

ನಿರಂಜನ

ಅನ್ವಯಣಾ

E-26

KAN 13829

ಸವೊಜ ಪ್ರಸ್ತುಕಾಲಯ,
ಧಾರವಾಡ.

49829
13829

ಅನ್ನಪೂರ್ಣ

ಹತ್ತು ಸಣ್ಣ ಕತೆಗಳ ಸಂಕಲನ

ಮನ್ಸ ಯಶ್ವರಾಜ ಕೆ.ನರಸಿಂಹಪ್ಪ

ಕರ್ಕಣ್ಣ, ಮದ್ದ

ನ್ಯಾಯ

13.2.2027

ನಿರಂಜನ

G.I.P.A LIBRARY	
Ac. No.	49829
Cl. Nos.	F26 KAN 13829
N.R. COLONY, BANGALORE-19.	
Date:	

ಚಿಲೆ : ಒಂದುರೂಪಾಯಿ

ಸನ್ವಾಜ ಪ್ರಸ್ತುತಾಲಯ, ಧಾರನಾಡ.

ಕರ್ತೆಗಳು

ಹೆಸರು	ಪ್ರಟಿ
೧. ಬದುಕುವ ಬಯಕೆ	೮
೨. ಟಿ. ಸಿ. ಕೊಂಡಯ್ಯ	೯
೩. ರೋಟಿರು ಕೆಳಗೆ	೨೦
೪. ತಿರುಕನ್ನೋರ್ವನ್ನಾರಮುಂದೆ	೨೧
೫. ಕೆಸರುಕೊಚ್ಚಿಯ ಕಮಲ	೨೨
೬. ಸಮಂಗಲೆ ಶಿರಿನ್	೨೩
೭. ಕೇರಾಫ್ ಕಾಗದ	೨೪
೮. ವಿಜಯ-ಆದರೆ ?	೨೫
೯. ಕ್ರಾಮಶಿಶು	೨೬
೧೦. ಅನ್ನಪೂರ್ಣಾ	೨೭

ಮುದ್ರಕರು ಮತ್ತು ಪ್ರಕಾಶಕರು:
ಭಾಲಂಡ್ರ, ವಂಕಟೀಶ ಘಾಣೇಕರ
ಪ್ರತಿಭಾ ಮುದ್ರಣ
ಭಗತಸಿಂಗ ಬೀದಿ, ಧಾರವಾಡ.

ಓದುವದಕ್ಕೆ ಮುಂಚೆ

‘ಅನ್ನಪೂರ್ಣಾ’ ಕಥಾಸಂಕಲನದಲ್ಲಿ ಹತ್ತು ಸಣ್ಣ ಕತೆಗಳನೇ. ಕೊನೆಯ ದಾದ ‘ಅನ್ನಪೂರ್ಣಾ’ ಕತೆಯನ್ನು ನಾನು ಇಲಾರಲ್ಲಿ ಬರೀದೆ. ವೊದಲಿನ ದಾದ ‘ಬದುಕುವ ಬಯಕೆ’ ಇಂಗಿರದು. ಕಳೆದ ವರ್ಷ ಬರೀದ ಎರಡು ಕತೆಗಳೂ ಈ ಸಂಗ್ರಹದಲ್ಲಿವೆ.

ಬರೀದವನು ತನ್ನ ಕೃತಿಗಳ ಬಗೆಗೆ ಏನಾದರೂ ಹೇಳಿಕೊಂಡಾಗ, ವಿಮರ್ಶಕರು ಆ ಹೇಳಿಕೆಯ ಬರೆಗಲ್ಲಿಗೆ ಅವನ ಕೃತಿಗಳನ್ನು ತೀಡಿನೋಡುತ್ತಾರೆ. ಬರೀದವನ ಮಾನದಂಡದಿಂದಲೂ ಅಳಿದು ನೋಡುತ್ತಾರೆ. ಇದರಿಂದ ಲಾಭವೂ ಇದೆ. ಪ್ರಾಮಾಣಿಕನಾದ ವಿನಯಶೀಲನಾದ ಬರಹಗಾರನಿಗೆ ಉಬ್ಬ; ಅಪ್ರಾಮಾಣಿಕನಾದ ಅಹಂಕಾರಿಯಾದ ಬರಹಗಾರನಿಗೆ ನಷ್ಟ.

ಕೃತಿರಚಿಸಿದವನ ಹೇಳಿಕೆಯಿಂದ ಇನ್ನೊಂದು ಪ್ರಯೋಜನವಿನೆ. ಆದು ಓದುಗನಿಗೆ ಆಗುವ ಪ್ರಯೋಜನ. ಕೃತಿಗಳನ್ನು ಸರಿಯಾಗಿ ತಿಳಿದ; ಕೊಳ್ಳಲು ಅಂಥ ಹೇಳಿಕೆ ಸಹಾಯಕವಾಗುತ್ತದೆ.

ಇಲ್ಲಿರುವ ಕತೆಗಳಲ್ಲಿ ‘ಬದುಕುವ ಬಯಕೆ’ ವೀರಸಂತಾನಕಾಮಿ ಹಾತೊರೆಯುವ ವೇತ್ಯೆಯೊಬ್ಬಳ ಕತೆ. ಕಾಮದ ದೃಷ್ಟಿಯಿಂದಲ್ಲ, ಮಾನವತೆಯ ದೃಷ್ಟಿಯಿಂದ ಆದು ಬರೆಯಲ್ಲಿಟ್ಟಿದೆ.

‘ಸುಮಂಗಲೀ ಶಿರಿನಾ’ ಮತ್ತು ‘ಕೇರಾಫ್ ಕಾಗದ’, ನಮ್ಮ ಈಗಿನ ಮಧ್ಯಮವರ್ಗದ ಎಳೆಯರ ಪ್ರೀಮ ವ್ಯವಹಾರಗಳಿಗೆ ಸಂಬಂಧಿಸಿವೆ. ಒಂದರಲ್ಲಿ, ದುರಂತದಲ್ಲಿ ಮುಕ್ತಾಯವಾಗುವ ತಪ್ಪ ಹಾದಿಯಿನೆ. ಇನ್ನೊಂದರಲ್ಲಿರುವುದು ಸರಿಯಾದ ಹಾದಿ. ಕುರುಡು ಸಂಪ್ರದಾಯಗಳ ದಾಶರುಚಿಗುರಿವ ಬಳ್ಳಿಗಳನ್ನು ಚಿಪ್ಪಿಟ ಕೊಲ್ಲುತ್ತಾರೆ. ತಿಳಿವಳಿಕೆಯಳ್ಳಿ ಮಾನವರು ವಾತ್ಸಲ್ಯದ ನೀರೆಡು, ಸರಿಯಾದ ಹಾದಿಯಲ್ಲಿ ಆ ಬಳ್ಳಿ ಚಿಕೆಯಲು ಅನುವುಮಾಡಿಕೊಡುತ್ತಾರೆ.

ನೀವು ದ್ಯುಲುಗಾಡಿಯಲ್ಲಿ ಪ್ರಯಾಣ ಮಾಡಿರಬಹುದು. ಟಿಕೆಟ್‌ ಕಲೆಕ್ಟರುಗಳನ್ನು ಚೈಕ್ಟರುಗಳನ್ನು ಕಂಡಿರಬಹುದು. ಅಂಥವನೆನೊಬ್ಬ “ಟಿ. ಸಿ. ಕೊಂಡಯ್ಯ.” ಈ ಸಮಾಜ ವ್ಯವಸ್ಥೆಯ ಕ್ಲೌರ್ಕ್ಯಾಕ್ಕೆ ತುತ್ತಾಗಿರುವ ಆತ ನಿಮ್ಮ ಸಹಾನುಭೂತಿಯನ್ನು ಅವೇಕ್ಷಿಸುತ್ತಾನೆ.

“ರೋಟಿರಿಯ ಕೆಳಗೆ” ಕತೆ ಪ್ರಾಯಶಃ ಎಲ್ಲ ಓದುಗರಿಗೂ ಪರಿಚಯವಿಲ್ಲದ ವಸ್ತುವನ್ನು ಒಳಗೊಂಡಿದೆ. ನಮ್ಮದಿನ ನಿತ್ಯದ ಜೀವನದಲ್ಲಿ

పృత్తపత్రికేగలిగే మహాత్మద స్వానవిదేయుల్లనే ? ఆదరే ఆ పృత్తపత్రికే గళల్లి దుడియువ బుద్ధిజీవిగళ కెరుణాకథేయున్న బల్లిరా ? ఆదు ఇల్లిదే. గ్యాలి గులామురాద ఆనందా, మహదేవ, శ్రేష్ఠయ్యరే జనాభిప్రాయునన్న రూపుగోళసువ ప్రముఖరు !

“ తిరుక్కొఎవ్వనూరమండి.....” యొందు ఆణకచథే. నమ్మి సాహిత్యదల్లి అభిహిన ఆదర్శవాద స్మృతిరువ వ్యక్తిగళ నేనేపే ఈ తిరుకన జననక్కే కారణవాయితు. కనసిన రాజ్యదింద ఇళ్లదు బందు కౌరవాస్తువతెయున్న ఇదిరిసిరెందు తిరుక మరుకదింద కేళుత్తిదాపైనే.

“ కేసరుకొచ్చెయ కముల ”, ముచ్చుమనస్సిన గురియుల్లద ఆలే దాటవన్ను చిత్రిసుత్తుదే.

కళేద మహాయుద్ధద కాలదల్లి, ఆగ ఆళుత్తిద్ద సరు ఒల్లద భారత వన్ను యాధ్య భూమిగే ఎళీదరు. సిన్నత్త దఫేదార వెంకటప్పున మగ లీంగసూ యోధనాద. సరచారద ర్షిష్టియల్లి విజయియా ఆద. ఆదరే?

“ క్షోముతీకు ” కళేద వషట కన్నడనాడిన కలవు భాగగళన్న ఆవరిసిద బరగాలద కథే. అల్లి వ్యంగ్యకథనద ప్రయోగవిదే.

కేసేయుదాద “ అన్నపూజా ” ఇంధదొందు దేగులద కురితు ఒందు దంతకతెయున్న నాను హిందే కేళద్ది. ఆదర ర్హిన్నేలి యల్లి, యుద్ధద ఆరంభద అవధియల్లి జనరు వడుత్తిద్ద సంక్షేపాలు, ఆ కథావస్తువిగే వూతకియాదవు. కాదు, హిందిన అన్నపూజా బీరే ఈగిన అన్నపూజా బీరే.

— ఇష్ట కతీగళ పరిజయ.

ఇవు ప్రగతియ హాది హిదిదువ కన్నడద సణ్ణ కతీగళిందు ఓదు గరు స్వాగతిసువరేంబుదు నన్న నంబికియగిదే.

ఈ సంకలనపన్ను ప్రకటిసువ హోణేయున్న హోత్త సమాజ పుస్తకాలయద ఒదేయరాద తీ. బాలజంద్ర ఫాటేకరరిగూ హోదికియ చిత్రవనన్న బరిదుకొట్టు పుఖ్యాత కలాపిద ఆరా. ఎస్. ఎన్. రవిగూ నన్న సేనచేగళు

ఆగష్టు గ్రామ
బెంగళారు

ಒದುಕುವ ಬರೆಕೆ

ರಾಜ ನಿಮಗೆ ಗೊತ್ತಿ ? ಇಲ್ಲ ? ಅತ ನನ್ನ ಸ್ನೇಹಿತ. ಆಪ್ತ
ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾ
ದಿಸಿ ಒದುಕುವ ಹಟ್ಟಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ
ಬೇರೆ ಉದ್ದೋಷದಲ್ಲಿದ್ದಾನೆ !

ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ ಓದಿ ನೋಡುತ್ತೀರಾ ?
ನಿಮಗೆ ರುಚಿಸಬಹುದೋ ಇಲ್ಲವೋ.....ಆದರೂ.....

ಸಾಕಷ್ಟೆ ಪೀಠಿಕೆ. ಇಗೋ ಕತೆ:

ಮತ್ತಿ ನಿಲ್ಲಿ ಹಸುರು ಕೆಂಪು ಉರಿಯಾವ ಬತ್ತಿ, ನಕ್ಕತ್ತಕಡ್ಡಿ, ಪಟ್ಟಾಕಿ
ಹುಡುಗರ ಧಾಂದಲೆಯೇ ಧಾಂದಲೆ. ನಮ್ಮ ಬೀದಿಯಲ್ಲಿಲ್ಲ ಅವರದೇ
ರಾಜ್ಯ. ಹಗಲೂ-ರಾತ್ರಿಯಾ !

ನಮ್ಮ ಒಬ್ಬಳೇ ಹುಡುಗಿ ಜಯಾಗಿ ಆ ವಿಲಾಡಿಗಳ ಭೀತಿ ಎಲ್ಲಾನವ್ಯಾ
ಇಲ್ಲ. ಕತ್ತಲಾಗಿದೆ. ನಾನು ಕರೆದೆ, ನಮ್ಮಾಕೆ ಕರೆದಳು. ಆದರೆ ಜತಿ
ಗಾರಿಗನ್ನು ಬಿಟ್ಟು ಬರಲೊಲ್ಲಿಳು ವೋಕರಿ.

“ ಹೋಗಲಿ ಬಿಡಿಂದ್ರೆ. ಒಂದೆರಡು ದಿನ....ಓಡಾಡಲಿ ” ಎಂದು
ನಮ್ಮಾಕೆ ವಾಗಳ ಪರವಾಗಿ ವಕ್ಕೆಲ್ಲಿನ ವಹಿಸುತ್ತಾಳೆ.

ನಾವಿಬ್ಬರೂ ಹೋಸ್ತಿಲಹೋರಗೆ ಭುಜಕ್ಕೆ ಭುಜತಾಗಿಸಿ ನಿಂತು, ಬಣ್ಣ—
ಬೆಳಕಿನ ಆ ರಾಜ್ಯದಲ್ಲಿ ಮೈನುರೆಯಾತ್ಮಿದ್ದೇವೆ.

ಎದುರು ಭಾಗದಲ್ಲಿ ಕವಲೊಡಿಯಾವ ಗಲ್ಲಿಯ ನೊದಲ ಮನೆಯತ್ತು
ನನ್ನ ದೃಷ್ಟಿ ಹರಿಯಾತ್ಮಿದೆ—ಎಂದಿನಂತೆ. ನನ್ನಾಕೆಯೂ ಆ ದೃಷ್ಟಿಯನ್ನು
ಹಿಂಬಾಲಿಸುತ್ತಿದ್ದಾಳೆ—ಎಂದಿನಂತೆ.

ಬಾಗಿಲಲ್ಲಿ ನಿಂತಿರುವಳಲ್ಲ ? ಮಂದ ಬೀಳಕಿನಲ್ಲಿ ಆ ಜೀವದ ಆಕೃತಿಯಷ್ಟೇ ಕಾಣಿಸುತ್ತಿದೆ. ಕಲ್ಲಿನ ಪ್ರತಿನೆಯ ಹಾಗೆ ನಿಶ್ಚಲಭಾಗಿ ನಿಂತಿದಾದ್ದಿ. ಎಂದಿನಂತೆ, ನಮ್ಮನ್ನೇ ನೋಡುತ್ತಿರಬೇಕು. ತಲೆಬಾಗಿಸುತ್ತಿದ್ದಾಳೆ. ಹೌದು, ನಮ್ಮನ್ನು ಆಕೆ ನೋಡಿರಬೇಕು.

ಕಮಲೆ, ಆಕೆಯ ಹೆಸರು. ಸಮಾಜ ಅವಳಿಗೆ ಸೂಳೆ ಎಂಬ ಬಿಂದು ಕೊಟ್ಟಿದೆ.

ಕಮಲೆ ಎಂಬುದು ನಿಮ್ಮಲ್ಲಿ ಎಷ್ಟು ಜನರಿಗೆ ಪ್ರೀತಿಯ ಹೆಸರೀಯೇ ಏನೋ. ಒಬ್ಬ ಸೂಳೆಗೆ ಆ ಹೆಸರೆ ? ಎಂದು ನೀವು ಕೆಲವರು ಸಿಟ್ಟಬ್ಬಗೆ ಬಹುದು. ಎಳೆಯ ವಯಸ್ಸಿನಲ್ಲಿ ತೀರಿಕೊಂಡ ನನ್ನ ಮುದ್ದು ತಂಗಿಯೊಬ್ಬಳಿಗೂ ಆದೇ ಹೆಸರಿತ್ತು.

ಹೌದು, ಆಕೆಯ ಹೆಸರು ಕಮಲೆ ಅವಳ ಮುದಿತಾಯಿ ದಿನಕ್ಕೆ ಹತ್ತು ಬಾರಿಯಾದರೂ ಹಾಗೆ ಹೆಸರು ಹಿಡಿದು ಕೂಗಿ, ಸೂತ್ತಮತ್ತಲಿನ ನಾಲ್ಕಾರು ಮನೆಗಳಿಗಲ್ಲ ಅದರ ನೆನಪು ನಾಡಿಕೊಡುತ್ತಿದ್ದಾಳೆ.

ಆ ತಾಯಿಯ ಸ್ವರವೋ ! ಮನೆಯ ವ್ಯಾನೇಜರ್ ಆಕೆ. ಇನ್ನೊಬ್ಬಿನಿದ್ದುದು, ಆಕೆಯ ಗೂರಲು ಕೆಮ್ಮಿನ ಇಲಿವಯಸ್ಸಿನ ಜತಿಗಾರ ತಲೆಹಿಡುಕೆ. ನಾವು ಆ ಬೀದಿಗೆ ಬೆಂದುದಕ್ಕೆ ಒಂದು ವರ್ಷ ಹಿಂದೆಯೇ ಆವರು ಆ ಸಣ್ಣ ಮನೆ ಬಾಡಿಗೆ ಹಿಡಿದಿದ್ದರಂತೆ. ನಾವು ಬಂದೇ ಒಂದೂವರೆ ವರ್ಷವಾಯಿತು.

ತನ್ನ ನಿರೀಕ್ಷಣ ಬುಧಿಗೆ ಒಮ್ಮುವ ಹಾಗೆ, ಹೊಸ ಮನೆಗೆ ಬಂದ ಎರಡನೆಯ ದಿನವೇ ನನ್ನಾಕೆ ಆ ಮೂಲೆ ಮನೆಯಾತ್ಮ ಬೊಟ್ಟಿ ನಾಡಿ ಒಪ್ಪಿಸಿದಳು.

ಅಂದಿನಿಂದ ಈವರೆಗೂ ಆ ಮನೆಯಲ್ಲಿ ನಡೆದಿರಬಹುದಾದ ಸಾವಿರ ಘಟನೆಗಳಲ್ಲಿ ನೂರಕ್ಕೂ ದರೂ ನಾವು ಸಾಕ್ಷೀಗಾರರೇ ಸರಿ.

ನಾವು ಆ ಮನೆ ಎಂದಪ್ಪೇ ಹೇಳುತ್ತಿದ್ದೇವು. ಆ ಮನೆಯಲ್ಲಿ ಈ ದಿನ ಏನೋ ಗಲಾಟಿ. ಆ ಮನೆಗೆ ಯಾವನೋ ಪ್ರೋಲಿಸಿನವ ಬಂದಿದ್ದ. ಆ ಮನೆಗೆ ಶವಲೇಂಟ್ ಕಾರು ಬಂದಿದೆ.... ಇತ್ಯಾದಿ....

ಒಂದು ಭಾನುವಾರ ಜಯಾ ಎಲ್ಲೂ ಕಾಣಿಸಲಿಲ್ಲ; ನಾನೂ ಒಂದೆ ರಡು ಸಾರೆ ಹೇಸರು ಹಿಡಿದು ಕರೆದೆ. ನನ್ನಾಕೆಯಾ ಕಂರತೋಷಣೆ ಮಾಡಿ ಕೊಂಡಳು

ತಡವಾಗಿ ಬಂದಳು ಹುಡುಗಿ.

‘ ಎಲ್ಲೊಗಿದ್ದೆ ಜಯಾ ? ’

‘ ಆ ಮನಿಗೆ ’

ನನ್ನಾಕೆ ನನ್ನ ಮುಖ ನೋಡಿದಳು. ನಾನು ಆಕೆಯ ಮುಖ ನೋಡಿದೆ

“ ಅವು ಅಣ್ಣಾ....ಕನುಲಾ ನಂಗೆ ಬಿಸ್ತುತ್ತು ಕೊಟ್ಟಳು. ಬಿಸ್ತುತ್ತಿನ ಮೇಲೆ ಬಣ್ಣುದ ಹೂವು....ಉಂಳಾ.... ”

ನಾನೇನೂ ಮಗುವಿನ ಮೇಲೆ ರೇಗಲಿಲ್ಲ. ವೇಶೀಯರ ಬಗ್ಗೆ ನನ್ನಾಕೆಗೂ ನನಗೂ ನಮ್ಮದೇ ಆದ ಏಕ ಅಭಿಪ್ರಾಯವಿದೆ. ಕನಿಕರವೇಸ್ತಿನ ಬೇಕಾದರೆ, ನಾನು ದ್ವೇಷಿಸುವದು, ಆವೃತ್ತಿಯನ್ನು ಆನಿವಾರ್ಯಗೊಳಿಸಿದ ಸಾಧ್ಯಗೊಳಿಸಿದ ಸವಾಜ ವಧ್ಯತಿಯನ್ನು. ಆದರೂ ನಮ್ಮ ಜಯಾ....

“ ಒಕ್ಕೆಯ ಸಹವಾಸ ” ಎಂದು ಉದ್ದಾರ ತೇಗೆದಳು ನನ್ನಾಕೆ ನಾವಿಬ್ಬಿರೇ ಇದ್ದಾಗ. ನಾನು ಆವಳ ಮುಂಗುರುಳು ನೇವರಿಸಿದೆ. ಆದೆಂಥ ಮೂಕ ಸಂತ್ಯುಸ್ತವಿಕೆಯೋ.

....ಹದಿನೇಳು ವರ್ಣ ವಯಸ್ಸಿಗಿರಬಹುದು ಕವಲೆಗಿ. ದೇಹ ಮಾತ್ರ ಇಷ್ಟತ್ತನ್ನು ದಾಬಿದ ಹಾಗೆ ಬೆಳೆದಿತ್ತು. ಗೌರವಣ, ತುಂಬು ಮುಖ, ಸುಂದರಿ. ಆಕೆ ಗಂಭೀರವಾಗಿದ್ದಾಗ ವಿದ್ಯಾವಂತೀಯಾದ ಸದ್ಗೃಹ ಸ್ಥಿರ ಹಾಗೆ ಕಾಣುತ್ತಿದ್ದಾಗಿ. ಆಕೆ ನಕ್ಕಾಗ ಮಾತ್ರ ಆ ಮಾಟಗಾರಕ ಮನವರಿಕೆಯಾಗುವುದು.

ಆ ತಾಯಿಯ ಒಬ್ಬಳೇ ಮಂಗಳಂತೆ ಆಕೆ. ಜೀವನದ ಕವಬನ್ನು ಮುಂದಕ್ಕೆ ಒಯ್ಯಲು ಉಳಿದಿನ್ನು ನಿಶಾನೆ. ಆ ಮನೆತನದ ಗೌರವಕ್ಕೆಲ್ಲ ವಾರಸಂದಾರಳು. ಹಾಲಿನವಳಿನ್ನು ನನ್ನಾಕೆಗೆ ಹೇಳಿದಳಂತೆ ಹುಣಾರಾಗಿರು ಅವುಣ್ಣಿ, ನೋಹಿನಿ ಆಕೆ. ತಾಯಿ. ’

ನನ್ನನ್ನು ಜೊಂಪಾನವಾಗಿಡಬೇಕೆಂದು ಕೊಟ್ಟಿ ಶಂಹಳ ಆದು !

ನನ್ನನಗುತ್ತಾ ನನ್ನಾಕೆ ಹೆಚ್ಚಿನ ಪ್ರಶ್ನೆಕೇಳಿದಾಗ, ಎಲ್ಲಾ ಮಾಹಿ ತಿಯೂ ದೊರಕಿತು.....ಆ ಹುಡುಗಿಯ ಸಂಪಾದನೆಯಿಂದಲೇ ಅವರ ಸಂಸಾರ ನಿರ್ವಹಣ. ಕಮಲೆ ಆ ಹೆಂಗಸಿನ ಮಗಳು ಹೋದೋ ಅಲ್ಲವೇ ಆದು ಸಂಶಯವೇ. ಅಂತೂ ತೋರಿಕೆಗೆ ಆಕೆ ತಾಯಿ, ಈಕೆ ಮಗಳು. ಎಳಿತನದಿಂದಲೇ ಸಿದ್ಧಗೊಳಿಸಿದ್ದ....

....ನಾವಿಬ್ಬರೂ ದೀವಳಿಗೆ ಹೆಬ್ಬಕ್ಕೆ ಹಿಂದಿನ ಆ ರಾತ್ರಿ ಆ ಮನೆಯತ್ತ ನೋಡುತ್ತ ನಿಂತಾಗ ನನ್ನಾಕೆ ಹೇಳಿದಳು. ‘ಹೋದಸಾರೆಯ ದಿವಾನಳ ನೆನಪೇ? ಆ ದಿನವೇ ಅಲ್ಲವೇ?’

“ಹೋದು. ಆ ದಿನವೇ....”

ಆ ಬಗ್ಗೆ ಬರೆಯಬೇಕು ಎಂದಾಗ ಕರುಳು ಕಿವುಚಿಕೊಂಡು ಬರುತ್ತಿದೆ ಯಾಕೋ. ಮಂದುಡಿಕೊಳ್ಳುತ್ತದೆ ಮನಸ್ಸು.

ಆ ವರ್ಷ ಕಮಲೆ ಬಸುರಿಯಾಗಿದ್ದಳು. ತಂದೆ ಯಾರಿಂದು ಅವಳಿಬ್ಬಳಿಗೆ ಗೊತ್ತಿದ್ದಿರಬಹುದು. ಮಂಡಿಯ ವರ್ತನೆಕೊಬ್ಬಿ; ಕಾರಿನಲ್ಲಿ ಬರುತ್ತಿದ್ದ ವಕೀಲರು; ಇನ್ನೂರೆನ್ನು ಏಜಂಟನ ಹಾಗೆ ತೋರುತ್ತಿದ್ದ ಸುಂದರ ಯಾವಕ ನೊಬ್ಬಿ; ದೊಡ್ಡ ರುಮಾಲಿನ ಮಹಾನುಭಾವರೊಬ್ಬರು; ಚಿಲ್ಲರೆ ಜನರಾ; ಪರಳಾರಿನ ಗಿರಾಕಿಗಳು....ಅಂತೂ ಯಾರದೋ ಪ್ರಸಾದ ದಿನವೂ ಜಗತ್ತನಡಿಯುತ್ತಿತ್ತು. ತಾಯಿ—ಮಗಳಿಗೆ. ಮನವೊಪ್ಪದ ಕೆಲಸಕ್ಕೆ ತಾಯಿ ಮಗಳನ್ನು ಒತ್ತಾಯಪಡಿಸುತ್ತಿದ್ದಾಳೆ ಎಂದು ತೋರುತ್ತಿತ್ತು.

ಬಸುರಿಯಾಗಿದ್ದಾಗಲೂ ಬಾಗಿಲ ಬಳಿ ಆಕೆ ಜನಪ್ರಿಯವಾರವಶ್ರಿಕೆಯ ಆ ವಾರದಸಂಚಿಕೆಯನ್ನು ಹಿಡಿದುಕೊಂಡು ಕುಳಿರುತ್ತಿದ್ದಳು. ಈ ದೇಹ ಸ್ಥಿತಿಯ ಪ್ರದರ್ಶನ ಬೀಡವೆಂದೋ ಏನೋ, ತಾಯಿ “ಒಳ ಹೋಗೆ”ಂದು ಕಮಲಿಗೆ ಗದರಿಸುತ್ತಿದ್ದಳು. ಮತ್ತೆ ಜಗತ್....

ಎಂಥ ಆಸೆಗಳಿದ್ದವೋ ಆಕೆಗೆ. ನಮ್ಮಕೆಯನ್ನೂ ನನ್ನನ್ನೂ ಜಡಿಯಲ್ಲಿ ಕಂಡಾಗ ಆಕೆ ಬೀರುತ್ತಿದ್ದ ನೋಟೆ ತಂಥಾದ್ದು. ತಾನು ನೊಂದಜೀವ ಎನ್ನುವಂತೆ ಅಸಹಾಯತೆಯನ್ನು ತೋರುತ್ತಿದ್ದ ದೃಷ್ಟಿ...ಆ ಬಗ್ಗೆ ನಾನೂ ನನ್ನಾಕೆಯೂ ದೀಪ್ರಾ ಚಚ್ಚ ನಡೆಸುತ್ತಿದ್ದೇವು.

ಓದಬೇಕು, ಹೆಚ್ಚು ಓದಬೇಕು ಎಂಬ ಲವಲನಿಕೆ ಅವಳಿಗೆ ಇತ್ತೀನೋ. ಯೋಗ್ಯವಾದ ಜೀವನ ಸಂಗಾತಿಯನ್ನು ದೊರಕಿಸಿಕೊಳ್ಳಲ್ಪ ಬೇಕು, ಎಂಬ ಆನೆ ಇತ್ತೀನೋ.

ಒಂಭತ್ತು ತಿಂಗಳು ತುಂಬಿ ಬಂದ ಹಾಗೆ, ಆಕೆಯ ಮುಖ ಮೂನ್ಯನ ವಾಗಿರುತ್ತಿತ್ತು ಆ ತಾಯಿಗಾದರೋ, ಮಗಳ ಈ ಬಸಿರು ಬೇಗ ಯಾಕೆ ಖಾಲಿಯಾಗಲೊಲ್ಲದೆಂಬ ಕಾತರ....

....ಅಂತೋ ಹೆರಿಗೆಯಾಯಿತು.

ಇನ್ನೂ ನೂರಾವಾಗ ಬರಬಹುದೆಂದು ಕೇಳಿಕೊಂಡು ಹೋಗುತ್ತಿದ್ದ ಆ ಜನಪೋ—ಥೂ.

ಮಗುವಿನ ಬಗ್ಗೆ ಬಂದು ಹೇಳಿದವಳು ಜಯಾ: “ ಪ್ರಾಟ್ಟ ಮಗು ಮುದ್ದುಮಗು. ಗಂಡು. ಕೆಂಪಗಿದೆ. ಬಿಗಿ ಹಿಡಿದಿದೆ ಮುಷ್ಟಿನಾ....ಹೇಗೆ ಅಳುತ್ತೀ ಆಳ್ಳಿ!....ಆಯ್ ಆಯ್.... ಕಣ್ಣಿಚೆಷ್ಟಿಂಡು ಅಳುತ್ತೀ....”

“ ಹೂಂ.... ”

“ ಆ ಮನೆ ಆಜ್ಞಿ, ಹೋಗು ಹೋಗು ಅಂತು. ನನ್ನ ಕವ್ವಾ ಮಾತ್ರ ಬಾಂತಂಡ್ಲು. ವಾವ ನೋಡು....ಬಬ್ಬ ತಮ್ಮ ನಿಂಗೆ—.... ಬೇಕಾ?ಂತದ್ಲು ”....

“ ಓಹ್ಹ್ಹ್ಹ್ಹ್ಹ್ಹ್ ! ”

ಮತ್ತೀ ಆದೆಂತ ಆಸಿಗಳಿದ್ದವೋ ಆ ಕಮಲಿಗೆ. ಬಾಣಂತಿಯಾದ ಹತ್ತಾರು ದಿನಗಳ ಮೇಲೊಮ್ಮೆ ಸಂಜೆ ನಾನು ಮನೆಗೆ ಬರುತ್ತಿದ್ದಾಗ, ಮಗು ವಸ್ತೇತಿಕೊಂಡು ಜಟಿಕಾದಿಂದಿಳಿದು ಮನೆಯೋಳಿಗೆ ಹೋದ ಕಮಲೆಯನ್ನು ನೋಡಿದೆ.

“ ಕಾಹಿಲೆಯೇನೋ ವಾವ ! ಡಾಕ್ಕರಲ್ಲಿಗೆ ಹೋಗಿದ್ದ ಹೋ ಏನೋ ” ಎಂದಳು ಯಜವಾನಿತಿ.

ಕಾತರದ ಆ ದಿನಗಳು....

ಸಿಡುಕು ಮೋರೆಯ ಆ ಹಿರಿಯ ಹೆಂಗಸು ! ಕಮಲೆ, ಯಾವ ಗಿರಾ ಕೆಯೂ ಇನ್ನು ಬೇಡ ಎಂದಳಂತೆ. ಹುಟ್ಟಿದ ಗಂಡೋ ಶನಿಸಂತಾನ ಹುಟ್ಟಿತ್ತಲೇ ಸಾಯಬಾರದಾಗಿತ್ತಾ, ಸತ್ತೀ ಹುಟ್ಟಿಬಾರದಾಗಿತ್ತಾ, ಎಂದು

ಆ ಮುದುಕಿ ಶನಿ ಶಸಿಸಿದಳಂತೆ. ಕವಲೆ, ನಿನ್ನ ನಾಲಿಗೆ ಎರಡು ಸೀಳಾಗ ಲೆಂದು ಉರುವಲು ಸೌದೆಯೆತ್ತಿ ತಾಯಿಗೆ ಬೀಸಿಸಿದಳಂತೆ. ಆ ತಾಯಿ ಬಂದು ವಿಗಳ ಕತ್ತನ್ನೇ ಹಿಸುಕಲು ಪ್ರಯತ್ನಿಸಿದಳಂತೆ.... ಈಯೆಲ್ಲಾ ವರದಿ ಹಾಲಿ ನವಳಿಂದ ನನ್ನಾಕೆಯ ಮೂಲಕ ನನಗೆ ತಲುಪಿದಾಗ, ನಾನು ತಾಳಭಾರದ ಸಂಕಟ ಅನುಭವಿಸುತ್ತೂ ಕುಳತೆ.

ಆ ದೀಪಾವಳಿಗೆ ತನ್ನ ಕೂಸು ಹೈಷ್ಟಿನಿಗೆ ಒಂದು ತಿಂಗಳು ತುಂಬಿನ್ನ ದೆಂದು ತಿಳಿದಿದ್ದ ಹೇನೋ ಆ ಹುಚ್ಚಿ. ನಿಜಕ್ಕೂ, ತಿಂಗಳು ತುಂಬಿತು. ಆದರೆ, ಆದರೆ, ತಿಂಗಳ ಮೇಲೆ ಮತ್ತೊಂದು ದಿನ ತುಂಬಲಿಲ್ಲ.

ನಕ್ಕಿದ ದೀಪಾವಳಿಯ ದಿನವೇ ಜ್ಞರಸಿದಿತ ಹೈಷ್ಟಿ ಕಣ್ಣಿ ಮುಚ್ಚಿದ್ದು.

ಆ ವರ್ಷ ನಮ್ಮ ಬೀದಿಯ ಹುದುಗರ ತಂಡ, ಆ ಶೋಕದ ಮೇಲೆ ಉತ್ಸವದ ಹೊರಿ ಕಟ್ಟಲು ಯತ್ತಿಸಿದ್ದುಂಟು. ಆದರೆ ಆದು ವ್ಯಧಿ ಯಶ್ವಿ. ಮುದುಕಿಗೆ ನಿಜವಾಗಿಯೂ ಸೀಡಿ ತೊಲಗಿತು-ಎನಿಸಿರಬೇಕು. ಆದರೂ ಆಕೆ ಕಂಠಬಿರಿಯುವ ಹಾಗೆ ರೊದಿಸಿದಳು. ಆದು ನಾಟಿಕ. “ಆ ಅಜ್ಞಿ ನಿಜಕ್ಕೂ ಅಳ್ಳಾ ಇದ್ದಾ ಹೇನಮ್ಮಾ? ” ಎಂದು ನಮ್ಮ ಜಯಾ ಕೂಡಿ ಸಂದೇಹ ವ್ಯಕ್ತಹಡಿಸಿದಳು. ಆದರೆ ಆ ಕವಲೆ? ನಡುರಾತ್ಮಿ ಕಳಿದ ಮೇಲೂ ಚೆಳಗು ಮುಂಜಾವದ ಹೊತ್ತಿಗೂ ಆಕೆಯ ಪ್ರೀಣಸ್ವರದ ಯಾತನೆ ಆಲೆಯಲೆಯಾಗಿ ನಾತಾವರಣವನ್ನು ತುಂಬಿ ದೂರ ದೂರಕ್ಕೂ ಹೊಗ್ಗಾತ್ತಿತ್ತು.

ಒಂದು ವರ್ಷದ ಹಿಂದಿನ ವಾತಾಯಿತು ಆದು. ಆ ಮೇಲೆ ಯಥ್ರಾ ಪ್ರಕಾರ ಶಾರಿರಿಕ ವಾಪಾರ.

ನನ್ನಾಕೆ ಹೇಳುತ್ತಿದ್ದ ಳಿ:

“ ದುಃಖವಾಗುತ್ತೇ ಹಿಂದ್ರೇ....ಒವೇಷ್ಟ ಯಾದರೂ ನಗೊಡಿಲ್ಲ ಆಕೆ. ಶೈಂಗಾದವೂ ಇಲ್ಲ. ದಿನಾ ಆ ಪಿಶಾಚಿ ಜತೇಲಿ ಜಗಳಾನೇ. ಆದೇನು ಜೀವನವೋ ಏನು ಕಢೆಯೋ!.... ”

ಚೇರೆ ಬಯಕೆ ಇತ್ತೇನೋ ಅವಳಿಗೆ-ಯಾರಿಗೆ ಗೊತ್ತು? ತನ್ನ ಜೀವನಕ್ಕೆ ಉರುಗೊಳಾಗುವ ಗಂಡು ಮಗಿನ್ನೊಂದು ತನಗೆ ಮುಕ್ಕಿಕೊಡು ಬಲ್ಲ ವಿರ ಸಂತಾನ. ಮಯಾದೆಯ ಜೀವನವೆನ್ನುವುದು ಇನ್ನು ತನಗಿಲ್ಲ. ಆದರೂ ಬಿಡುಗಡೆ? ಸಾಧ್ಯವೇ ಇಲ್ಲವೇ ಆದು? ಎಂದೆಂದೆಗೂ?

ಬರೆಯುವ ಸಾಮಧ್ಯ ವಿದ್ಭಿದ್ಬದ್ದರೆ ಆಕೆ ಅದೆಂಥ ಕೃತಿ ರಚಿಸುತ್ತಿದ್ದ ಹೋ !
ಕಲಾವಿದೆಯನಗಿದ್ಬದ್ದರೆ ಅದೆಂಥ ಬಣ್ಣಗಳಲ್ಲಿ ಯಾವ ಭಾವನೆಗಳನ್ನು ಕುಂಚ
ಹೊರಗಿದವುತ್ತಿತ್ತೊಂತ್ರೆ ! ತನ್ನಂಥ ಸಹಸ್ರ ಸೋದರಿಯರ ಜೀವನಸ್ಥಿತಿಯ
ಮೂಲಕಾರಣ ಬಗೆ ಹರಿದಾಗ ಬಿಡುಗಡೆ ಸಾಧ್ಯವೆಂಬಾದಾದರೂ ಆಕೆಗೆ
ಗೊತ್ತಿದೆಯೋ ಇಲ್ಲವೋ !

ಆ ಕೃದಯ ? ಎಂಥ ನೋವು ಆಡಗಿರಬೇಡ ಅಲ್ಲಿ ? ದಹಿಸುವ
ಎಂಥ ಉರಿ ಬೆಂಕಿ ಜ್ಞಲಿಸುತ್ತಿರಬೇಡ !

ಆಕೆ ಯಾರಿಗಾಗಿ ಕಾಡಿದ್ದ ಹೋ ! ಕೃದಯವನ್ನು ಕೆಸಿದುಕೊಂಡ
ಯಾವ ಇನಿಯನ, ಕನಸಿನ ಯಾವ ಮೂರ್ತಿಯ, ಬರವನ್ನು ಇದಿರು
ನೋಡುತ್ತಿದ್ದ ಹೋ !

ಕೃದಯ ಅನುಭವಗಳಲ್ಲದ ಯ.೦ತ್ರೆವಾಗಿ ಮಾರ್ಪಟಿದ್ದ ಆ ಮುದುಕಿ
ಹೇಳುತ್ತಿತ್ತೊಂತೆ :

“ ಒಳ್ಳೇಬೀಡಿಯೆ ಅಲ್ಲ ಇದು. ಯಾರೇನು ಮಾಟ ಮಾಡಿದರೋ....
ಈ ಉರನ್ನೇ ಬಿಟ್ಟು ಹೊರಟೋಗೈ ವಿ.... ”

ಅಗೋ ಯಾವುದೋ ಕಾರು. ನಾಳೆ ದೀಪಾವಳಿಯಾದರೇನಂತೆ
ನಮ್ಮ ಶ್ರೀಮಂತ ಪುತ್ರರಿಗೆ ?

ಹೆಡ್ ಶೈಟನ ತೀಕ್ಷ್ಣ ಪ್ರಕಾಶ ಆಕೆಯ ನೇರೆ ಬಿದ್ಬಿದೆ. ಆದರೆ ಕಮಲೆ
ಆ ಮಹಾಪ್ರಕಾಶದೆದುರಲ್ಲಿ ಎಣ್ಣೆ ತೀರಿದ ಸೋಡಿನ ಹಾಗಿದ್ದಾಳೆ.
ಜಲಿಸದೆ ಆಲ್ಲಿ ನಿಂತಿದ್ದಾಳೆ. ಹಣೆ, ‘ಏನಿದು ?’ ಎಂಬ ಪ್ರಶ್ನೆ ಕೇಳುತ್ತೆ
ನೆರಿಗೆ ಕಟ್ಟಿದೆ. ಅವೃತ್ತಿಲೆಯಲ್ಲಿ ಕಡೆದು ಮಾಡಿದಂತೆ ಕಾಣುವ ಆ
ಕ್ರಿಯೆಲಗಳ ಮೇಲಿಂದ ಕಣ್ಣೀರಿನ ಧಾರೆ ಇಳಿದು ಬರುತ್ತಿದೆ-ಹರನ
ಮುಡಿಯಿಂದ ಗಂಗೆ ಇಳಿದು ಬಂದಹಾಗೆ....

ಆಕೆಯ ತಾಯಿ ರಟ್ಟಿ ಹಿಡಿದು ಕುಲುಕುತ್ತಿದ್ದಾಳೆ:

“ ಏಯ್ ನಡಿಯೆ ಒಳಗೆ, ಕಾರು ಬಂತು.... ರಾಯರು ಬಂದರು
ಒಳಗೆ ನಡಿಯೋ ! ”

....ನೋಡುತ್ತ ನೋಡುತ್ತ ನಾನು ನನ್ನಾಕೆಯೂ ಪರಸ್ಪರ
ಕ್ಕೆ ಬಿಗಿಯಾಗಿ ಹಿಡಿದುಕೊಂಡೆವು. ನಿಶ್ಚಯಿತಾಗಿ ಮುಖ ತಿರುಗಿಸಿ ನುನೆ

ಹಿಂದಿಗೆ ಹಾಲಿಯಿತ್ತಿರು, ಸಾಕು-ತೋ ಜೀವನದ ಈ ಎಲ್ಲ ರುದ್ರ ದೃಷ್ಟಿಗೆ ನೀಡಿ ಅನ್ನ ಕೊಳ್ಳಬೇಕು ! ಏ ವರ್ಷದಲ್ಲಿ ಮಾತ್ರ ಕುಟುಂಬ ಕೂಡು ಕೂಡು ಕೂಡು ! “ ವರ್ಷಾಷತ್ತಿ ಪರುತ್ತಿದ್ದು ಏವೇ ಹಬ್ಬಿ-ಉರಿಗೆ ಕುಟುಂಬು ” ಎಂದು ಹಾಡುತ್ತೆ ಕುಣಿಯುತ್ತೆ ಬರುತ್ತಿದ್ದಾಗ್ಲಿ. ಈ ವರ್ಷ ಶ್ರೀಲುಪ್ರವಾಸ ಮಾಡಿದಾಗ ಭಿಕ್ಷುಕನೊಬ್ಬನ ಬಾಯಿಂದ ಕೇಳಿ ನೇನಷಿಟ್ಟು ಹಾಡು ಆದು !

ಯಾಕೋ ಉದ್ದಿಗ್ನಿಳಾದಳಲ್ಲಿ ಜಯಾ ?

ಆಣ್ಣಾ-ಅಮಾತ್ತ ಎಂಥವರೇ ನೀವು.....ನಮ್ಮನೇ ಮುಂದಿನ ಸಾಲು ದೀಪಗಳೆಲ್ಲ ಎಣ್ಣೆ ಇಲ್ಲಿ ಆರಿ ಹೋಗ್ತಾ ಇನೆ....ನೋಡ್ತಾನೋಡ್ತಾ ಸುಮ್ಮೇ ನಿಂತಿದೀರಲ್ಲ !

ಆಕೆಯನ್ನುತ್ತಿಕೊಂಡು ಆ ಬಾಬ್ ಕಾರುಷನ್ನು ನಾನು ತೀಡಿದೆ. ಗೇಟೆನ ಬಲ ಭಾಗದಲ್ಲಿ ಗಾಳಿಯೊಡನೆ ಹೈಣವಾಗಿ ಲಲ್ಲಿಯಾಡುತ್ತಿದ್ದ ದೊಡ್ಡ ದೊಂದು ಹಣತೀಯ ಕೆಳ್ಳಿಸೊಡರಿನಕಡಿಗೆ ಬೊಟ್ಟಿ ಮಾಡಿದೆ.

“ ನೋಡಿದೆಯಾ ಜಯಾ....ಎಣ್ಣೆ ತೀತಾರ್ ಇದೆ....ಆದರೂ ಬದು ಕುವ ಬರುಕೆ ಆ ಸೊಡರಿಗೆ ”

“ ಹಿಹ್ಮಿ ! ”

“ ಬದುಕಿ ಬೆಳ್ಗಬೆಕೆನೊಂದ್ದು ಆನೆ.”

ಗದ್ದಿತ ಕಂಠದಿಂದ ನನ್ನಾಕೆ, “ ಸಾಕು ನಿಮ್ಮ ಕವಿತೆ ” ಎಂದೆಂದು. ಏನೂ ತಿಳಿಯದ ಜಯಾ, ‘ ಜಾಣವುರಿ ನನ್ನಣ್ಣು ’ ಎಂದು ಮೆಚ್ಚು ಗೆಯು ಮಾತು ಹೇಳಿ ನನ್ನ ಮುಗಿಗೆ ‘ಉಮ್ಮೆ’ ಕೊಟ್ಟಿಂದು. ಶೈವಗೂಡಿದ್ದವು ನನ್ನ ಕಣ್ಣಿಗಳಿರದೂ.

ಕಮಲೀಯ ಮನೆಯಲ್ಲಿ ಹೋರಿಗನ ದೀಪವಾರಿಸಿ ಬಾಗಿಲು ಮುಚ್ಚಿದರೂ.

ಪ್ರ. ಸಿ. ಕೊಂಡಯ್ಯ

ಮದ್ರಾಸ್ ಎಕ್ಸ್‌ಪ್ರೆಸ್ ಬಂದ ಮೇಲೆ, ಪೋರಡೊನ್ ಬೆಂಗಳೂರಿಗೆ
ಹೋರಿಟ್ ಮೇಲೆ, ಕೊಂಡಯ್ಯ ಮನೆಯ ಹಾದಿ ಹಿಡಿದ. ಕಾಲಗಂಟುಗಳೆಲ್ಲ
ನೋಯುತ್ತಿದ್ದವು. ಶೊಸು ಭಾರವಾಗಿದ್ದವು. ರಾತ್ರಿ ನಿದ್ರೆಯಿಲ್ಲದೆ ಕಂಪ
ಗಾಗಿದ್ದ ಕಣ್ಣ ಉರಿಯುತ್ತಿತ್ತು. ಆ ದೂಡ್ ಜಂಕ್ ನಿನ ಹಲವೂಂದು ದೈಲು
ಹಾದಿಗಳು ನಿಶ್ಚಿಯಂತೆಯಂದ ಮಲಗಿದ್ದ ದನ್ನು ಆತ ಕಂಡ. ಎರಡುಮೂರು
ಸಾರೆ ಕೊಂಡಯ್ಯ ಸಿಗ್ಗುಲ್ ಕಂಬಿಗಳನ್ನು ದಾಟಿದ. ಕಾಲೆತ್ತು ವದಕ್ಕೂ
ಸಾಮಧ್ಯ ವಿರಲಿಲ್ಲ. ಬೂಟ್ಟಿಗಳು ಕಂಬಿಗಳಿಗೆ ತಗಲಿ ಥಂಯ್ ಥಂಯ್
ಎಂದು ಸ್ವರ ಹೊರಡಿಸುತ್ತಿದ್ದವು. ಮಂದವಾಗಿದ್ದ ವಿದ್ಯುತ್ ಪ್ರಕಾಶದಲ್ಲಿ,
ತಣ್ಣಿನೆ ಬೀಸುತ್ತಿದ್ದ ಚಳಗಳಿಗೆ ತನ್ನ ತೆಳ್ಳನೆಯ ಮೈಯನ್ನೊಡ್ಡುತ್ತಾ
ತೊಕಡಿಸುತ್ತ ತೊಕಡಿಸುತ್ತ, ಅಭಾವ ಬಲದಿಂದಲೇ ಕೊಂಡಯ್ಯ ನಡೆದು
ಹೋದ ‘ಸಿ’ ನಂಬರ ಕ್ಯಾಬಿನ್ ಬಂತು. ಆಲ್ಲಿ ಬಲಕ್ಕೆ ಹೊರಳದರೆ
ಹಾದಿ, ರೇಷ್ಟೆ ಇನ್ನಾಟೆಟ್ಟೊಟನ್ನು ಬಳಸಿ, ಕ್ವಾಟ್‌ಸಿಫ್‌ಗೆ ಹೋಗುವದು.

“ ಕಮಲಾ, ಕಮಲಾ ” ಎಂದು ಕಾಗಿದ ಕೊಂಡಯ್ಯ ತನ್ನ ಮನೆಯ
ಮುಂದೆ ಸಿಂತು. ಕಂನೋಂಡಿನ ಬಾಗಿಲ ಸರಪಳಯನ್ನೆತ್ತಿ, ಹೆಪ್ಪುಗಟ್ಟಿ
ದಂತಿದ್ದ ಕೈಬೆರಳುಗಳಿಂದ ಹಿಡಿದು, ರುಣತ್ವರಿಸುತ್ತ ಬಾಗಿಲಿಗೆ ಬಡಿದ.
“ ಕಮಲಾ, ಕಮಲಾ.... ಏ ಕಮಲಾ ! ”

ಹೊಸ ಸಂಸಾರ. ಆ ಉರಿಗೆ ವರ್ಗವಾಗಿ ಬಂದ ಮೇಲೆಯೇ ಕೊಂಡ
ಯ್ಯನ ಮದುವೆಯಾದದ್ದು. ಅಂಧ್ರದೊಂದು ಹಳ್ಳಿಯಲ್ಲಿ ಮದುವೆ ನಡೆ
ದಿತ್ತು. ನಾಲ್ಕು ತಿಂಗಳ ಹಿಂದೆ ಕಮಲ ಗಂಡನೊಡನೆ ಸಂಸಾರ ಹೂಡ
ಲೆಂದು ಕನ್ನಡ ದೇಶಕ್ಕೆ ಬಂದಿದ್ದಳು.

“ ಕಮಲ ! ಏ ಕಮಲ ! ”

“ ಅಂ....ಬಂದೆ, ತಾಳಿ ”

ಕಾಂಪೊಂಡಿನ ಬಾಗಿಲು ತೆರೆಯಿತು. ರಾತ್ರಿ ದುಡಿತದ ಎಲ್ಲ ಇಯಾನೆ ವನ್ನು ಆ ವರೆಗೆ ಸಹಿಸಿದ್ದ ಕೊಂಡಯ್ಯ ತಾಕ್ಷೀ ತಪ್ಪಿ ಕೂಗಾಡಿದ.

“ ಏನು ಶೆವುಡೆ ನಿನಗೆ ? ಎಂಥ ಕುಂಭಕರ್ ನಿದ್ದೇ ! ಬಂದು ನಿಂತು ಬಂದು ಗಂಟಿಯಾಯಿತು. ಕೂಗಿ ಕೂಗಿ ಗಂಟಲು ಒಡೆಯಿತು.”

ಆದೆಲ್ಲ ಸುಳ್ಳು ಎನ್ನುವುದು ಕಮಲನಿಗೆ ಗೊತ್ತಿದೆ. ಮುಗ್ಗುಗು ಪೋಂಡೇ ಆಕೆಯ ಉತ್ತರ. ಮೊದಲು ಎಚ್ಚರವಾಗಬೇಕು; ಆ ಮೇಲೆ ಭದ್ರತೆಗೆಂದು ಮನೆಯೊಳಗಿಂದ ತಾನು ಹಾಕಿದ್ದ ಬೀಗ ತೆರೆಯಬೇಕು; ಬಳಿಕ ಹೊರಬಂದು ಕಾಂಪೊಂಡಿನ ಆಗಣಿ ಕಳಚಬೇಕು. ಆದಕ್ಕೆಲ್ಲ ಹೊತ್ತೆ ಹಿಡಿಯುವದಿಲ್ಲವೇ ? ಕೊಂಡಯ್ಯನಿಗೂ ಆದು ಗೊತ್ತಿದೆ. ಆದರೂ ಹಾಗೆ ಹೇಳಬುದು ಆತನ ಹಕ್ಕೆಲ್ಲವೇ ?

ವಿದ್ಯಾದ್ವಿ ಪವಿಲಿದ ಆರು ರೂಪಾಯಿಯ ಬಾಡಿಗೆಯ ಕ್ರಾಟ್‌ಸೆರ್‌ ಕಮಲ ಚಿಕ್ಕದಾಗಿ ರಾತ್ರಿಯೆಲ್ಲ ಉರಿಸಿಯೇ ಇರಿಸಿದ್ದ ಕಂದಿಲಿನ ನಿಂಬೆ ನಿಂಬೆ ಬೆಳಕನ್ನೇ ನೋಡುತ್ತು ಕೊಂಡಯ್ಯ ಕೋಟು ಕಳಚಿದ. ಹಾಗೆಯೇ ಹಾಸಿಗೆಯ ಮೇಲೆ ಉರುಳಿದ. ಕಮಲ ಕಾಲ ಬಳಿ ಕುಳಿತು ನಿಧಾನವಾಗಿ ಗಂಡನ ಶೂನು ಬಿಂಬಿದಳು. ಆ ಕರಿಯ ಕೊರಕಲು ಪಾದಗಳ ಮೇಲೆ ಕಾಲಾಚೀಲ ವಿರಲಿಲ್ಲ. ಬೆವರಿನ—ತೊಗಲಿನ ಕೆಟ್ಟ ವಾಸನೆ ಪಾದದಿಂದಲೂ ಬೂಟ್‌ಸಿಂದಲೂ ಹೊರಡುತ್ತಿತ್ತು. ಹಾಸಿಗೆಯ ಇನ್ನೊಂದು ಮಗಲಲ್ಲಿ ಕುಳಿತು ಕಮಲಾಬಾಯಿ ಆಕಳಿಸಿದಳು. ವುನಃ ನಿದ್ದೆ ಹೋಗಬೇಕೋ ಒಲೆ ಹಕ್ಕಬೇಕೋ ಎಂಬ ಆನಿಶ್ಚಯತೆಯ ಬಂದು ನಿಮಿಷ. ಕೊಂಡಯ್ಯ ನಿಗೆ ಸಮಾವವಾಗಿ ತಲೆದಿಂಬಿನ ಮೇಲೆ ತನ್ನ ತಲೆಯನ್ನೂ ಇರಿಸಿದಳು ಕಮಲ. ಆಕೆಗೂ ಹಾಗೆಯೇ ಜೊಂಪು ಹತ್ತಿತು. ಬಿರುಮಧ್ಯನಿಯಲ್ಲಿ ಕೊಂಡಯ್ಯನ ಉಖಿರು ಸರಾಗವಾಗಿ ಬಳಕ್ಕೂ ಹೊರಕ್ಕೂ ಓಡಾಡಿತು.

“ ಹಾಲು ತಗೊಳ್ಳಿವ್ವು ಹಾಲೂ ” ಎಂದು ಬೀದಿಯಲ್ಲಿ ನಿಂತು ಹಾಲಿನಾಕೆ ಕೂಗಿದಾಗ ಬೆಳಗ್ಗೆ ಕಮಲನಿಗೆ ಎಚ್ಚರವಾಯಿತು. ಲಗುಬಿಗಿಯಂದ ಆಕೆ ಎದ್ದು ಆಡುಗೆವಿನೆಯ ಚಟುವಟಿಕೆಯಲ್ಲಿ ನಿರತಳಾದಳು.

ಹಳು ಗಂಟಿಗೊನ್ನೇ ತಾನು ಎದ್ದುದು, ಇಜ್ಜಲಿ ತುಂಡನ್ನೊಂದು ಹೆಲ್ಲಲ್ಲಿ ಕಡಿದು, ಕರಕರ ಎಂದು ಜಗಿದು, ‘ಥೂ’ ಎಂದು ಉಗುಳಿ ಮುಖ ತೊಳಿದ ಶಾಸ್ತ್ರ ತೀರಿಸಿ, ಲೋಟಕಾಫಿಭನ್ನು ಗೊಟಿಗೊಟಿನೆ ಕುಡಿದು, ಪುನಃ ನಿದ್ದೆ ಹೋಡುದು—ಇದೊಂದೂ ಸ್ವಷ್ಟವಾಗಿ ಕೊಂಡಯ್ಯನಿಗೆ ತಿಳಿಯಿದು. ಅವೆಲ್ಲಾ ಈಸಿನ ರಾಜ್ಯದಲ್ಲಿ ನಡಿದ ಸಂಭವಗಳಂತಾಗಿದ್ದವು—

ಆದಿನ ವಾರದ ಕೊನೆಯ ದಿನ, ಶನಿವಾರ. ಇದ್ದ ಆಕ್ಷೇತನನ್ನೆಲ್ಲ ಸುರುವಿ ಕಮಲ ಆನ್ನ ಕ್ಕೆ ನೀರಿಟ್ಟಿಳು. “ಸಂಜೇಗೆ ರೊಟ್ಟಿ ಮಾತ್ರ ತಟ್ಟಿದರಾಯಿತು” ಎಂದುಕೊಂಡಳು.

ಹತ್ತುಗಂಟಿಗೆ ಅಡುಗೆಯಾಯಿತು. ಒಂದೆರಡು ಸಾರೆ ಮೈ ಮುಟ್ಟು ಅಲಾಗಿಸಿದರೂ ನುಹಾರಾಯ ನಿದ್ರಾಸನಾಧಿಯಿಂದ ಇಳಿದು ಬರಲಿಲ್ಲ. ಹತ್ತೊಂದು ಮುಕ್ಕಾಲಿರಿಂದ ಹನ್ನೊಂದೂವರೆಯವರಿಗೆ ಕೊಳಾಯಿಯಲ್ಲಿ ಕುಡಿಯುವ ನೀರು ಬಿಡುವರು. ಇಪ್ಪತ್ತು ಇಪ್ಪತ್ತಿಂಟು ಮನೆಗಳವರು ಅನ್ನ ರೊಳಗಾಗಿ ‘ಪಾಳ’ ಪ್ರಕಾರ ಎರಡಿರಡು ಕೊಡ ನೀರು ಎತ್ತಿಕೊಳ್ಳಬೇಕು. ಸ್ವಾನಕ್ಕೆ ನೀರೇ ಇರಲಿಲ್ಲ. ಹಿಂದಿನ ದಿನ ಗಂಡನ ಸ್ವಾನವಾಗಿತ್ತು. ಈ ದಿನ ಆಕೆ ಸ್ವಾನ ಮಾಡಬೇಕು. ಕೊಳಾಯಿ ನೀರು ಬರುವುದಕ್ಕೆ ಮುಂಚೆ ಬಾವಿಯಿಂದ ಒಂದೆರಡು ಕೊಡ ನೀರು ಜಗ್ಗಿ ತರೋಣವೆಂದು ಕಮಲ ಹೊರಟಿಳು. ಆಧ್ಯ ಫಲಾಂಗು ದೂರ ಹೋಗಿ, ಅಲ್ಲಿಯೂ ‘ಸರತಿ’ಯಲ್ಲಿ ಕಾದು ನಿಂತು, ಭಾರವಾದ ತುಂಬಿದ ಕೊಡವನ್ನು ಹೊತ್ತು ತಂದಾಗ ಹದಿನೆಂಟರ ಜವ್ವನೆ ಕಮಲನಿಗೆ ತನ್ನ ಹಳ್ಳಿಯ ನೆನೆಪಾಗುತ್ತಿತ್ತು. ಅಲ್ಲಿ ಮದುವೆಯ ಸಮಯದ ವರೆಗೂ ಆಕೆ ಮನೆಯ ಸಮಾವದಲ್ಲಿ ಇದ್ದ ಸಣ್ಣ ಹೊಳಿಯಲ್ಲಿ ದಿನವೂ ಸಂಜೆ ಮನದಣಿಯೆ ಸ್ವಾನ ಮಾಡುತ್ತಿದ್ದಳು....ಅಲ್ಲಿಯೂ ರೇಷನ್ ಕಾಟವಿತ್ತು; ಆದರೆ ಜೋಳ ತಿನ್ನಬೇಕಾಗಿರಲಿಲ್ಲ.....

ಹನ್ನೊಂದರ ಸುಮಾರಿಗೆ ಕೊಂಡಯ್ಯನಿಗೆ ಎಚ್ಚರವಾಯಿತು. ಏಳಲು ಮನಸ್ಸಾಗಲೊಲ್ಲಿದು. ಹೊಟ್ಟಿ, ಹಸಿವಿನಿಂದ ಚುರುಚುರು ಎನ್ನುತ್ತಿತ್ತು. ಆದರೆ ಕಮಲ, ನೀರಿಗಾಗಿ ಕೊಳಾಯಿಯ ಎದುರು ‘ಕೃಷ್ಣ’ ನಿಂತಿರಬೇಕು ಎಂದುಕೊಂಡ ಆತ.

ಕಮಲ ಬಂದಾಗ ಸಿಡುಕೆನಿಂದ ಮಾತಾಡಬೇಕೆ ನಗುತ್ತ ಮಾತಾಡಬೇಕೇ—ಎಂದು ಶೋಚಲಿಲ್ಲ ಕೊಂಡಯ್ಯನಿಗೆ ಮಲಗಿದ್ದಲ್ಲಿಂದಲೇ ದೃಷ್ಟಿಗೊಡಿಯ ಮೇಲಿದ್ದ, ತನ ತಾಯ್ಯಂದೆಯರ, ಅಣ್ಣ್ಯಾ—ಅತ್ತಿಗೆ ಮತ್ತು ಅವರ ಮಗುವಿನ ಗ್ರಹಿ ಸ್ನೇಹಿತ್ಯಾದ ಕಡೆಗೆ ಸರಿಯಿತು.

ಅಣ್ಣ್ಯಾ ಒಳ್ಳೆಯವನು. ತಮ್ಮ ಉಂರಾದ ಕನೂರಿನಲ್ಲೀ ಸ್ವರಾಜ್ಯಾ ಬ್ಯಾಂಕಿನಲ್ಲಿ ಆತ ಗುವಾಸ್ತೇ. ಆತನೇಸೋ ಆಗಾಗ ಕಾಗದ ಬರೆಯುತ್ತಿದ್ದೇ “ಕೊಂಡ, ನೀನು ತುಂಬ ಓದಬೇಕು. ಜನರಲ್ ನಾಲೆಡ್ಡ ಬೆಳೆನಿಕೊಳ್ಳುಬೇಕು. ಮನಸ್ಸನ್ನು ಕಟ್ಟಿಹಾಕು; ಅತ್ತಿತ್ತ ಓಡಾಡಲು ಯಿಂದಬೇಡ. ಯಾನ್ಯಾನಲ್ಲಿ ಕೆಲಸ ಮಾಡು.”

ಮನಸ್ಸನ್ನು ಕಟ್ಟಿಹಾಕುವದು! ಪ್ರೀತಿಯ ಅಣ್ಣನ ಮಾತನ್ನು ನಡೆಗೆ ಕೊಡಬೇಕೆಂದು ಮನಸ್ಸಾರ್ವತವಾಗಿ ಕೊಂಡಯ್ಯ ಯತ್ನಿಸಿದ್ದುಂಟು. ಆದ ರೇನು? ಆದಕ್ಕೆ ಬಂದ ಎಡರುತ್ತೊಡರುಗಳೋ! ಯಾನಿಯನ್ನುಲ್ಲ; ಬದಲ ರೈಲ್ವೇ ಇನ್ ಸ್ಕೂಟ್‌ಎಂಟು ಆತನನ್ನು ಆರ್ಕಿಫಿಸಿತು ಅಲ್ಲಿದ್ದ ಇತರ ಸಹೇಳಿದ್ದೀರಿಗಳೋ! ಆ ಆಂಗ್ಲೋ—ಇಂಡಿಯನ್ ನಾಕರರೋ! ಆನು ತನಗೆ ಕಲಿಸಿದ ಚಾಳಿಗಳಿಷ್ಟು?....ಮದುವೇಗಿ ಮೋದಲನ ಆ ಕೆಲವು ನರಕ ವಾಯವಾದ ರಾತ್ರಿಗಳು.....

ಕೊಂಡಯ್ಯನೊಬ್ಬ ಟಿ. ಸಿ; ಟಿಕೆಟ್ ಕಲೆಕ್ಟರ್. ಆ ಕತ್ತೆ ದುಡಿತಕ್ಕೆ ಎಲ್ಲ ಸೇರಿ ಕಾನೂನುಬಧ್ಯವಾಗಿ ಬರುವುದು ಇಲ್ಲ ರೂಪಾಯಿ ಮಾತ್ರ. ಆದ ರಲ್ಲಿ ಇಂ ರೂಪಾಯಿ ಉಂಗಿ ಕಳಸಬೇಕು. ‘ಗಂಬಳ’ ಇಲ್ಲದ ಹೊರತು ‘ನ್ಯಾಯಸಂಧಿ’ರಾಗಿ—ಬದುಕುವವರೇ ರೇಲ್ವೇ ಡಿಪಾರ್ಟ್‌ಮೆಂಟ್‌ನಲ್ಲಿ ಇಲ್ಲ. ಎಸ್‌ಸ್‌ ಚಾಚ್‌ ಮಾಡುವಾಗ ರಸಿತಿ ಕೊಡದೆ ಹೊಡಿಮಾಹಾಕುವುದು; ಗೂಡ್‌ ಆಫ್‌ಸಿಗೆ ಹೋಗಿ ಯಾವನೋ ಮಾವಾರ್ಥಿಯ ಇಲ್ಲವೇ ಕನ್ನಡ ವ್ಯಾಖಾರಿಯ ಸಾಮಾನು ಬುಕ್‌ಮಾಡಿಸಿಕೊಟ್ಟುದಕ್ಕೆ ಕೈಬಿಸಿ; ಯಾವನೋ ಸಹೋದರ್ಯೇರಿಯ ಗಂಬಳದಲ್ಲಿ ಒಂದು ಪಾಲು;—ಹೀಗೆ ಸಂವಾದನೆ ಯಾದರೆ ಮಾತ್ರ ಕೊಂಡಯ್ಯನ ರಥ ಸಾಗುವುದು.

ಮೋದಮೋದಲು ಕೊಂಡಯ್ಯನಿಗೆ ಅದೆಲ್ಲ ಹೇಸಿಕೆ ಹುಟ್ಟಿಸುತ್ತಿತ್ತು ನ್ಯಾಯನಿಷ್ಟುರಾದ ತಾಯ್ಯಂದೆಯರು, ಅನ್ಯಾಯಕ್ಕಿದರು ಹೊರಾಟದ

పటువాద ఆణ్ణ, ఇవరెల్లర ప్రభావ దీఘోకాల కొండయ్యనన్న తడిహిదియితు. ఆదరే ఆరేహాట్టి, హరిద వ్యాంటు, కాణలాగడే లులిద సినివా—ఇవు కొండయ్యనిగి బుద్ధి కలిసిదువు. శ్రేష్ఠ టి. సి. గళ సావాన్య నియమక్కే ఆత అపవాదవాగలిల్ల.

కన్నడ రాష్ట్రద ఈ లూరిగె బంద మేలంతా ఆ విద్యే మృగాడి హోరియితు. మాదువే, మాదువేయ అనంతరద మానే, ఇదక్కుగి హజు హణ చేఱాయితు. ఆదరే సంబళగింబళ ఎరడు సేరిదరూ హోట్టు బట్టిగి సాలుత్తిరల్చిల్ల.

కమల స్ఫురదహ్రిపిణీయల్ల. బణ్ణ కరిదు. ఆదరే ఆకేయదు తెలగు భూమియ తుంబిద సద్వ్యథ దేహ. కొండయ్య ఆకేయన్న తుంబ ప్రీతిసువ. మాదువేగి మాదలిన తన్న జీవనవన్న మరియు లేత్తిసువ. ఆదరే ఆగాగే హాళు మనస్సు హళియ నేనపుగళన్న మాడి తన్న బగే తనగే జిగుప్పె మట్టిసుక్కిత్తు. తన్న మనస్సన్న తానే దండిసువననంతి కొండయ్య, కమలభ మేలి రేగి బీళుత్తద్ద. గండన ఒరటుతనవేల్ల స్వాభావికవాదద్ద. వాస్తవవాగి ఆత బెణ్ణీయ హాగె వృదు మనుష్య, ఎందు తిలముకొళ్లలు బుద్ధివంతి కమలిగె బహాదిన చేఱాగలిల్ల. హగలు డ్రౌటియల్లిద్దాగ రాత్రి, రాత్రి వాళి ఇద్దాగ హగలు, గండనన్న సినిషువూ బిట్టరలు కమలమ్మ ఇచ్ఛిసుత్తిరలిల్ల కొండయ్యనిగింత ఆరేళు వషచ్చే ఆకేచిక్కవళాదరూ, నోరెలు ఇబ్బరూ సమవయస్సుర హాగియే ఇరుత్తిద్దరు. ఆవళ మనస్సు దేహషు సీడుత్తిద్ద సమాధానదింద కొండయ్య తన్న హళియ జీవనదత్త బెన్న తిరుగిసిద్ద సిజ; ఆదరే, ఆ బగే కమలేయిదనొన్నే మాతాడబేచు, ఆకేయ క్షుమే కేళ బేచు, ఎందరే ధ్వయిసే ఇరుత్తిరలిల్ల ఆవసిగే. ఆదక్కుగి పునః ఒరటనంతి వతీసుత్తిద్ద.

ఎరడనేయ హాగూ కొనేయ కొడ సీరు, మనేయిళక్కే బంద కాగాయితు. ముఖ తిరుగిసి నోడిద కొండయ్య

ಆಕೆ ‘ ಉಸ್ಸಪ್ಪು ’ ಎನ್ನುತ್ತಿದ್ದಳು.

‘ ಕಮಲ್, ಇಲ್ಲಿ ಬಾ ” ಎಂದ ಆತ ಕರ್ಕರೆವಾಗಿ.

ಆಕೆ ನಗುತ್ತ ಬಂದಳು. ರಾಗವಾಗಿ ‘ ಏನೂ ? ’ ಎಂದಳು. ಹಾಗೆ ಬರುವುದೂ ಕೇಳುವುದೂ ಆಕೆಗೆ ಹೊಸತಲ್ಲ.

....ಆ ಸಂಜೆ ಕೊಂಡಯ್ಯ ಭಾಯ್ಯೆ ರೆಯಾಗಿ ಮತ್ತೆ ಕಮಲೆಗೆ ಕನ್ನಡ ಭಾಷೆ ಕಲಿಸತ್ತೋಡಿದ. ನೀರು, ಆಕ್ಕೆ, ಬೇಡ, ಕೊಡಿ, ಇಲ್ಲ, ಕೆಲಸಕ್ಕೆ ಹೊಗಿದ್ದಾರೆ, ರಾತ್ರಿ ಪಾಳಿ—ಹೀಗೆ ಹತ್ತಾರು ಶಬ್ದಗಳನ್ನು ಕಲಿಸುತ್ತಿದ್ದ ತಾನು ಹೀಗೆ ಕನ್ನಡ ಶಬ್ದ ಪಾಠ ಕಲಿತನೋ, ಆ ಶಬ್ದವಾಲೆಯನ್ನೇ ಈಕೆಗೂ ಹೇಳಿಕೊಡುತ್ತಿದ್ದೆ —

ಆ ರಾತ್ರೀಯೂ ಪುನಃ ನೈಟ್ ಡ್ರಾಫ್ಟಿ. ಭಾನುವಾರ ಬಂದು ಕಳೆದ ಮೇಲೆ ಮುಂದೆ ಏಳುದಿನ, ದಿನದ ಸರತಿ.

ಆ ಜಟಿಕಾ ಸಾಲು, ಖಾರಿನ ಎರಡು ಮೂರು ಕಾರುಗಳು, ವಿಶಾಲ ವಾದ ನಿಲ್ದಾಣ; ಶ್ರೇಷ್ಠ ನಿಲ್ದಾಣದ ಹೊರತಾಗಿ ಬೀರೆಲ್ಲಾ ಕಾಣಸಿಗದ್ದಾರಿ ವಿಚಿತ್ರ ಜನಸಮೂಲನ; ಆ ವಿಶಿಷ್ಟ ವಾಸನೆ.

“ ಹಲೆಲ್ಲೋ ” ಎಂದ ಒಬ್ಬ ಟಿ. ಸಿ.

ಇನ್ನೊಬ್ಬನೇಂದ, “ ವಾಟ್ ಮಾರ್ಕ್ ? ಎಲ್ಲಾ ಟೀ ಕೆ ? ”

ಪೂನಾದಿಂದ ಸಂಜೆಯಗಾಡಿ ಬಂದುದಾಗಿತ್ತು. ಸ್ಪೇಶನ್ನು ಬರಿದಾಗಿತ್ತು. ಬುಕೆಂಗ್ ಅಫ್ಸಿನ್ಸಿನಲ್ಲಿ ಆವರು ಕಲಿತವರು. ಸ್ಪೇಶನ್ ಮಾಸ್ತರರ ಹೊಸ ಉಡುಪಿನಿಂದ ಹಿಡಿದು, ಗಂಡನ ಮನೆಯಿಂದ ವಾಪಸುಬಂದಿದ್ದ ಆವರ ಮೂರನೆಯ ಮಗಳವರಿಗೆ, ಇಲ್ಲಿ ಮಾತು ಹೊರಟಿತು. ಎಲ್ಲರೂ ಹಾಗಿಲ್ಲ ಎನ್ನುವುದು ಕೊಂಡಯ್ಯನಿಗೆ ಗೊತ್ತಿತ್ತು. ಒಬ್ಬಿಬ್ಬರು, ಅದರಲ್ಲಾ ಮುಖ್ಯತಃ ಒಬ್ಬ ರೇಲ್ವೆ ಮೇನ್ಸ್ ಫೆಡರೇಶನ್, ಯೂನಿಯನ್, ಮುಷ್ಟರ್, ಎಂದು ಮಾತಾಡುತ್ತಿದ್ದು. ಬೀರೆ ಒಬ್ಬಿಬ್ಬರು, ಕಣ್ಣುಮುಚ್ಚು ‘ ಗಂಬಳ ’ ತೆಗೆದು ಕೊಳ್ಳುವವರು, ಉಳಿದ ವಿಷಯಗಳಲ್ಲಿ ‘ ಧಾರ್ಮಿಕ ’ರಾಗಿದ್ದರು. ದುಷ್ಪ ತನದ ಪ್ರತಿಮಾತ್ರಿ ಎಂದರೆ ಮಿಷ್ಟರ್ ವಾಂಡ್ಸ್. ಬೆಳಗೆ ಲೋಕಲಿಗೆ ಹೊಗಿ ಸಂಜೆ ಲೋಕಲಿಗೆ ಬರುವ ಪ್ರತಿಯೊಬ್ಬ ಕಾಲೀಜ್ ಹುದುಗಿಯ

ಬಗ್ಗೆ ಉರಿನ ಪ್ರತಿಯೊಂದು ಗಲ್ಲಿಯ ಬಗ್ಗೆ ವಕ್ರಶಾಪಿನ ಹಿಂದಿನ ಬಯಲು ಪ್ರದೇಶದ ಬಗ್ಗೆ, ಬಾರಿಬಾರಿಗೂ ಆತ ಮಾತನಾಡುವವನೇ.

ವೊದಲು ಆತನೇ ಕೊಂಡಯ್ಯನ ಆಪ್ತು. ಈಗ ಆತನನ್ನೇ ಕೊಂಡಯ್ಯ ಕಟ್ಟಿವಾಗಿ ದ್ವೇಷಿಸುವುದು. ಆದರೆ ಆತನೇನೋ ಕೊಂಡಯ್ಯನ ಬಗ್ಗೆ ಸಂಪೂರ್ಣ ಆಸೆ ತೊರೆದಿರಲಿಲ್ಲ. “ಮದುವೆಯಾಗಿ ವೊದಲಿಗೆ ಎಲ್ಲರೂ ಹೀಗೆಯೇ. ನಾಲ್ಕುದಿನ ಹೋಗಲಿ” ಎನ್ನುತ್ತಿದ್ದು.

ಆ ರಾತ್ರಿ ಶೋಲಾಪುರದಿಂದ ಗಾಡಿ ತಡವಾಗಿ ಬಂತು. ಬಿಳಿಯ ಪ್ರಾಂಟು ಬಿಳಿಯ ಕೊಟು ಕರಿಯ ಹ್ಯಾಟು ಧರಿಸಿ ಕೊಂಡಯ್ಯ ಗೇಟಿನಲ್ಲಿ ನಿಂತ. ದಪ್ಪಿನವರು, ತೆಳ್ಗಿನವರು, ನತ್ತರದವರು, ಕುಳ್ಳರು, ಗಂಡಸರು ಹೆಂಗಸರು, ಗೌಡರು, ಶ್ರೀಯರು, ಆಧುನಿಕ ಬಿನಾಂಗಿತ್ತಿಯರು, ಹುಡುಗರು—ಆ ನೂಕು ನುಗ್ಗಲು, ಆ ಗಂಟುಮೂಟಿ, ಆ ಗದ್ದಲ....

.....‘ಹಿಹಿ’ ಎಂದಿಬ್ಬರು ನಕ್ಕರು ಟಿಕೆಟಿಗಾಗಿ ಯಂತ್ರದಂತೆ ಕೈಯೊಡ್ಡಿದ ಕೊಂಡಯ್ಯ. ಕಣ್ಣಿರಳಿಸಿ ನೋಡಿದ....ಆ ಇಬ್ಬರು ಜವ್ವನೆಯರು. ಸನೂಜದಲ್ಲಿ ಅವರ ಸ್ಥಾನವೊನವಿಂದು ಅವನಿಗೆ ಯಾರೂ ನಿವರಿಸಿ ಹೇಳಬೇಕಾದದ್ದೇ ಇರಲಿಲ್ಲ....ಆ ನಗುವಿನ ಆಧ್ಯಾತ್ಮಿಕ ಆತ ಬಲ್ಲ. ಒಬ್ಬಕೆ ಟಿಕೆಟ್ ಕೊಡುತ್ತ ಬೇಕೇಂದೇ ಬೆರಳು ಸೋಂಕಿಸಿದಳು....ಕೊಂಡಯ್ಯ ತಬ್ಬಿಬ್ಬಾದ....ಮನಸ್ಸು ಅತ್ಯತ್ತ ಓಲಾಡಿತು....ಅವರು ಹಾದು ಹೋಡರು. ಅಂತೂ ಜನಸಂದರ್ಭ ಮುಗಿಯಿತು. ಕೊಂಡಯ್ಯನ ದೃಷ್ಟಿ ತನಗೆ ಅರಿವಿಲ್ಲದೆಯೇ ಗೇಟಿನ ಹೊರಕ್ಕೆ ಹರಿಯಿತು. ಬಿಳಿಯ ಸೀರೆಯನ್ನು ಟ್ರಿಡ್ ಆ ಇಬ್ಬರೂ ಬಿಧಿಯ ಹೊರಾವರಣಾದಲ್ಲಿ ನಿಂತು, ಆತನನ್ನೇ ನೋಡುತ್ತಿದ್ದರು. ಕೊಂಡಯ್ಯದೃಷ್ಟಿ ಬದಲಿಸಿದ. “ಅಬ್ಬ! ಉರಿಂದ ವಾಪಸು ಬಂದಿರಬೇಕು. ಬಂದ ರಾತ್ರೀಯೇ ಪ್ರಯತ್ನ....ಆಧವಾ....ಆಧವಾ.....ಹಿಂದೆ ತಾನೇ ಅವರನ್ನೇ.....ಆ ಬಯಲಲ್ಲಿ ಭೇ! ಅದಿರಲಾರದು....” ಎಂದುಕೊಂಡ. ದೃಷ್ಟಿ ಮತ್ತೆ ಅವರ ಕಡೆಗೆ ಹರಿಯಿತು. ಆದರೆ ಕಾಲುಗಳು ಸಹಾಯಕ್ಕೆ ಬಂದುವು. ಆಲ್ಲಿ ನಿಲ್ಲದೆ, ಅವು ಕೊಂಡಯ್ಯನನ್ನು ವಾಳ್ಳಿತ್ತಾರು ಹಾರ್ಮಿನ ಇನ್ನೊಂದು ಕಡೆಗೆ ಬಯ್ದುವು.

ಅವನೆ ಎದೆ ಡನಡವನೆ ಹೊಡಿದುಕೊಂಡಿತು. ಕಮಲಳನ್ನಾತೆ ಸ್ತೋ
ಸಿದ. ತನ್ನ ತಾಯಿ ತಂದೆ ಅಣ್ಣಿ—ಎಲ್ಲರೂ ನೇನಪಿಗೆ ಮರಳಿ ಬಂದರು.

X X X X

ಹೀಗೆ ದಿನ ಕಳೆಯಿತು. ಕಮಲಿಗೆ ಮುಟ್ಟು ನಿಂತಃದು, ಆದರ ಆಫ್, ಅನಂತರದ ಕೆಲವು ತಿಂಗಳು, ಕಮಲೆಯಲ್ಲಾದ ಬದಲಾವಣೆ, ಆ ಹೊಸ ಅನುಭವ....ಕೊಂಡಯ್ಯನಲ್ಲಿ ಮಾಪಾರಟನ್ನು ಉಪಾಡಿದಾವು. ರೀಶನ ಕಾಡಿನಲ್ಲಿ ದೊರೆಯುತ್ತಿದ್ದ ಜೋಳವನ್ನಾತ ಬಿಟ್ಟುಬಿಟ್ಟು ಕಮಲಿಗೆ ಕಷ್ಟ ವಾಗಬಾರದೆಂದು ‘ಬ್ಲಾಕ್’ ನಿಂದ ಅಕ್ಷ್ಯ ತಂದ. ಸಂಪಾದನೆ ಸಾಲುತ್ತಿರುತ್ತಿಲ್ಲ ಕಡಿಮೆ ಮಾಡಿದ್ದ ‘ಹನಿಡ್ಯಾ’ ಸಿಗರೀಟನ್ನು ಸಂಪೂರ್ಣವಾಗಿಯೋ ನಿಲ್ಲಿಸಿದ. ಈದರೂ, ಸಂಬಳಗಿಂಬಳ ಎರಡೂ ಸಾಲುತ್ತಿರಲಿಲ್ಲ.

ಈ ನಡುವೆ ಆವಸಿಗೆ ಒಂದೇಸವನೆ ಜ್ವರ ಬರುತ್ತಿತ್ತು. ದೈತ್ಯ ಆಸ್ತಿಯ ಚೈಷಧಿಯಿಂದ ಪ್ರಯೋಜನವಾಗಲಿಲ್ಲವೆಂದು ಖಾಸಗಿ ಡಾಕ್ಟರಲ್ಲಿಗೆ ಹೋದ. ಆದಕ್ಕೆ ದುಡ್ಡ ಬೇಕಾಯಿತ್ತಿ. ತನ್ನದೇ ಆದ ಸರಕಾರವನ್ನು ಶಿಷ್ಟಿಸುತ್ತೇ ಶಿಷ್ಟಿಸುತ್ತೇ ಕೊಂಡಯ್ಯ ಸಾಲ ಮಾಡಿದ.

ಉಂರಿಗೆ ಅಣ್ಣಿನಿಗೆ ಕಾಗದ ಬರೆದು ಕಮಲೆಯ ಸ್ಥಿತಿಗೆಯ ಬಗ್ಗೆ ಸಲಹೆ ಕೇಳಿದ್ದಾಯಿತು. ಅಣ್ಣಿ ಮಾವನ ಮನೆಗೆ ಬರೆದರೇನೋ ಕೊಂಡಯ್ಯನ ಅತ್ಯಿ—ಮಾವ ಇಟ್ಟರೂ ಬಂದು, ಗಭ್ರಣೆಯಾದ ಮಗಳನ್ನು ವೈಮುಟ್ಟಿ ನೋಡಿದರು. ಅಕ್ಕೆಯಿಲ್ಲದ—ಜೋಳ ಬೆಳೆಯುವ—ಕನ್ನಡ, ದೀರ್ಘ ದಿಂದ, ತಮ್ಮ ಮಗಳನ್ನು ಕರಕೊಂಡೇಹೋದರು.

ಹೊರಟಿ ದಿನ ಮಾವ ನಗುತ್ತ ಅಭಿನಾಸಪಡುತ್ತೇ ಹೇಳಿದ. “ಕೊಂಡ ಯ್ಯಾಗಾರು, ಇಮು ಸುಂದರಿ ಸಟ್ಟಣ. ನಮ್ಮ ಕಡೆಗೇ ವರ್ಗಮಾಡಿ ಕೊಳ್ಳಿ. ಪ್ರಯತ್ನಿಸಿ”

ಕಮಲಮ್ಮೆ ಉಂರಿಗೆ ಹೋದ ಮೇಲೆ ‘ಬಿಕೋ’ ಎನ್ನುತ್ತಿದ್ದ ಮನೆ ಮನುಷಣವಾಗಿ ತೋರಿತು ಕೊಂಡಯ್ಯನಿಗೆ. ವುನಃ ಆತ ಒಂದೇಸವನೆ ಸಿಗ ಟೆಟು ಸೇಡಲು ಶರುವಾಡಿದ. ಬಿಡುವು ದೊರೆತಾಗಲಿಲ್ಲ ಪತ್ತೀದಾರಿ ಕರೆಗಳನ್ನೋಡತ್ತಿಂಡಿದ. ಏನೇನೂ ಶೈಸ್ತಿಯಾಗಲಿಲ್ಲ. ಏನೇನೋ ರಾಜೀಯ ಪಶ್ಚಿಮಕೆಗಳನ್ನೋಡತ್ತಿಂಡಿದ. ಆದರೂ ಮನಸ್ಸು ಸಿಮಿತಕ್ಕೆ ಬರಲಿಲ್ಲ.

ಒಂದೇನವನೆ ಸಿಕ್ಕು ಸಿಕ್ಕು ಸಿನಿಮಾಗಳನ್ನೀಲ್ಲ ನೋಡಿದ. ಮನಸ್ಸು ಕೆಕ್ಕು ವಿಕ್ಕ್ಯಾಯಾಯಿತು.

ಹಾಗಾದರೆ ಇನ್ನೇನು—ಮುಂದೇನು? ಎಂದುಕೊಂಡ. ಉತ್ತರ ತಿಳಿಯದೇ ಇತ್ತು. ಅದನ್ನು ನೆನೆಸಿದಾಗಲೆಲ್ಲಾ ವೈ ಜುಮೈನ್ನುತ್ತಿತ್ತು. ವರ್ಕಶಾಪಿನ ಹಿಂದಿನ ಆ ಬಯಲು, ಆ ಸಹೋದ್ರೋಗಿಗಳು, ಆ ಕಾರಿರುಳು.

ಇದು ಅಸಹಸ್ರೀಯ, ಅತ್ಯಹತ್ಯೆ ಮಾಡಿಕೊಳ್ಳಬೇಕು; ಎಂಥ ಸಮಾಜ ಇದು? ಎಂಥ ವಾತಾವರಣ ಇದು? ಯಾವ ಸ್ಥಿತಿಗೆ ಬಂದೆ ನಾನು? ಎಂದೆಲ್ಲ ಕೊಂಡಯ್ಯ ಯೋಚಿಸಿದ.

ಅದರೆ ಮತ್ತೆ ಮತ್ತೆ, ಉರಿಗೆ ಹೊರಟು ನಿಂತಿದ್ದಾಗ ಗಾಡಿಯ ಕಿಟಕಿಯೆಡೆಯಿಂದ ತನ್ನನ್ನು ಇಣಿಕಿ ನೋಡಿದಾಗಿನ ಕಣ್ಣೀರು ತುಂಬಿದ ಕಮಲೆಯ ಮುಖ ಕಾಣಿಸುತ್ತಿತ್ತು. “ನನಗೆಲ್ಲ ಗೊತ್ತು.....ನಿಮ್ಮ ಯಾತನೆ ಎಲಾ ಗೊತ್ತು.....ಎಚ್ಚರ. ನಿಮ್ಮ ದಮ್ಮಯ್ಯ....ಜಾರಿಬಿಡ್ಡೀರಿ” ಎಂದು ಕಾತರೆ ದಿಂದ ಬೇಡಿಕೊಂಡಹಾಗಿತ್ತು ಆ ನೋಟೆ.

ಅದರೆ ಈಗ? ಈಗ?

ವಾಂಡ್ಯ ಸಮಯ ಕಾಯುತ್ತಿದ್ದನೇನೋ! ಆ ರಾತ್ರಿ ಪಾಟ್ ಫಾರ್ಮಿಗೆ ಬಂದ.

“ ಏನು ಕೊಂಡಿ, ಟ್ರಾನ್ಸ್‌ಫರ್ ಕೇಳಿದ್ದೀಯಂತೆ.”

“ ಹಾನಪ್ಪಾ; ಈ ಉರು ಸಾಕಾಯ್ಯು. ”

“ ಅದಕ್ಕೇಆನ್ನೋ ದು ಅದ್ದಷ್ಟುಹಿನಾಂತ. ಉರಿನ ರುಚಿ ನೋಡೋಕೆ ಶಿಳವಳಿಕೆ ಬೇಕವ್ವಾ....

ಕೊಂಡಯ್ಯ ಮಾತಾಡಲಿಲ್ಲ....ಇಬ್ಬರೂ ಪಾಟ್ ಫಾರ್ಮಿನ ಕೊನೆಯತ್ತ ನಡೆದಿದ್ದರು.

ಕೊಂಡಯ್ಯನ ಕಾಲುಗಳು ಕಂಪಿಸಿದುವು; ತುಟ್ಟಿಯದುರಿತು. ನಾಲ್ಕೆಯ ‘ಪಸೆ’ ಆರಿತು.

ವಾಂಡ್ಯ ಆತನ ಕೈಹಿದು, “ನಡೆ....ಒಂದು ಮಾಲು ತೋರಿಸ್ತೀನಿ” ಎಂದ.

ಎನ್ನೋ ಉತ್ತರ ಕೊಡಬೇಕೆಂದಿದ್ದ ಪಾಂಡ್ಯ. ಆದರೆ ಸ್ವರ ಗೊರಕ್ಕಾಗಿ ಎಂದು ಗಂಟಲಲ್ಲಿ ಆಡಗಿ ಹೋಯಿತು.

ಇಬ್ಬರೂ ದೈಲುಕಂಬಿಗಳನ್ನು ದಾಟಿ ಆ ಜಾಗಾದತ್ತ ಸಾಗಿದರು.

....ಲೇಂಕ್ವಾಚಾರದಲ್ಲಿ ಪಾಂಡ್ಯ ಗಟ್ಟಿಗೆ. ಎರಡೆರಡೇ ರೂಪಾಯಿಯಲ್ಲಿ ಕೆಲಸ ತೀರಿಸಿದ. ಆತನ ನಗೆಯೋ! ಆತನಾಡಿದ ಅನಹ್ಯ ಮಾತುಗಳೋ! ದೊರೆತ ಉತ್ತರಗಳೋ!

ಹಿಂದಿರುಗಿದಾಗ ಅಲ್ಲಿಯೇ ಎಲ್ಲಾದರೂ ಕುಸಿದು ಬೀಳಬೇಕೆನ್ನಿಸಿತು ಕೊಂಡಯ್ಯನಿಗೆ. ತನ್ನ ಹೃದಯ ಕಳೆದಾಹೋದ ಹಾಗೂ, ತಾನು ಗತ ಪ್ರಾಣನಾದ ಹಾಗೂ, ಆತನಿಗೆ ಅನ್ನಿಸಿತು.

ಆ ರಾತ್ರಿಯನ್ನು ಹೇಗೆ ಕಳೆದನ್ನೋ! ಧೀ—ಆಪ್ಯ ಫೋರ್—ಡೌನ್, ಮದ್ವಾಸ್ ಗಾಡಿ....ಶೀತಲಗಳಿ; ಹಲ್ಲನ್ನು ಕುಟುಂಬಿ ಎನ್ನಿಸುತ್ತಿದ್ದ ಭಳಿ; ಒಂದರ ಮೇಲೊಂದಾಗಿ ಸುಟ್ಟು ನಾಶವಾದ ಸರಪಳಿ ಸಿಗರೀಟುಗಳು.....

ಗೊಳಿಗೆಯುತ್ತಿದ್ದ ಹೃದಯವನ್ನೆತ್ತಿ ಕೊಂಡು ಕೊಂಡಯ್ಯ ಮುಂಜಾವ ದಲ್ಲಿ ಮನೆಗೆ ಮರಳಿದ.

ಕಳ್ಳಿಗೆ ನಿದ್ರೆ ಹತ್ತಲಿಲ್ಲ. ಕೋಟು ಮೇಲೆಯೇ ಇತ್ತು. ಬೂಟ್ಟಿ ಕಾಲಿಗೆ ಶರೀರವಾಗಿಯೇ ಉಳಿಯಿತು. ತುಂಬ ಚಡವಡಿಸಿದ ಮೇಲೆ, ನಿದ್ರೆ ಒಲಿಯಿತು.

ಹನ್ನೊಂದರ ಸುಮಾರಿಗೆ “ಗೋ ಓ ಓ....ಎಂಬ ಗದ್ದಲನ ಸ್ವರ್ವ ಸಮಾಪದಿಂದಲೇ ಕೇಳಿಸಿ ಕೊಂಡಯ್ಯನಿಗೆ ಎಚ್ಚರವಾಯಿತು. ಹಲವ ಸಹಸ್ರ ಕಂಠಗಳ ಗುಜುಗುಜು ಗೊಣಗೊಣವೇ ವಾತಾವರಣ ತುಂಬ ಹಬ್ಬಿತ್ತು. ವರ್ಕ್ ಶಾಪ್ ಗೇಟಿನಿಂದ ಆ ಸಪ್ಪುಳ ಬರುತ್ತಲಿತ್ತು.

ಕೊಂಡಯ್ಯ ಜಿಗಿದೆದ್ದ ಅಲ್ಲಿ ಧಾವಿಸಿದ. ಹತ್ತರ ಸುಮಾರಿಗೆ ವರ್ಕ್ ಶಾಪಿನ ಇಬ್ಬರು ಪ್ರಮುಖ ಕೆಲಸಗಾರರಿಗೆ ಡಿಸ್‌ಮಿಸ್ ಅಜ್ಞೆ ಬಂತಂತೆ ಅದನ್ನು ಪ್ರತಿಭಟ್ಟಿಸಿ ಮಿಂಚಿನ ಮುಷ್ಟರ ನಡೆದಿತ್ತು. ಆದರೆ ಆ ಮೂರ ಸಾವಿರ ಕಾಮ್ರ್‌ಕರು ಹೊರಹೋಗದಂತೆ ಗೇಟುಮುಚ್ಚಿ, ಪ್ರೋಲೀಸರಿಬ್ಬರ ಕಾವಲು ನಿಂತಿದ್ದರು.

ತನಗೇ ತಿಳಿಯದ ಹಾಗೆ ಕೊಂಡಯ್ಯ ಕೂಗಾಡಲು ಆರಂಭಿಸಿದ್ದ. “ಗೀಟು ತೆರೆಯಿರಿ” ಎನ್ನುತ್ತಿದ್ದ. ಆತನೊಬ್ಬ ಗೀಟಿನ ಹೊರಗಿಂದ. ಮೂರುಸಾವಿರ ಜನ ಪುಳಗಿಂದ. ನಡುವೆ ಕಬ್ಬಿಣದ ಭೀಮಾದ್ವಾರ ಮತ್ತಿಬ್ಬರು ಬಡಕಲು ನೋರೆಯ ಪ್ರೋಲೀಸರು. ವೋದಮೋದಲು ಕೆಲಸಗಾರರಿಗೆ, ಪಿ. ಸಿ. ಕೊಂಡಯ್ಯ ಏನು ಮಾಡುತ್ತಿದ್ದನೆಂಬುದು ಗೊತ್ತಾಗಲಿಲ್ಲ. ಆತನೂ ತಮ್ಮ ಪ್ರಕ್ರಿಯೆ ಎಂದು ತಿಳಿದಾಗ ಆವರಿಗೆ ಸಂತೋಷವಾಯಿತು. ಕೂಗು ಬಲವಾಯಿತು.

ಪ್ರೋಲೀಸರು ಹೆದರಿ ಗೀಟು ತೆರೆದು ಓಡಿಹೋದರು....ಹೊರಬಂದ ಆ ಪ್ರವಾಹದೂಡನೆ ಕೊಂಡಯ್ಯನೂ ಲೀನವಾಗಿ ತೇಲಿಹೋದ. ಆವಸಿಗೆ ಎಚ್ಚರ ತಿಳಿದಾಗ ನಗರದ ಮೂರನೆಯ ಬೀದಿಗೆ ಬಂದು ತಲಸಿದ್ದ !

....ಮಾರುದಿನವೇ ಕೊಂಡಯ್ಯನಿಗೆ ಗುಂತಕಲ್ಲಿಗೆ ವರ್ಗವಾಯಿತು. ಆತ ಕೂಲಿಗಾರರನ್ನು ಉದ್ದೇಶಿಸುತ್ತಿದ್ದನೆಂದು ಪರದಿ ಹೋಗಿತ್ತೆಂದೂ ಅದಕ್ಕಾಗಿ ಒಡನೆಯೇ ಟ್ರಾನ್ಸ್‌ಫರ್ ಆಯಿತೆಂದೂ ಕೆಂಪದಂತಿ ಬಂತು.

ವರ್ಗವಾದ ವಾರ್ತೆ ಹಿತಕರವಾಗಿತ್ತು; ಆದರೆ ಕೇಳಿದ ಕೆಂಪದಂತಿ ಮಾತ್ರ ಆವನ ವೈಯಲ್ಲಿಲ್ಲ ಬೆನರಿಳಿಸಿತು.

ಆದರೂ ನಸುನಕ್ಕು ಆತ ಹೇಳಿಕೊಂಡೆ: “ನಮ್ಮಣಿ ಸಾವಿರ ಸಲಹೇಳಿದ್ದ ಯೂನಿಯನ್ ಕೆಲಸ ಮಾಡೂಂತೆ. ಈಗಲಾದರೂ ಆತನಿಗೆ ತ್ವರ್ಪಿಯಾದೀತು....”

ಮನೆ ಸಾಮಾನುಗಳನ್ನೆಲ್ಲ ಗಳಿಯನೊಬ್ಬನ ಮನೆಯಲ್ಲಿಟ್ಟು, ಕ್ರಾಟ್‌ಸೆ ಖಾಲಿ ಮಾಡಿ, ಬರಿಯ ಬೆಡ್ಡಿಂಗೊಂದನ್ನೇ ಹೊತ್ತುಕೊಂಡು, ಮಾರನೆ ದಿನಮುಂಜಾನೆ ಕೊಂಡಯ್ಯ ಗುಂತಕಲ್ಲಿಗೆ ಪ್ರಯಾಣ ಬೆಳಸಿದ.

ದೇಹಕೃಶವಾಗಿದ್ದರೂ, ಮನಸ್ಸು ಅರಳಿತ್ತು. ಯಾವುದೋ ಆಸೆಚಿಗುರಿತ್ತು.

“ಉರಿಗೆ ಸವಿಾಪ ಹೋಗುತ್ತಿದ್ದೀನಿ. ಹಳೆಯ ನೆನಪನ್ನೆಲ್ಲ ಮರೀತು ಹೊಸ ಜೀವನ ಶರು ಮಾಡಬೇಕು”—ಎಂಬೊಂದು ನಿಧಾರ, ನಿಧಾನವಾಗಿ ಆ ಮನಸ್ಸಿನಲ್ಲಿ ರೂಪಿತವಾಯಿತು.

ರೋಣಿಯ ಕೆಳಗೆ

ಮೇ ದಿನಾಂಕ ಎರಡು. ಬೆಳಗಾಗಿರಲೇಬೇಕು. ಎಂದು ಅನಂದ್, ಮುಖವನ್ನು ಆಧ್ಯ ಮರೆ ವಾಡಿದ್ದ ಮುಸುಕಿನೊಳಗಿಂದಲ್ಲಿ ಕಣ್ಣ ತೆರೆಯದೆಯೇ, ಯೋಚಿಸುತ್ತಿದ್ದಾನೆ. ಎರಡು ವರ್ಷದ ಮಗು ಎದ್ದು ಕುಳಿತು ಜೀರಾಡುತ್ತಿದೆ. ತಾರಾ ಭುಜ ಕುಲುಕುತ್ತಾ ಎಬ್ಬಿಸುತ್ತಿದ್ದಾಳೆ.

“ ಏಳೊಂದ್ರೆ....ಏಳಿ....”

“ ಹೂಂ ಹೂಂ.”

ಕಾಲುಗಳು ಸೆಳೆಯುತ್ತಿವೆ. ಕಾಲಬೆರಳುಗಳು ನೆಟಿಕೆಗಾಗಿ ಹಾತೀಲು ಯುತ್ತಿವೆ. ಪ್ರೇಣಗೊಂಡ ದೇಹ, “ ಇನ್ನಿಷ್ಟ್-ಇನ್ನಿಷ್ಟ್ ನಿಡ್ಡೆ ” ಎಂದು ಕರೆದು ಕೇಳುತ್ತಿದೆ.

ಅದರೂ ಏಳೆಂಬೇಕು.

ತಾರಾ ಹೇಳುತ್ತಿದ್ದಾಳೆ. “ ಸಕ್ಕರೆ ಇಲ್ಲಾರೀ....”

“ ಹೂ. ಸಕ್ಕರೆ ಇಲ್ಲದ ಕಾಫಿ ಕುಡಿಯೋಣವಂತೆ.”

....ಎದ್ದು ಕುಳಿತ ಅನಂದ್ ಮಗುವನ್ನೆತ್ತಿ ಕೊಂಡ. ಅಳಬೇಡವೆಂದು ಸಂಕ್ಷಿಸಿದ. ಮೂಲೆಗೆ ಬಿಡ್ಡಿದ್ದ ಅಮೇರಿಕನ್ ರಿಪ್ರೋಫರನ್ನು ಎತ್ತಿಕೊಂಡ ಚೊಂಬೆ ತೋರಿಸಿದ. ಅಮೇರಿಕದ ಬೊಂಬೆ ನೋಡಿದ ಮೇಲೆಯಾ ಮಗು ಅಳುತ್ತಿಲೇ ಇತ್ತು.

ಅದೊಂದು ಗೂಡುಮಂನಿ. ಒಂದು ಮಲಗುವ ರೂಮು. ಆದೆ “ ದಿವಾಣಿಖಾನೆ ” ! ಇನ್ನೊಂದು ಅಡುಗೆಯ ಕೊರಡಿ. ಅಲ್ಲಿಯೇ ಬಜ್ಜೆಲು ಸೌದ ಒಲೆಯಿಂದ ಹೊರಟಿ ಹೊಗೆ ಮಲಗುವ ರೂಮನ್ನು ಹಾದು, ಒಡೆಗಾಜಿನ ಕೆರಿಯ ಕಿಟಕಿಯ ಮೂಲಕ ಹೊರಕ್ಕೆ ಹೋಗುತ್ತಿತ್ತು.

ಉಪಸಂಖಾದಕ ಅನಂದ್ ಅದನ್ನೇ ನೋಡುತ್ತ ಕುಳಿತ. ಅಳುತ್ತಿದ್ದ ಮಗುವಿಸಿಂದ ಆವನ ದೃಷ್ಟಿ ದೂರ ಪರಿಯಿತು. ಎಲ್ಲವೂ ಉರಿದು ಹೋ

ಯಾಗಿ ಹೋಗುತ್ತಿದೆ. ಎಲ್ಲವೂ ತಂನು ಕಂಡಿದ್ದ ಕನಸು, ತನ್ನ ಆದಶ್ಚ, ತನ್ನ ಬಾಳ್ಜೆ—ಎಲ್ಲವೂ !

ಮೇರೆ ವೊದಲದಿನ, ನೋಟಿಸು ಬಂದಿತ್ತು. ಎಂಟನೆ ತಾರಿಖಿನಿಂದ ಕೆಲಸದಿಂದ ವಜಾ. ಒಬ್ಬನೇ ಅಲ್ಲ, ಇಡೀ ಸಂವಾದಕ ಮಂಡಲನೇ ವಜಾ. ಒಂದಾಣಿ ಬೆಲೆಯ ಆವರ ಆ ದಿನಪತ್ರಿಕೆಯೇ ನಿಂತುಹೋಗುವುದು. ಒಂದೂವರೆ ಆಣಿ ಬೆಲೆಯ ದಿನಪತ್ರಿಕೆಯ ಮಾಲೀಕರು ಆವನ್ನು ಕೊಂಡು ಕೊಂಡಿದ್ದರು. ಆದರೆ ಹಳೆಯ ಪತ್ರಿಕೆಯಲ್ಲಿ ದುಡಿಯುತ್ತಿದ್ದವರನ್ನು ಆವರು ಕೊಳ್ಳಲಿಲ್ಲ....

ಮನೆಯೆಂಬ ಕಟ್ಟಡದ ಹೊರಗೆ, ‘ಆನಂದ್ ಬಿ. ಎಸ್. ಸಿ. ಪತ್ರಿ ಕೋದ್ವೇಗಿ’ ಎಂಬ ಹೆಸರುಹಲಿಗೆ, ತಾಗಾಡುತ್ತಿದೆ. ಆದನ್ನು ದೊರ ಕಿಸಲು ಒಂದೂವರೆ ರೂ. ಖಚು ತಗಲಿತ್ತು....ಒಂದೂವರೆರೂಪಾಯಿ....ಈ ದಿನವಾದರೂ ರೇತನ್ ತರಬೇಕು. ಕೊಡುವ ಆರು ಚೈನ್ನನ್ನು ಕೊಂಡು ಕೊಳ್ಳುವ ಸಾಮಧ್ಯವು ಇಲ್ಲದೆ ಹೋಯಿತಲ್ಲ !

ಇನ್ನು ಮುಂದೇನು ? ಎಂಟು ಪಷ್ಟದ ಪತ್ರಿಕೋದ್ವೀಮಿ ಜೀವನದ ಬಳಿಕವೂ ಮತ್ತೆ ಕಾಡಿಸುತ್ತಿರುವುದು ಆದೇ ಸಾಲು—ಮುಂದೇನು ?

ಎದ್ದು ನಿಂತು ಆನಂದ್ ಕಿಟಕಿಯಿಂದ ಹೊರನೋಡಿದ. ಸಾರ್ಥಕ ರಶ್ಮಿ ಕಣ್ಣನ್ನು ಕುಕ್ಕಿತು. ಮುಖ ತಿರುಗಿಸಿ, ಕಿಟಕಿಗೆ ಬೆನ್ನುವಾಡಿ, ರೂಪಿನ ಉದ್ದಗಲಕ್ಕೂ ಶೈನ್ಯ ಧೃಷ್ಟಿಯನ್ನು ಬೀರಿದ. ಎಲ್ಲಾ ಚೆದರಿಹೋಗಿದೆ. ಬರೆಯಲೆಂದು ತಂದಿದ್ದ, ಒಂದು ಮಗ್ಗಲು ಖಾಲಿ ಇದ್ದ, ಆಮೇರಿಕನ್ ಇನ್‌ಪನ್‌ಎಂಬ್ ಸರೀಸಿನ ಹಾಳೆಗಳ ರಾಶಿಯಲ್ಲ ಚೆದರಿಹೋಗಿದೆ. ಭವಿಷ್ಯತ್ತಿನ ಭವ್ಯ ಕಟ್ಟಡದ ನಿರ್ಮಾಣಕ್ಕೆಂದು ತಂದಿದ್ದ, ಕಲ್ಪನೆಯ ಸಾಮರ್ಗಳೆಲ್ಲ ಕರಿಹೋದ ಹಾಗೆ....ಅರಗಿನ ಮನೆಯಾದ ಆ ಕನಸಿನ ಮನೆ....

ತಾರಾಗೆ ಆ ಸುದ್ದಿ ತಿಳಿಸಬೇಕು. ಆದರೆ ಧೈಯ ಸಾಲದು. ಆರು ತಿಂಗಳ ಬಶುರ ಆಕೆ. ವೊದಲ ಗಂಡಿನ ಬಳಿಕ ತಾವು ಬಯಸಿದ ಹೆಣ್ಣು ಕೂಸಿಂದು ಬರುವುದೆಂದು ಆವರು ನಿರೀಕ್ಷಣೆಯ ಸುಖವನ್ನು ಅನುಭವವಿಸಿ

ದ್ವಾರು. ಈಗ ಆ ನಿರೀಕ್ಷಣೆ ಶೂಲಪ್ರಾಯವಾಗಿದೆ. ಮಗು ಬರಬಹುದು, ಹುಡುಗಿಯೇ ಹುಟ್ಟಲಾಬಹುದು; ಮುಂದೆ? ಅದರ ಪಾಲನೆ, ಸೋಷಣೆ?

ಎಸ್ತಿಭ್ರಾತಿಗಳ ಸಂಬಳದಿಂದ ಐವತ್ತು ರೂಪಾಯಿ ಆಗಲೆ ಆತ ಮುಂಗಡ ಪಡೆದಿದ್ದು. ಉಳಿದುದು ಐವತ್ತು ರೂಪಾಯಿ. ಅದರಿಂದ ಹಳ್ಳಿಯಲ್ಲಿರುವ ಇಳವಯಸ್ಸಿನ ತಾಯ್ಯಂದೆಯರಿಗೆ ಕಳಿಸಬೇಕು. ಉಳಿದ ಇವತ್ತರಲ್ಲಿ ಮುಂದೆ ಜೀವನ—ಕೆಲಸ ದೊರೆಯುವವರಿಗೂ ಇನ್ನೊಂದು ಮಾಲೀಕನಿಂದ ಸಂಬಳ ಕ್ಯೇ ಸೇರುವವರಿಗೂ!

....ಬಾಡಿಗೆಗೆ, ಹಾಲಿನಾಕೆಗೆ, ಸಾಡಿಗೆ, ರೇಶನ್ನಿಗೆ....

ವೇ ತಿಂಗಳಲ್ಲಿ ಮುಂಗಡ ಪಡೆದು, ತಾರಾಗೋಂದು ಸ್ವಿಂಟ್ರಾ—ಸೀಡೆ ಕೊಳ್ಳಬೇಕು; ಜೂನತಿಂಗಳಲ್ಲಿ ಮುಂಗಡ ಪಡೆದು ತನಗೊಂದು ಲಿನನ್ ಬುಶ್ ಕೊಳ್ಳಬೇಕು ಮತ್ತು ರೇಡಿಮೇಡ್ ವ್ಯಾಂಟ್ ಖರೀದಿ ಮಾಡಬೇಕು. ತನ್ನ ಒಳರ ಮಾಡಿಲ್ ಶೂಸಿಗೆ ಈಗಲಾದರೂ “ ಸೋಲ್ಲು ” ಹಾಕಬೇಕು.... ಎನ್ನೊಂದು ಯೋಜನೆಗಳಾದ್ದವು!

“ ಸೋಲ್ಲು ” ಹಾಕುವುದು; ಚಷ್ಟಲಿಗೆ ಆತ್ಮ ಸೇರಿಸುವುದು! ಆತ್ಮ ಎಂಬುದುಂಟಿ? ಕೊಳ್ಳಬೇಕಿತ ಮಾಲಿಕರೆನ್ನು ನವರಿಗೆ ಆತ್ಮವೆಂಬುದುಂಟಿ? ಅವರಿಗೆಲ್ಲ, ಬಿಷ್ಟುತ್ತಿನ ಮುಖ ನೋಡದ ಎಳಿಯಮಗು, ‘ ಶ್ರೀಮಂತದ ’ ಸುಖ ನೋಡದ ಗಭ್ರಣಿ ಹೆಂಡತಿ.... ಇಂಥ ಸಂಬಂಧಿಕರು ಇರುವುದುಂಟಿ?

ಅವಿಲ ಭಾರತ ಕೆಲ್ಲಾ-ನಸ್ತುಪ್ರದರ್ಶನವನ್ನು ತಾರೆಯೂ ತಾನೂ ನೋಡಬೇಕೆಂದು ಆದಂದ್ರ ಯೋಜಿಸಿದ್ದು. ಪತ್ರಿಕೆಗಿಂದು ಬಂದಿದ್ದ ಪಾಸನ್ನು ಮಾಲಿಕರು ಒಯ್ದಿದ್ದರು. ಆತ ದುಡ್ಡ ಕೊಟ್ಟಿ ಹೋಗಬೇಕಿತ್ತು. ಹತ್ತನೇ ತಾರೀಖಿಗೋ ಸದಿಸ್ತೇದನೆ ತಾರೀಖಿಗೋ ಸಂಬಳ ಬಂದ ಮೇಲೆ ಹೋಗೋಣ ವೆಂದು ಆತ ಭಾವಿಸಿದ್ದ.... ಸದ್ಯಃ ನಸ್ತುಪ್ರದರ್ಶನ ಅಗ್ನಿಗೆ ಆಹತಿಯಾಗಿ ಒಂದೂವರೆ-ಎರಡು ರೂಪಾಯಿ ಕ್ಯೇ ಬಿಟ್ಟು ಹೋಗುವ ಪರಿಸ್ಥಿತಿ ತಪ್ಪಿತು.... ತಾರಾ ಕೇಳಿದಳು: “ ಏನಿದು ಹೀಗೆ? ಮುಖಾನಾದರೂ ತೊಳೆ ಕೊಳ್ಳು.... ”

ಆನಂದ ಚಲಿಸಿದ.... ಗಲ್ಲಿನನ್ನು ಮುಟ್ಟಿ ನೋಡಿದ. ವುಂಡನೆಯ ದಿನದ ಗಡ್ಡ. ಇನ್ನೊಂದು ದಿನ ಮುಂದಕ್ಕೆ ಹೋಗಲಿ ಎಂದುಕೊಂಡೆ.

ಗಡ್ಡ ಬರದೇ ಇರುವ ಹಾಗೆ ಏನಾದರೂ ಏವಾರ್ಡಿರುತ್ತಿದ್ದರೆ ಎಷ್ಟು ಜೆನಾಗಿ ಗಿರುತ್ತಿತ್ತು !—ಎಂದು ನೂರಹತ್ತನೇಯ ಸಲ ಯೋಚಿಸಿಕೊಂಡ.

ಹಿಂದಿನ ರಾತ್ರಿಯ ಚವಾತಿಯ ರುಚಿಯನ್ನು ಅನಂದ್ ನೋಡಿದ. ಸಕ್ಕರೆ ಇಲ್ಲದ ಕಾಣಿಯನ್ನು ಗಂಟಲೊಳಗೆ ಸುರಿಬಿಟ್ಟು.

ಉಳಿರಿಂದಿಚಿಗೆ ಆರು ವರ್ಷ ಸರ್ವೇಸು ಕೊಟ್ಟು ಒಂದೇ ಒಂದಾದ ಉಣಿಯ ಪ್ರಾಂಟಿಗೆ ಇಹಜೀವನದ ಬಗ್ಗೆ ಸೈರಾಗ್ಯ ತೋರಿಸತ್ತೊಡಗಿತ್ತು ಉಪಸಂಸಾದಕನ ಕುಶನ್ ಇಲ್ಲದ ಕುಚ್ಚಿಗೆ ಅಂಟಿ ಅಂಟಿ ತೆಳ್ಳಾಗಿ, ಆಲ್ಲಿ ಇಲ್ಲಿ ಆದು ಹರಿಯತ್ತೊಡಗಿತ್ತು. ಹರಿದುದನ್ನು ಮರೆಮಾಡಲೇಂದು ಮಾಮಾಲಿ ನಂತೆ ಆತ ಬುಶ್ ಕೋಟಿ ಹಾಕಿಕೊಂಡ: ಹದಿಮೂರು—ಹದಿನಾಲ್ಕು ದಿನ ಗಳಿಂದಲೂ ಹಾಕಿಕೊಂಡೇ ಇದ್ದ ಬುಶ್ ಕೋಟಿ ಆದು.

ಪತ್ರಿಕಾ ಕಚೇರಿಯಲ್ಲಿಲ್ಲ ಗಜು ಗುಜು ಮಾತು. ಹೌದು—ತಾನೋ ಬ್ಬನೇ ಅಲ್ಲ; ಒಂದಾಣಿ ದಿನಸತ್ರಿಕೆಯು ಈ ಕುಟುಂಬವೇಲ್ಲವೂ ಬೀದಿಗಳ ಯಾತ್ರಿದೆ. ಬೇದಿಗೆ ! ಈ ಶಾರೀರಿಕ ಬೌದ್ಧಿಕ ಕೂಲಿಕಾರರೆಲ್ಲ ಇನ್ನು ಕೆಲಸ ಹುಡುಕಬೇಕು.... ಕೆಲಸ.....

ಸಂಪಾದಕರಾದರೋ, ತಮ್ಮ ತಾಲ್ಲೂಕು ಕೇಂದ್ರದ ಹೈಸ್ಕ್ವಾಲಿನಲ್ಲಿ ಉಪಾಧ್ಯಾಯರಾಗಲು ತಿಮ್ಮಾನ ಮಾಡಿದ್ದರು. ಇನ್ನೊಬ್ಬ ಉಪಸಂಪಾದಕ, ಪ್ರೋಲೀಸ್ ಡಿಪಾರ್ಟ್‌ಮೆಂಟ್ ಸೇರಲು ಹವಣಿಸುತ್ತಿದ್ದು. ಮತ್ತೊಬ್ಬ ರೇಶನ್ ಕಚೇರಿಯಲ್ಲಿ ಗುಮಾಸ್ತೇ ಯಾಗಲು ಚಡವಡಿಸುತ್ತಿದ್ದು. ಆದರೆ ಕೆಲಸ ಸಿಕ್ಕಿಯೇ ಸಿಗುವುದೆಂದು ಹೇಳುವ ಸಾಹಸ ಯಾರೂ ಮಾಡಲಿಲ್ಲ.

ಆ ಮುದುಕ ಪ್ರಭಾರೀಡರ್ ? ಇನ್ನುವನ ಸಂಸಾರದ ಗತಿ ?

ಆ ಮಶೀನ್ ಮನ್, ಕಂಪಾಸಿಟರ್‌ಗಳು ?

ಮಹಾದೇವನೋಬ್ಬನಿದ್ದು, ರಿಪ್ರೋಟ್‌ರ್. ತುಂಟ ಹುಡುಗ. ಹೋದ ವರ್ಷ ಇಂಟರ್ ಮುಗಸಿ ಹಿಂದು ಮುಂದುನೋಡನೆ ಪತ್ರಿಕೋಣಮನಕ್ಕೆ ಧುಮುಕಿದ್ದು. ಈ ಮುಗಳ್ಳಿಗುವಿನ ಆ ಸುಂದರ ಮುಖವೂ ಜೋತು ಬಿದ್ದಿತ್ತು ಘೃಷ್ಣಿಸ್ತುಗಾಗಿ ನೀಳವಾದ ತಲೆಕೂದಲನ್ನು ಎತ್ತಿ ಹಿಂದಕ್ಕೆನೇ ಯುವುದೂ ಆತನಿಗೆ ಮರಿತು ಹೋಗಿತ್ತು. ತಾನೋಬ್ಬ ರೋಮಿಯೋ

ಎಂದು ಯಾವಾಗಲೂ ಇತ್ತೀರಿದ್ದು. ತನ್ನನ್ನು ಸ್ತ್ರೀತಿಸದೆ ಬೇರೆ ಗತಿಯೇ ಇಲ್ಲ, ಎಂದು ಆತನ ದೃಢ ನಂಬಿಕೆ. ಹೊಟೆಲಲ್ಲಿ ಸಾಲ, ಧೋಭಿಯಲ್ಲಿ ಸಾಲ, ಪುಸ್ತಕದಂಗಡಿಯಲ್ಲಿ ಸಾಲ, ಸ್ನೇಹಿತರಲ್ಲಿ-ಬರೇ ನಮಸ್ಕಾರ. ಸರಿಚಯವಿದ್ದವರಲ್ಲೂ ಕೂಡಾ-ಸಾಲ! ಹೀಗಿದ್ದರೂ ಯಾವುದಾದರೂಂದು ಸಭಿಯಲ್ಲಿ, ಸೃಶ್ಯಕೂಟದಲ್ಲಿ, ವಿವಾಹ ಸಮಾರಂಭದಲ್ಲಿ ಶ್ರೀಮಂತರ-ಆ ಗಭ್ರ ಶ್ರೀಮಂತರ-ಆತಿ ಸುಂದರಿಯಾದ ಹುಡುಗಿಯೊಬ್ಬಳು ತನ್ನನ್ನು ಪ್ರಥಮ ದೃಷ್ಟಿಗೇ ಸ್ತ್ರೀಸೂವಳೆಂಬ ಬಗ್ಗೆ, ಅವನಿಗೆ ಸಂಶಯವೇ ಇರಲಿಲ್ಲ.

ಈಗ, ಮನೆ ಮಗುಚಿಕೊಂಡ ಹಾಗೆ....ಆಕಾಶ ಕಳಚಿಕೊಂಡ ಹಾಗೆ....ನಾಭಿಯಲ್ಲೇ ನಡುಕ !

ಹೋನ್ ಟ್ರಿಂಗ್ಲ್ ಗುಟ್ಟುತ್ತೆ ಲೆ ಇತ್ತು.

ಟೆಲಿಪ್ರೀಂಟರ್, ಇನ್ನೇನು ದೀಪ್ರ್ ನಿದ್ರೆ ಇಲ್ಲಿ ಬರಲಿದೆ ಎಂದು ತಿಳಿದೂ, ಕಚ ಕಚಗುಟ್ಟುತ್ತೆ ಲಿತ್ತು.

ಆನಂದ್, ಮೆಶಿನ್ ರೂವಿನೊಳಕ್ಕೆ ಹೋದ. “ನಮಸ್ಕಾರ ಸಾರ್”, “ನಮಸ್ಕಾರ ಸಾರ್”, “ನಮಸ್ಕಾರ ಸಾರ್”. “ಒಂದು ತಿಂಗಳ ಸಂಭಳಾನಾದೂ ಜಾಸ್ತಿ ಕೊಡಲ್ಪೆ ಸಾರ್ ? ” “ನೀವೇ ಒಂದು ಸೇವರ್ ಹೊರಡಿ ಸಾರ್.”

ಆನಂದ್ ಮುಗ್ಳಿಕ್ಕು. ಆ ನಗು ಬೆಷ್ಟನ ನಗುವಿನ ಹಾಗಿದೆ ಎನಿಸಿ ತನಿಗೆ.

ಟ್ರಿಡಲ್ ತೂಕಡಿಸುತ್ತೆತ್ತು. ಸಿಲಿಂಡರ್ ಆಯಾಸಗೊಂಡು ಮಲಗಿತ್ತು. ಸಿಲಿಂಡರಿಗೆಲ್ಲ ಗೊತ್ತು ಆಲ್ಲಿನ ರಹಸ್ಯ. ಅದು ದಿನವೂ ಮುದ್ರಿಸುವುದು ಬರೇ ಎರಡು ಸಾವಿರ. ಅಷ್ಟದರೂ, ಅಲ್ಲಿ ಇಲ್ಲ, ತನ್ನ ಆ ಕೀಲಿ ಈ ಕಳಚಿದೆ. ಆದರೆ ಜಾಹೀರಂತುದಾರಿಗೆ “ಆತಿ ವಿಸ್ತಾರವಾದ ಪ್ರಸಾರ ಸಂಖ್ಯೆ, ೧೫,೦೦೦ ! ನಮ್ಮುದು ಫಸ್ಟ ಕಾಲ್ಸ್ ಮೆಶಿನ್ ಇವರೆ....”

ಬ್ರೀಂಡಿಂಗ್ ರೂವಿನಲ್ಲಿ ಎಲ್ಲವೂ ಆಸ್ತಿವ್ಯಸ್ತವಾಗಿತ್ತು. ಕಂಪ್ಲೌಸಿಂಗ್ ವಿಭಾಗದವರು “ಮಂದೇನು ? ” ಎಂಬ ವಿಷಯದ ಬಗ್ಗೆ ಚಚಾರ್ಕೂಟ

ನಡೆಸಿದ್ದರು ಸ್ವಿಕ್ಕು, ಲೆಡ್ಡು, ಗ್ರಾಲಿಗಳು ಚಿತ್ರವಿಚಿತ್ರವಾಗಿ ಹರಡಿಹೊಗಿದ್ದವು.

ಆನಂದ್, ಮತ್ತೆ ತನ್ನ ಕುಚೀಯ ಬಳಗೆ ಬಂದ. ಏನಾದರೂ ವಾಯ್ಟರ್ ಬರೆಯಬೇಕು. ಪ್ರಾದೇಶಿಕ ಸುದ್ದಿ ಸಮಾಜಾರಗಳನ್ನು ಎಡಿಟ್ ಮಾಡಬೇಕು.

ನ್ಯಾನ್ ಎಡಿಟರ ಮೇಜಿನ ಮೇಲಿಂದ ರಾತ್ರೆ ಬಂದಿದ್ದ ಸಿ. ಟಿ. ಎ. ಮೇಸ್ಟ್ರಿಜಾಗಳನ್ನು ಓದೊಣವೇನ್ನಿಸಿತು. ಆದರೆ ಮನಸ್ಸಾಗಲಿಲ್ಲ.

“ಹಿಂದೂ” ಬಂತು ಯಾಂತ್ರಿಕವಾಗಿ ಆನಂದ್ ಆ ಕಾಲಂಗಳ ಮೇಲೆ ದೃಷ್ಟಿಯೋಡಿಸಿದ. “ವಿಶ್ವದಾಧ್ಯಂತ ಮೇ ದಿನಾಚರಣೆ... ಮಾಸೇನ್ನೀ ವೆಕೆಂಗಾಗಳಲ್ಲಿ ಅದ್ಭುತ ಪರೀಡ್...” ಹುಂ! ಶ್ರವಣಿಗಳ ಮೇ ದಿನ.

....ಆದರೆ ಇಲ್ಲಿ ಮೇ ದಿನವೇ, ಮೊದಲ ದಿನವೇ, ನಿರಂದ್ರೋಗದ ಸಂದೇಶ ಬಂದಿತ್ತು.

ಆನಂದ್ ಏನನ್ನೊ ಬರೆಯ ಹೊರಟೆ. ಅಮೇರಿಕದ ನ್ಯಾನ್ ಶೀಟುಗಳ ಖಾಲಿ ಮಗ್ಗುಲನೇಲೆ, ಲೇಬನಿಯೋಡಿತು. ಗ್ರಾಲಿಪ್ಲ್ರಫ್, ಪೇಜ್ ಪ್ಲ್ರಫ್, ಮೆಸಿನ್ ಪ್ಲ್ರಫ್, ಟ್ರೈಡಲ್, ಸಿಲಿಂಡರ್, ರೋಟಿ... ಇಂದೆಲ್ಲ ಲೇಬನಿ ಗೇಚಿತು. ರೋಟಿ ಎಂಬ ಶಬ್ದವನ್ನು ನಾಲ್ಕು ಸಲ ಬರೆಯಿತು. ಕುಂಬಳಕಾಯಿಯಂಥ ದೊಡ್ಡಪ್ರಗಳಲ್ಲಿ ಆದು ಮೂಡಿತು.

....ಮಧ್ಯಾಹ್ನ ಪ್ರೈಸಿನ ಸ್ವೀಕಲನ್ನೇರಿ ಆನಂದ್ ಮನಸೆಗೆ ಹೊರಟೆ. ಅಧ್ಯ ಫಲಾಂಗು ಹೊಗುವವರಿಗೂ ಎದುರು ಚಕ್ರ ಸಂಕ್ಷರಾಗಿದ್ದು ಮಿಗೆತ್ತೀ ಆಗಲಿಲ್ಲ. ಪಂಕ್ಕರ್ ತೆಗೆಸಲು ಕಾಸಿರಲಿಲ್ಲ. ಸ್ವೀಕಲನ್ನು ಮೆತ್ತಗೆ ವಾಪಸು ತಳ್ಳಿ, ಆ ಪಂಕ್ಕರಿಗೆ ತಾನೇ ಕಾರಣನೇನೋ ಎಂಬ ಮನೋಭಾವನೆಯಿಂದ, ನಡೆದುಕೊಂಡೇ ಆನಂದ್ ಹೊರಟು ಹೋದೆ.

ತಾರಾ ಒಂದೊಂದು ತುತ್ತು ಅನ್ವಯಿಸ್ತಿದ್ದಳು. ಎರಡೆರಡು ಚವಾತಿ. “ರಾತ್ರಿಗೆ ಅಕ್ಕೆಯಿಲ್ಲ, ಆರೇಳು ಚವಾತಿಗೆ ಸಾಲುವಷ್ಟು ಹಿಟ್ಟಿದೆ,” ಎಂದು ತಾರಾ ಬಾತ್ತಿ ಕೊಟ್ಟಳು.

ಆನಂದ್ ಮಾತಾಡಲಿಲ್ಲ ತಲೆಬಾಗಿಸಿಕೊಂಡು “ಹೂಂ” ಎಂದ. ಮಜ್ಜಿಗೆ ನೀರಿನ ಶಾಸ್ತ್ರ ಮುಗಿಸಿ ಆತ ತಲೆ ಎತ್ತಿದ. ತಾರಾ ನಿಂತಿದ್ದಳು.

ಇಬ್ಬರ ಕಣ್ಣಗಳಲ್ಲಾ ಹೇನಿ ಮೂಡಿತ್ತು.

ಮಗುವನ್ನು ಮುದ್ದಿಸಿ ಆನಂದ ವಾಪಸು ಹೊರಟಿ.

.....ನಾಲ್ಕು ಗಂಟಿಗೆ—ವಾರಪತ್ರಿಕೆಯ ಕೈಷಣಿಯ್ಯ ಬಂದಾಗ ಹಿ
ಸ್ಥಿತಿಗೆ ಕಳಿ ಏರಿತು !

ಹದಿನಾರು ವರ್ಷ ಪಶ್ಚಿಮೋದ್ಯುಗಿಯಾಗಿದ್ದ ವಿಧುರ ಕೈಷಣಿಯ್ಯ
ನಿರುದ್ಯೋಗಿನಾಗಿದ್ದರು ! ಹದಿನಾರು ವರ್ಷದ ಹಬಿಯೋಗ, ಕರ್ಮ
ಯೋಗ....ಆ ಆದರ್ಥ ಜೀವಿ ತೆತ್ತು ಬೆಲೆಯೋ?—ಮಹಾತಾಯಾದ
ತನ್ನ ಪತ್ನಿ, ಹತ್ತು ವರ್ಷದ ಎಳೆಯ ಮಗುವ್ವಾಂದು, ಈ ಇಬ್ಬರ ಮರಣದ
ಆನಂತರವೂ ನಾಲ್ಕು ಮಕ್ಕಳು ಉಳಿದಿದ್ದರು. ಹಿರಿಯ ಇಂಜನಿಯರಿಂಗ್
ಮೊದಲ ವರ್ಷ ಓದುತ್ತಿದ್ದಾನೆ; ಮಗಳು ಮದುವೆಗೆ ಸಿದ್ಧಿಭಾಗ ಬೆಳೆದು
ನಿಂತಿದ್ದಾಳೆ....

ಕೈಷಣಿಯ್ಯ ಇಷ್ಟ ವರ್ಷ ಪಶ್ಚಿಮೋದ್ಯಮದ ಬಾವುಟ ಹಾರಿಸಿದ್ದೇ
ಹಾರಿಸಿದ್ದು. ಸಂಪಾದನೆ?—ನರೀತ ತಲೆಗೂದಲು ತೀರಾ ಬಿಳಿ ! ಜರೀ
ಗೂರಲು ಕೆಮ್ಮು....ಆಗ ವಿಸ್ತಾರವಾದ ರಾಜಬೀದಿಯಲ್ಲಿ ಸ್ವತಂತ್ರನಾಗಿ
ಸೇರವಾಗಿ ನಡೆಯಬಹುದು. ಮೂಗೇ ಇಲ್ಲದ ಬೀದಿನಾಯಿಯ ಹಾಗೆ.

ವಿಧುರ ಕೈಷಣಿಯ್ಯ ಹೇಳುತ್ತಿದ್ದಾರೆ: “ಸಾರ್ ಪಶ್ಚಿಮೋದ್ಯುಗಿ
ಕೈಷಣಿಯ್ಯನವರ ಶೋಚನೀಯ ನಿಧನ; ಆವರ ಜನಪ್ರೀಯ ವಾರಪತ್ರಿ
ಯನ್ನು ಜನರ ಬದಲು ಬೇರೆ ಯಾರೋ ಮಹಾನುಭಾವರು ಕೊಂಡು
ಕೊಂಡರು; ಕೈಷಣಿಯ್ಯ ಹುತಾತ್ಮರು—ಎಂದು ಬರಿರಿ ಸಾರ್ !”

ಆನಂದ ಮಾರುಕನಂತೆ ಕುಳಿತ.

ಸಂಜೆ ಆನಂದ, ಮಹಾದೇವ, ಕೈಷಣಿಯ್ಯ—ತಿರುಗಾಡುತ್ತು ಹೊರ
ಟಿರು.....ಗೊತ್ತಿಲ್ಲದ, ಗುರಿಇಲ್ಲದ, ತಿರುಗಾಟ.....ಕೈಷಣಿಯ್ಯ “ಖಾರೀ
ಸಿಗರೀಟ್”ನ್ನು ಹೊರತೆಗೆದರು. ಮಹಾದೇವನಿಗಾದರೋ ಕಡಿಮೆ ಪಕ್ಕೆ
ಬಕ್ಕೆ ಬೇಕು....ಆದರೆ ಕೊಂಡುಕೊಳ್ಳಲು ಕಾಸಿಲ್ಲ....ಆನಂದನಿಗೆ ಅಂಥ
ಚಾಳಯಿಲ್ಲ.

ಸರ್ಕಾರಿನ ಹತ್ತಿರ ಕಾಶೀನಾಥನ ಭೀಟಿಯಾಯಿತು. ಸಂಗೀತ, ಜೆ
ಚ್ಚಿತ್ತ, ಸೃತ್ಯ, ರಾಜಕೀಯ, ಸಂಗೀತಶಿಕ್ಷಣ, ತತ್ವಜ್ಞಾನ, ಸಾಹಿತ್ಯ, ಬಳಿಕೆ

ಮೇಲಿಂಗ್ ಎಲ್ಲಕ್ಕೂ ಮಿಂಸಲಾಗಿದ್ದ ಮಾನವಶ್ರೀಕೆಯೊಂದರ ಸಂಪಾದಕ ಆತ. ಮಾಸಿದ ಖಾದಿಯ ಶರಟು, ಗರೆಗರೆಯ ಪಾಯಚಾಮು, ಕಾಲಿಗೆ ಬೆಡ್‌ರೂಂ, ಚಪ್ಪಲಿ, ಶೋಕಿಯಾದ ಕ್ರಾಪು, ಸೀಟಾದ ಮಾಗೂ ಗುಳಿಬಿದ್ದ ಕೆನ್ನೆ, ಒಳಕ್ಕೆ ಅಡಗಿಕೊಂಡ ಕಣ್ಣಗಳು....

ಕೈಯಲ್ಲಿ ಪ್ಲೇಯಸ್‌ ಉರಿಯುತ್ತಲೇ ಇತ್ತು.

“ ಏನಯ್ಯ ಧೋರೆ? ” ಎಂದರು ಕೃಷ್ಣಯ್ಯ.

“ ಸೋ ಸಾರಿ ಕೃಷ್ಣಯ್ಯನವರೇ, ಇದೇ ಈಗ ಸಮಾಚಾರ ತಿಳಿತು.... ಸೋ ಸಾರಿ....ನಾನೂ ಅಷ್ಟೇನೇ....ಮಾನವಶ್ರೀಕೆ ನಿಲಿಸಿಟ್ಟೇ, ನ್ಯೂಸ್ ಸ್ಟ್ರಿಂಟೆಗೆ ಯಾರ್ಥೀ ಹದಿನೆಂಟು ರೂಪಾಯಿ ಕೊಡೋರು.....? ”

“ ಎಲ್ಲಾದರೂ ಕೆಲಸ ಕೊಡಿಸ್ತಿಯೇನಯ್ಯ? ”

“ ನನ್ನ ಕೇಳ್ತಿರೂ ಕೃಷ್ಣಯ್ಯನವರೆ.....ನಿವ್ವಿದುರಿಗೆ ನಾವೆಲ್ಲಾ ಹುಡುಗರು....”

“ ಧನ್ಯ! ” ಎಂದುಕೊಂಡರು ಕೃಷ್ಣಯ್ಯನವರು. ಮುಂಜಾವಿಂದ ಮುಂಜಾವಿನವರಿಗೆ ದುಡಿಯುವ, ಯಾವ ಯಾವ ಗಂಡ ಹೆಂಡಿರಿಗೆ ಕಲಹ ವಿದೆ ಎಂದು ಖಾನೇಶುವಾರಿ ತೆಗೆಯುವ, ಹಗಲು ಹೊತ್ತ ಬೀದಿ-ರಾತ್ರಿ ಗಲ್ಲಿಯೇ ಎಡ್ಡಿಸಾದ, ಈ ಮಹಾನುಭಾವ ಪಶ್ರಿಕೋಡ್ಯೋಗಿಯಿಂದಾದರೂ “ ಹಿರಿಯ ” ಎನ್ನಿಸಿಕೊಂಡದ್ದಾಯಿತಲ್ಲ!

ದೂಡ್ ಬೀದಿಯ ನೂಕು ನುಗ್ಗಲಿನಲ್ಲಿ ಈ ನಾಲ್ವರೂ ಸಾಗಿದರು. ವಾತು ರಾಜಕೀಯಕ್ಕೆ ತಿರುಗತು. ಆನಂದ ತಾನೋಟ್ ಪ್ರಜಾಪ್ರಭುತ್ವ ವಾದ ಎಂದು ತಿಳಿದುಕೊಂಡವನು. ಕೃಷ್ಣಯ್ಯ ಕಾಂಗ್ರೆಸ್ ಚೆಳನಳಿಯಲ್ಲಿ ದುಡಿದವರು, ನಾಡಿ ಮಡಿದು ಜೀವಚ್ಛವಾದವರು; ಮಹಾದೇವನಿಗೆ ಅಭಿಪ್ರಾಯಗಳೇ ಇಲ್ಲ. ಕಾಶೀನಾಥ ಯಾವ ಅಭಿಪ್ರಾಯಕ್ಕೆ ಬೇಕಾದರೂ ಅಂಟಿಕೊಳ್ಳಬಲ್ಲ ಸಮರ್ಥ.

ಆತನೇ ಮಾತಿನ ಮಲ್ಲ. ಆತ ಹೇಳಿದ.

ಈ ನ್ಯೂಸ್ ಸ್ಟ್ರಿಂಟ್ ಬಿಕ್ಕಟ್ಟಿಗೆ, ವಿಶ್ವ ಬಿಕ್ಕಟ್ಟಿಗೆ, ಯಂಥ ಭೀತಿಗೆ, ಎಲ್ಲಕ್ಕೂ ಕಮ್ಮಣಿಸ್ತುರೇ ಕಾರಣ!....ಅವನ್ ಫ್ಲೈಟ್ ಮಾಡೇತೀರ್ಮೇಕು....”

“ ಅದಕ್ಕೆ ನಿಮ್ಮ ಕಾರ್ಯಕ್ರಮ? ”

“ ಅಮೆರಿಕನ್ ಇನ್‌ಫೋರ್ಮೇಶನ್ ಸರ್ವಿಸಿನವರು, ‘ಕನ್ನಡ ಸೈನ್ಯನ್ ಶೀರ್ಜಿಕು, ನೀನೇ ಆಗ್ರಹಿಸ್ತೂ ಮಾಡೂ’ಂತಾ ನನ್ನ ಕೆಳ್ಳಾಂಡಿದ್ದಾರೆ ಸಂಬಳ ತಕ್ಷುಮಟ್ಟಿಗಿದೆ. ಹಂಡ್ರಡ್ ಡಾಲರ್ ಪರ್ ಮಂತ್ರ-ಜೊರ್ನಾಲಾಯಿ....”

ಕೃಷ್ಣ ಯ್ಯಾ ನೋಂದಮನಸ್ಸಿನಿಂದ ಉಗುಳು ನುಂಗಿಕೊಂಡರು. ಆನಂದ ತಲೆಬಾಗಿದ. ದೃಷ್ಟಿ ಪ್ರೌಂಟಿನಕಡೆಗೆ ವಾಸಿದ ಶಾಸಿನಕಡೆಗೆ ಹಾಯಿತು ಮಹಾದೇವ ಹಾದು ಹೋಗುತ್ತಿದ್ದ ಸಿಂಧಿ ಹುಡುಗಿಯಾರಿಬ್ಬರನ್ ನೋಡಿದ.

ಆವರು ಆ ಸುಪ್ರಸಿದ್ಧ ಹೊಟ್ಟೆಲನ್ನು ಸವಿಂಧಿಸಿದರು. ನಾಲ್ಕು ದೃಷ್ಟಿಯಾ ಆತ್ಮ ತಿರುಗಿತು. ಆನಂದನ ಕೃಗಳು ಪ್ರೌಂಟಿನ ಜೀಬುಗಳಿಗಿದ್ದವು. ಎಡಗ್ರಬೆರಳುಗಳು ಲಟಿಕೆ ಮುರಿಯುತ್ತಿದ್ದವು. ಬಲಗ್ರಬಾಸಿದ ಕರ ವಸ್ತ್ರವನ್ನು ಬಿಗಿಹಿಡಿದಿತ್ತು. ಖಾಲಿ ಜೀಬು! ಕೃಷ್ಣ ಯ್ಯಾ ಜೀಬಿನಲ್ಲಿ ಆರೆಂಟಾಣಿಯಿತ್ತು. ಆದರೆ ಮನೆಗೆ ತರಕಾರಿ ಒಯ್ಯಬೀಕು ಬಂದು ಕಸಬರಿಕೆ ಒಯ್ಯಬೀಕು. ಮಹಾದೇವನ ಮುಖವಾದರೋ ಆಳ ವೋರೆಯೇ. ಕಾಶೀನಾಥನ ಪಸಿನಲ್ಲಿ ರೂಪಾಯಿಗಳಿಗಿದ್ದವು. ಆದ ಸಹೋದ್ರೋಗಿಗಳಿಗೆ ತಿಂಡಿತೀರ್ಥ ಎಂದೂ ಕೊಟ್ಟವನಲ್ಲ ಆತ. ಮೇಲಾಗ ಆ ಹಣ ವೆಚ್ಚಕ್ಕೆ ಬೀಕು.

ಕಾಲುಗಳು ಮುಂದೆ ಸಾಗಿದುವು; ಹೋಟೆಲು ಹಿಂದುಳಿಯಿತು.

X X X X

....ರಾತ್ರಿ ಬಹಳ ಹೂತ್ತು ಆನಂದನಿಗೆ ನಿದ್ದೆ ಬರಲಿಲ್ಲ. ಮೈ ಕೃ ನೋಯುತ್ತಿತ್ತು. ಹೃದಯ ಮಿಡಿಯುತ್ತಿತ್ತು. ಮನಸ್ಸು ಸಿಡಿಯುತ್ತಿತ್ತು... “ಧೂ” ಎಂದುಕೊಂಡನಾತ.... “ಎಂಥ ಜೀವನೆ!”

....ಚಲಪತಿರಾಯರು ಭಾವಣ ಕೊಡಬಹುದು— ಪತ್ರಿಕೋದ್ಯೋಗಳೆಲ್ಲ ಟ್ರೀಡ್ ಯಾನಿಯನ್ ತಳಹದಿಯ ಮೇಲೆ ಸಂಘಟಿತರಾಗಬೀಕು ಎಂದು. ಆದರೆ ವಾಸ್ತವಾಂಶವೇನು? ಕೂರ ಸತ್ಯವೇನು?

....ನಾಳಿ ತಾರಗೆ ತಿಳಿಸಬೀಕು. ಆತ್ಮ ಮನೆಯವರು ಏನುಬೀಕು ದರೂ ತಿಳಿದುಕೊಳ್ಳಲಿ, ತಾರೆಯನ್ನು ಈ ಸಲವೂ ಹೆಂಗೆಗೆ ವೋಡಲಮಗುಂ

ನೊಡನೆ ಅಲ್ಲಿಗೇ ಕೆಳುಹಿಸಿಬಿಡುವುದು. ತಾನು ಸುತ್ತಾಡುವುದು.... ಇಲ್ಲ. ಪಶ್ಚಿಮೋದ್ಯಮ ಬಿಡಬಾರದು.... ಎಲ್ಲಾದರೂ ದೊಡ್ಡ ಪಶ್ಚಿಮಾಲ್ಲಿ, ಸದ್ಯ ಕಡಿನೆ ಸಂಬಳವಾದರೂ ಸರಿ, ಸೇರಿಕೊಳ್ಳಬೇಕು. ಬೇರೆ ಉದ್ಯೋಗ ವೆಂದರೆ, ಸಿಗುವುದಾದರೂ ಎಲ್ಲಿ? ಕೊಡಿಸುವುದಾದರೂ ಯಾರು?

ಪಶ್ಚಿಮೋದ್ಯಮದ ರೋವಾನ್ನು ಇಲ್ಲಿಗೇ ಮುಕ್ತಾಯವಾಗಬೇಕೇ? ತಾನೂ, ಕೂಡಲೀಲ್ಲ ಮೂವತ್ತೊಳಗೇ ಸಂಪೂರ್ಣವಾಗಿ ನರಿತು ಹೋಗುವಂತೆ ದುಡಿದು, ಜೀವಂತ ಸವಾಧಿಯಲ್ಲಿ ಆಡಗಲೆ? ಎಂಥ ಭೀಕರರಾತ್ಮಿ....

ಸಿಧಾನವಾಗಿ ನಿಷ್ಠೆ ನುಸುಳಿಕೊಂಡು ಒಂದು ದಯೆ ತೋರಿಸಿತು.... ಒಂದು ಸ್ವಷ್ಟಿ ಆತನಿಗೆ.

—ಭೃಷ್ಯವಾದೊಂದು ಮಹಾಮುದ್ರಣಾಲಯ. ಒಂಟಿಯಸ್ವಿ ಎತ್ತರದ, ನಾಲ್ಕು ಆನೆಯಷಟ್ಟು ಗಾತ್ರದ ರೋಟಿರಿಯಂತ್ರವೊಂದು ಕೆಲಸ ನಡೆಸಿದೆ. ಒಂದು ದೊಡ್ಡ ದೈಸಿಕ, ದೊಡ್ಡ ಸಾಪ್ತಹಿಕ, ದೊಡ್ಡವಾಸಿಕ, ಬಣ್ಣ ಬಣ್ಣಿಗಳಲ್ಲಿ ಆಚಾರ್ಯಾಗಿ, ಮಡಿಕೆಯಾಗಿ, ಹೊದಿಕೆಯಾಗಿ, ಆಚ್ಚಕಟ್ಟಾಗಿ ಜತೆಯಾಗಿಯೇ ರಾತ್ರಿ ಬೀಳುತ್ತಿದೆ. ಮೂಲೆಯಲ್ಲಿ ನಾಲ್ಕಾರು ಪ್ರೀಡಲ್, ಏರಡು ಮೂರು ಸಿಲಿಂಡರ ಇಳುತ್ತಾ ನಿಂತಿನೆ. ತನ್ನ ಪರಿಚಯದ ನುರಿತ ಪಶ್ಚಿಮೋದ್ಯಮಿಗಳೂ ಸಾಹಿತಿ ಪಶ್ಚಿಮೋದ್ಯೋಗಿಗಳೂ ಅಲ್ಲಿ ಕಸಗುಡಿಸುತ್ತಿದ್ದಾರೆ.

—ತಾನು ನಿಂತಿರುವುದು ಒಂದು ಮೂಲೆಯಲ್ಲಿ. ಮೈನೆಲೆ ಕೌಸಿ ನದ ಹೊರತು ಬೇರೆ ಬಟ್ಟಿಯಲ್ಲ. ತಲೆಯ ನೇರೆಲೆ ಜುಟ್ಟಿದೆ. ಯಾವುದೊಂದೊಂದಾರ ಕೊರಳಲ್ಲಿದೆ. ತಾನು ಹುಡುಗನಾಗಿದ್ದಾಗ ಇದ್ದಂತೆ.

—ಯಾವನೋ ಒಬ್ಬ ಭೂಪತಿ ಎತ್ತರದಲ್ಲಿ ದೂರದಲ್ಲಿ ಕೂತು ನಗುತ್ತಿದ್ದಾನೆ. ತಿಂದು ಬೆಳಿದ ಹಿರಿ ದೇಹ ಆ ಮುಖಕ್ಕೆ ರೂಪವಿಲ್ಲ. ಬಣ್ಣಿನೋ ಗೋದಿಗಿಂಷು ಆರಚುತ್ತಿದ್ದಾನೆ, “ನಿ ಹುಡುಗ!”

—ತಾನು ಹುಡುಗನಲ್ಲ, ತನಗೆ ಮಗುವಿದೆ, ಎನ್ನಲು ಆನಂದಯತ್ತಿಸುತ್ತಾನೆ. ಮಾತು ಹೊರಡುವುದಿಲ್ಲ. ಓಡಲೆತ್ತಿಸುತ್ತಾನೆ. ಆದರೆ ಬಾಗಿಲ ಬಳಿ ಪತಾಳ ಕಾವಲುಗಾರರಿದ್ದಾರೆ. ಎತ್ತ ಓಡಿದರೂ ರೋಟಿರಿ

ನಗುತ್ತ ತನ್ನ ಹಿಂದೆಯೇ ಬಂದಂತೆ ಭಾಸವಾಗುತ್ತದೆ. ತತ್ತ್ವರಿಷ್ಟ
ಆತ ಅಲ್ಲಿಯೇ ನಿಂತು ಬಿಡುತ್ತಾನೆ....ಹೋಟಿಯ ಕೆಳಗೆ.

* * * *

ಮೇ ದಿನಾಂಕ ಮಾರು. ಬೆಳಗಾಗಿದೆ. ಬೆಳಗಾಗಿರಲೇಬೇಕು ಎಂದು
ಆನಂದ ಮುಖವನ್ನು ಆಧ್ಯ ಮರೆಮಾಡಿದ್ದ ಮುಸುಕಿನೊಳಗಿಂದಲೇ ಕಳ್ಳಿ
ತೆರೆಯದೆ ಯೋಚಿಸುತ್ತಿದ್ದಾನೆ. ಎರಡು ವರ್ಷದ ಮಗು ಎದ್ದು ಕುಳಿತ್ತ
ಚೀರಾದುತ್ತಿದೆ. ತಾರಾ ಭುಜ ಕುಲಕುತ್ತ ಎಬ್ಬಿಸುತ್ತಿದ್ದಾಳೆ.

“ ಏಳೆಂದೈ....ಏಳಿ....”

“ ಹೂ....ಉಂ....”

ಕಾಲುಗಳು ಸೆಕೆಯುತ್ತಿವೆ. ಕಾರಬಿರಳುಗಳು ನೆಟಿಕಾಗಿ ಹಾಲೀರೆ
ಯುತ್ತಿವೆ. ಹೊಣಗೊಂಡ ದೇಹ, “ ಇನ್ನುಷ್ಟು ಇನ್ನುಷ್ಟು ನಿಡ್ದೆ ” ಎಂದು
ಕರೆದು ಕೇಳುತ್ತಿದೆ.

ಆದರೂ ಏಳಲೇಬೇಕು.

ತಾರಾ ಹೇಳುತ್ತಿದ್ದಾಳೆ: “ ಈ ದಿನ ಕಾಫಿ ಪುಡಿನೂ ಇಲ್ಲಾಂದೆ...”

“ ಹೂಂ....ಹಾಲೆಲ್ಲಾ ಮಗಾಗಿ ಕುಡಿಸು ತಾರಾ. ಬರೇ ಬಿಸಿ ನೀರು
ನವ್ಯಾಂಬಿಗೊ....ಮುಂದೆ ನೋಡೊಣವಂತೆ ಕಾಫಿಪುಡಿ ಸಕ್ಕರೆ ದೊರೆಯುವ
ದಿನ ಬಂದಿತು !”

ದೃಷ್ಟಿ, ಹರಿದು ಚಲಾಪಿಲ್ಲಿಯಾಗಿದ್ದ “ ಅವೇರಿಕನ್ ರಿಪ್ರೋಚರ್ ”
ನತ್ತಹೋಯಿತು. ಕೈ, ಕಾಯನಿರತ ಪಶ್ಚಿಮೋಡ್ಯಾಮಿಗಳ ನಾಯಕ ಚಲವ್ಹಿ
ರಾಯರ ಮಾಡಿತ ಭಾಷಣದತ್ತ ಸಾಗಿತ್ತು.

ಮತ್ತೆ ಆ ಆಸಿ.... ಶಂಘಟನೆ, ಹೋರಣಟ, ಯಶಕ್ಕು, ವಾನವನಾಗಿ
ಬಾಳುವ ಸಾಧ್ಯತೆ.... ಕಾಫಿ ಪುಡಿ, ಸಕ್ಕರೆ, ಹಾಲು ಎಲ್ಲಪೂ ಸೇರಿ ಸಿಧ್ಧವಾದ
ಕರ್ಫಿ.....

ತಿರುಕ್ಕನೋವ್ರಾಂ ಮುಂದೆ....

ಅದೇ ಮನೆ, ಅದೇ ಕಿಟಕಿ, ಅದೇ ಹುಡುಗಿ. ಅವಳು ಸೋಡುತ್ತಿದ್ದ ರೀತಿಯೋ ! ಇಲ್ಲ, ಆಕೆ ಕಸಬಿನವಳಿಲ್ಲ. ಸೋಡಿದರೇ ಗೊತ್ತಾಗುತ್ತಿತ್ತು— ಅದು ಸಂಭಾವಿತರ ಸದ್ಗೃಹಸ್ಥರ ಮನೆಯೆಂದು. ಆ ವಿಶಾಲವಾದ ಹೂದೊಟ, ತಾರಸಿಯ ಎರಡು ಮಹಡಿಯ ಭವ್ಯ ಮನೆ, ಎತ್ತರದ ವಿಲಾಯತಿ ನಾಯಿ.... ಘನವಾದ ಬ್ರೂಕ್ ಕಾರು....ರೀಡಿಯೋ ಸಂಗಿತ. ಆ ಹುಡುಗಿಯೋ ಹಾಡುತ್ತಿದ್ದ ಈ ಒಮ್ಮೆನ್ನೆ; “ ಓ ಆಜಾ ಮೋರೇ ರಾಜಾ.... ”

ಸದಾನಂದ ಬಹಳ ಹೊತ್ತು ಯೋಚಿಸಿದ, ತನಗೋಷ್ಠರವೇ ಇರಬಹುದೇ ಆಕೆ ಹಾಡಿದ್ದು ? ತಾನೇ ಏನು ಅವಳ ‘ ರಾಜಾ ’ ? ಎಂಥಹುಚ್ಚು ! ಮಾಸಿದ ಪರಾಯಿ-ಷರಟು, ಎಣ್ಣೆ ಕಾಣದ ತಲೆಗೂಡಲು, ಸಾಬೂನು ಸವಿಂಪಸದ ಶರೀರ....

ಅವನು ಕಾಲೇಜಿನಲ್ಲಿದ್ದಾಗ ಯಾರೋ ಒಮ್ಮೆ ಹೇಳಿದ್ದರು “ ವಿಚಿತ್ರ ಕಣ್ಣಿಗಳಿವೆಯವ್ಯ ನಿನಗ— ಎಂಥ ಸಾಂದರ್ಭ ! ” ಎಂತ. ಇರಬಹುದೆ ? ಈ ಹುಡುಗಿ ಈ ಕಣ್ಣಿಗಳಿಗೆ ಮಾರುಹೋಗಿರಬಹುದೆ ?

ಆ ಸಂಚೆ ತಿಳು ಬಂದು ಅವನನ್ನು ಕರೆದ.ಸುಂದರವಾಗಿ ಅಲ್ಲಂಕೃತವಾಗಿದ್ದ ಪಡಸಾಲೆಯಲ್ಲಿ ಅವನು ಬಂದು ನಿಂತುದಾಯಿತು.

ವಯಸ್ಸುದ ಹೆಂಗಸೊಬ್ಬಿ ಈ ಬಂದು ಒರಟು ಧ್ವನಿಯಲ್ಲಿ ಕೇಳಿದಳು:

“ ದಿನಪೂ ಎದುರು ಜಗಲಿಯಲ್ಲಿ ಯಾಕೆ ಕೂತಿತ್ತೀರ್ಯಾ ? ”

“ ಈಚಿಗೆ ವಾಕಿಂಗ್ ಬಂದವನು ಮುಂದೆ ನಡೆಯಲಾಗದೆ ಅಲ್ಲಿ ವಿಶ್ವಾಂತಿ ಪಡೀತೀನೇ. ”

“ ನಿನಗೇನಾದರೂ ಕೆಲಸ ಬೇಕೆ ? ”

“ ಈ ಬಂದು ವಷಣದಿಂದ ಅದನ್ನೇ ಹುಡುಕುತ್ತಿದ್ದೀನೆ. ”

“ ಏನು ಕೆಲಸ ಮಾಡಬಲ್ಲಿ ? ”

“ ಕಸಗೂಡಿಸುವುದರಿಂದ ಹಿಡಿಮು.... ”

“ ಅಡಿಗೆ ಮಾಡಬಲ್ಲೀಯಾ ? ”

ಸದಾನಂದನ ನಾಲಿಗೆಯಲ್ಲಿ ನೀರೂರಿತು. ತುಟಿಯನ್ನೊಡ್ಡೆಗೊಳ್ಳಬೇಕು ಅತ್ಯಾ ಆತ “ ಓಹೋ ! ” ಎಂದ.

“ ಈಗಿನಿಂದಲೇ ಬಾ. ಮುಂದೆ ಕೆಲಸ ನೋಡಿ ಸಂಬಳ ಗೊತ್ತು ಮಾಡುತ್ತಾರೆ.”

ತನ್ನನ್ನು ತಾನೇ ನಂಬಲಿಲ್ಲ ಸದಾನಂದ ಕ್ಷೇಣಕಾಲ.

ಆ ಹೆಂಗಸು ಅವನಿಗೊಂದು ಕೊರಡಿ ಶೋರಿಸಿದಳು. ಪಕ್ಕದಲ್ಲಿ attached bathroom; ಎರಡು ಕೊಳಾಯಿಗಳು—ಒಂದರಲ್ಲಿ ಬಿಸಿನೀರು ಒಂದರಲ್ಲಿ ತಣ್ಣೀರು. ಬದಲಿಗೆಂದು ಬಟ್ಟಿಬರೆಗಳಿದ್ದವು—ಸೇವಿಂಗ್ ಸೇಟ್ ಇತ್ಯಾದಿ. ಅಂತೂ ಈ ಮೊದಲು ಆದೇ ಕೊರಡಿಯಲ್ಲಿ ಬೇರೆ ಯಾರೊ ಇದ್ದು ಖಂಡಿತ.... ಅಲ್ಲೇ ಒಂದು ಮಂಚವಿತ್ತು. ಮಂಚದ ಮೇಲೆ ಸುತ್ತಿ ಇಟ್ಟಿದ್ದ ಹಾಸಿಗೆ, ಮೂಲೆಯಲ್ಲಿ ತ್ರೈಸ್ಯಿಂಗ್ ಟೆಬಲ್ಲು....

ಸದಾ, ಗಡ್ಡೆಕ್ಕೆ ಸೋಪು ಹಜ್ಜಿದ. ಸ್ವಲ್ಪ ಹೊತ್ತಿನಲ್ಲೀ ಮುಖ ನುಣ್ಣಿಗಾಯಿತು. ನಿಶ್ಚಿಂತೆಯಾಗಿ ಸ್ವಾನ ಮಾಡಿದ. ಬಟ್ಟಿ ಬದಲಿಸಿದ.

ಅಷ್ಟರಲ್ಲಿ ಆ ಹೆಂಗಸು ಬಂದು ಐದ್ದೆಂದು ರೂಪಾಯಿಗಳ ಇವು ಹೆಸರು ನೋಟುಗಳನ್ನು ಅವನ ಕೈಲಿಟ್ಟು “ ಚಿಲ್ಲರೆ ಖಚಿಗೆ ” ಎಂದಳು.

ಸದಾನಂದ ಮರುಮಾತಾಡಲಿಲ್ಲ.

ಸ್ವಲ್ಪ ಹೊತ್ತು ಸುಮೃನಿದ್ದು “ ಅಡಿಗೆ ಮನೆ ಶೋರಿಸಿತ್ತಾ ? ” ಎಂದ ಕೇಳಿದ.

ಆಕೆ ಕರೆದೊಯ್ದಳು.... ಅಡಿಗೆ ಮನೆ ಸೋಗಸಾಗಿತ್ತು. ವಿದ್ಯುತ್ ಬಿಲಿ ಉದ್ದ ಕೊಳ್ಳು ಗುಂಡಿಗಳನ್ನು ಒತ್ತಿದರಾಯಿತು.

“ ಎರಡು ಕಪ್ಪು ಕಾಫಿ ಮಾಡಿ ಯಜವಾನಿಗೆ ಒಯ್ದು ಮುಟ್ಟಿಸು ” ಎಂದಳು ಆ ಹೆಂಗಸು. ಆ ಮಾತಿನಲ್ಲಿ ಅಣಕದ ಧ್ವನಿಯಿದ್ದಂತೆ ಶೋರಿತು ಸದಾನಿಗೆ.

ಹಿಂದೆ ಕಾಲೇಜು ಹಾಸ್ಪಿಲಿನಲ್ಲಿದ್ದಾಗ ಸ್ವಾ ಉರಿಸಿ ತವಾಷೆಗೆಂದು

ఎందాదర్శించే సదా కాఫి మాడువుదిత్తు. ఈగ అద్దెల్లవూ మరితు హోగిందే. ఏను మాడబల్ల?

....ఆంతా ఆ సాహసి హింజరియల్లి.

*

*

*

*

హత్తు నిమిషగళల్లి ఏనోఇ ఒందు కషాయ సిద్ధవాయితు. టీరీ-యల్లి ఎరడు కప్పగళన్నిట్టు ఎత్తికొండు యజవానిగొందు, యజవానసిగొందు. “ ఏనాదఱూ మాడి ఈ కలగజ్ఞిగే కాఫియి రుజియన్ను కొడిసు దేవా ” ఎందు హలవారు తింగళ మేలే వోదల బారిగే ఆత దేవరన్ను ప్రార్థిసిద.

ఆ హింగసు అనన్నోయ్య యజవానియ ఒళి బిట్టుళు.

హదినేంటు హత్తొంభత్తర యువతి-యౌవన ముగుళుగుత్తిదే. సోఘాకోయ్యరగి ఆరీతిరీద కణ్ణుగళింద సదా బరుత్తిరువుదన్నోఇ అనళు ఇదిరు నోఇదుత్తిద్దాళి. రుజికట్టుగి తొట్టిద్ద పోషాకు ఆనళ సొందయ్ వన్ను ఇమ్మడిసినే. కాకరదింద ఏరిలియుత్తిదే వక్షస్థల.

సదా మూకనంతి ముండె బండు, టీవాయియ మేలే టీయ స్నిరిసిద.

కంపిసువ ధ్వనియల్లి అవళు కూగిదళు.

“ సదా ! ”

దిగ్భూతసాగి ఆత నింతల్లోఇ నింత. యావుడోఇ నేనపు ధావిసి బంతు. అవనిగరియదేయోఇ ఉత్తర హోరపిత్తు !

“ రమా ! ”

సదా మత్తు రనూ—మూరు వషట్ కెళగి ఆవరు సహవారి గళాగద్దరు. ఒబ్బరన్నోబ్బరు మేళ్ళికొండిద్దరు ఆగ. ఆగభ్య తీమంతర మగలన్ను దరిద్ర సదా ప్రీతిసువుదు సులభద కేలసవాగి రలిల్ల. మనస్సు వాడిద్దరి ఆత కృమేణ ముందువరియబహుదాగిత్తు.

ಆದರೆ ಸಂಪುರ್ಣಾಯಷ್ಠರ ಮನೆಯಲ್ಲಿ ಬೆಳೆದ ಹುಡುಗ ಆದಕ್ಕೆ ಸಿದ್ಧವಾಗಿ
ಲಿಲ್ಲ. ರಮಾನ ಹಿಂದೂ ಮುಂದೂ ಓಡಾಡುತ್ತಿದ್ದವರಿಗೆ ಕಡಿಮೆ ಇರಲಿಲ್ಲ
ಪ್ರಕರಣಗಳಾದುವು. ರಮಾ ಬೇಸತ್ತು ಅಧ್ಯಯನವನ್ನೇ ಬಿಟ್ಟುಕೊಟ್ಟಳು...
ಇಂದು ಅದೇ ರಮಾ ಕೈಚಾಚಿ ಕರೆಯುತ್ತಿದ್ದಾ ಳೆ !

“....ಇಷ್ಟ ದಿನ ಕಾದಿದ್ದೆ.”

“ ಎವೆನ್ನಿಂದು ಬದಲಾಗಿದ್ದೀರ್ಯೇ.... ನೀನು ಯಾರೆಂದು ಮೊದಲ
ಗೊತ್ತಾಗಲೇ ಇಲ್ಲ....ಕಾಫಿ ? ”

“ ಚೆನ್ನಾಗಿ ಮಾಡಿದ್ದೀರ್ಯಾ ? ”

“ ಕಾಫಿಯೋ—ಕಷಾಯವೋ ಕುಡಿದು ನೋಡು ಬೇಕಾದರೆ ? ”
“ ನೀನು ಮೊದಲು.... ”

ಒಂದು ಕಷ್ಟನ್ನೆತ್ತಿ ಹುಬ್ಬಿಗಂಟಿಕ್ಕುತ್ತಾ ಸ್ವಲ್ಪ ಹಿರಿದ ಸದಾ. ಬಲ
ಕಷ್ಟದಿಂದ ಸುಂಗಬೇಕಾಯಿತು. ರಮಾ ಅವನ ಕೈಯಿಂದಲೇ ಕಷ್ಟನ್ನು
ಕಸಿದುಕೊಂಡು ತಾನೂ ಆದರಿಂದಲೇ ಕುಡಿದಳು. ಬಾಯಾರಿದವರ
ಕೊಳಾಯಿ ನೀರಿಗಿ ಬಾಯೋಡ್ದಿದ ಹಾಗೆ....

ತನ್ನ ಕತೆ ಹೇಳಿದಳು ರಮಾ. ಅಣ್ಣಿ ಅಮೆರಿಕಕ್ಕೆ ಹೋಗಿದ್ದಾರೆ
ತಾಯಿಯಂತೂ ಬಾಲ್ಯದಿಂದಲೇ ಇಲ್ಲವಲ್ಲ. ತಂದೆಯೋ ಬೆಂಗಳೂರು
ಮದ್ರಾಸ ಪ್ರವಾಸಗಳಲ್ಲೇ ನಿರತರು. ಎಲ್ಲದಕ್ಕೂ ತನ್ನದೇ ಒಡಿತನ.

“ ಸದ್ವಿ, ನೀನೇನು ಮಾಡಿದೆ ಇಷ್ಟ ದಿನ ? ”

“ ಕೆಲಸವಿಲ್ಲಿ ಅಲ್ಲಿತ್ತಿದ್ದೆ.... ”

“ ಅಯ್ಯೋ ಪದವೀಧರಾ....ನಿನ್ನಂಥವನೂ ಕೆಲಸ ನಾಡೇಕೆ ? ”

“ ಅಲ್ಲದೆ ಮತ್ತೆ ? ನಮ್ಮಪ್ರ ಸಂಪಾದಿಸಿ ಇಟ್ಟಿದಾನೇನು ? ”

“ ಇಂಥಾ ಎಂದಳು ರಮಾ. “ ಅಂಥ ಮಾತಾಡಬಾರದು. ನನ್ನ
ಐಶ್ವರ್ಯವೆಲ್ಲ ನಿನ್ನದೇ.... ! ”

“ ಯಾಕೋ ಇದೆಲ್ಲಾ ಸಿನೇಮಾದಲ್ಲಿ ನಡೆದ ಹಾಗಿದೆ.... ”

“ ಆಕ್ಷಯವಾಯ್ತು ? ”

“ ಭಾ ! ಇಲ್ಲ ! ದೈವ ಬರೆದ ಬರಹ. ತಪ್ಸಿಸೋಕಾಗತ್ಯಿ ? ”

“ ಇಲ್ಲವೇ ! ”

*

*

*

*

ಸದಾನ ಅಧ್ಯಷ್ಟ ಖುಲಾಯಿಸಿತು. ಅವನು ಅಡಿಗೆ ಭಟ್ಟನಾಗಲಿಲ್ಲ. ರಮಾಳ ತಂದೆ ಬಂದೊಡನೆ ಆತ ಅವರಿಗೆ ಗುಪ್ತಕಾರ್ಯದರ್ಶಿಯಾದ. ಕೈಯಲ್ಲಿ ದುಡ್ಡ ಹಿಡಾಡಿತು. ಸ್ವಂತದ ಕಾರು....ತನ್ನ ಬಡಮನೆಯವರಿಗೆ ಸದಾ ನೇರವಾದ.

ಒಂದು ದಿನ ರಮಾ ಶೋಳಬಂಧನದಿಂದ ಅವನನ್ನು ಬಿಡುಗಡೆ ಮಾಡಲಿಲ್ಲ. ತಾನು ಮಾಡುವುದು ಸರಿಯೇ ? ಎಂದು ಸದಾ ಚಿಂತಿಸಿದ.

“ ರಮಾ ! ಇದು ತಪ್ಪು. ನಾವು ಹೀಗೆ ಮಾಡಬಾರದು....ತಮ್ಮದು ಪವಿತ್ರ ಪ್ರೇಮವಾಗಿರಬೇಕು. ಆದರ್ಥ ಪ್ರೇಮವಾಗಿರಬೇಕು. ” ಎಂದು ಭಾಷಣ ಮಾಡಿದ.

“ ಮುಂದಿಷ್ಟ ಸ್ನೇಹೇಯವನ್ನು ಸ್ವೀಕರಿಸದ ನೀನೆಂಫ ಸನ್ಯಾಸಿ ! ” ಎಂದಳು ರಮಾ.

ಸನ್ಯಾಸಿ ಎನಿಸಿಕೊಂಡಾಗ ಸದಾನಿಗೆ ಅವಮಾನನಾಯಿತು. ಅವನು ಪೂಜಾರಿಣಿ ತಂದ ಸ್ನೇಹೇಯವನ್ನು ಸ್ವೀಕರಿಸಿದ.

*

*

*

*

ಮದುವೆ ಗೊತ್ತಾಗಿದೆ. ಅಗೋ ಸಂಭರಮ....ಶ್ರೀಮಂತರ ಮನೆಯ ಮಗಳ ಮದುವೆ. ಸಹಸ್ರ ಸಹಸ್ರವಾಗಿ ನಗರದ ಪುತಿಸ್ತಿತ ವೃಕ್ಷಗಳು ಬರುತ್ತಿದ್ದಾರೆ. ಕಾರುಗಳಲ್ಲಿ—ಕುದುರೆಗಳ ಮೇಲೆ—ನಡೆದುಕೊಂಡು—ಬಡವರಾಗಿ ಈ ಲೋಕದಲ್ಲಿ ಯಾರೂ ಹುಟ್ಟಬಾರದು. ಹಿಂದಿನ ಜನ್ಮದಲ್ಲಿ ಪಾಷಿಗಳಾದವರೇ ಈಗ ಬಡವರಾಗುತ್ತಾರೆ. ಸಹಸ್ರಯವೇ ಸಂಸ್ಕೃತಿಯ ಭಂಡಾರದ ಬೀಗದ ಕೈ. ಶ್ರೀಮಂತ ವರ್ಗದಿಂದಲೇ ಸಂಸ್ಕೃತಿಯ ಪ್ರಸಾರ. ಇಂಥ ಹಲವು ಶ್ರೀಮಂತ ಕುಟುಂಬಗಳು ಇರುವುದರಿಂದಲೇ

ಲೋಕ ಸುಂದರವಾಗಿದೆ—ವಾಸ ಯೋಗ್ಯವಾಗಿದೆ. ಅಂಥವರ ಹುಯನ್ನು ಕೈ ಹಿಡಿಯವುದೊಂದು ಕಳಿದ ಜನ್ಮದ ಸುಕೃತದ ಫಲ!

ಅದೋ, ಮುಂಗಳವಾದ್ಯ ಮೋಳಗುತ್ತಿದೆ..... ಒಂದೆಡೆ ಮೂಲೀ ಪುರೋಹಿತರು ಮಂತ್ರ ಪರಿಸುತ್ತಿದ್ದಾರೆ.... ರಮಾ... ರಮಾನನ್ನು ಸಿಂಗತ್ತಿದ್ದಾರೆ.

ಸದಾ... ಸದಾ ಈ ಷರಾಯಿ ನೊಂಟದಲ್ಲಿ ಸಡಿಲಾಗುತ್ತಿದೆಯಲ್ಲವೇ ಬತ್ತಿದ ಬಡ ಹೊಟ್ಟೆ.

ಪರಿಸರವಾಟಿ.

“ ಏಯ್ ! ಏಯ್ ! ”

ಉತ್ತರವಿಲ್ಲ.

“ ಏಯ್ ! ಏಯ್ ! ”

ಆ ಪ್ರೋಲೀಸಿನವನು ಕೈಬಿತ್ತದಿಂದ ಮೆಲ್ಲನೇ ಹೊಡಿದ.... ಸದಾನಿಗೆ ಎಚ್ಚರವಾಯಿತು.

“ ಶುಟ್ಟಿಪಾಥ್ ಮಲಗೋಡಕ್ಕಲ.... ಏಳು ! ”

“ ”

“ ಏಳು ! ಚಿತ್ತಹೀರಿಸಿಂದ ಬಂದು ಇಲ್ಲಿ ಸಾಯ್ಯದೆ.”

“ ಆಲ್ ! ನಾನು ಕಣ್ಣಡದವನೇ, ಇಲ್ಲಿಯವನೇ. ವಿಶ್ವವಿದ್ಯಾಲಯ ಪದವಿಧರ... ”

“ ಸಡಿಯಾಚಿ—ಪದವಿಧರನಂತೆ—ಹುಚ್ಚ ! ”

ಯಾರೋ ಕೊರಕಲು ಧ್ವನಿಯಲ್ಲಿ ಹಾಡುತ್ತಿದ್ದರು.

“ ತಿರುಕನೋನ್ ನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ.... ”

ಇಲ್ಲ. ಇಲ್ಲಿ ಧರ್ಮಶಾಲೆ ಇಲ್ಲ—ಇಲ್ಲಿರುವುದು ಪುಟ್ಟಾವಾತ್ ಮತ್ತು ಅದರ ರಕ್ಷಕರು !

ಕೇಸರು ಕೊಚ್ಚಿಯ ಕುಮಳ

ಕದ್ದು ಬರೆದುದು—ರಘುನಾಥನ ದಿನಚರಿಯ ಪ್ರಸ್ತುತದಿಂದೆತ್ತಿ.

೦

ನನಗೆ ಹುಚ್ಚುಗಿಚ್ಚು ಹಿಡಿಯಿತೇನು ? ಏಕೆ ಹೋಗಬೇಕಿತ್ತು ನಿನ್ನೆ
ಸಂಜೆ ಆ ಕೇರಿಯತ್ತೆ ?

ಹೋಗಬಿಟ್ಟರೆ ಬಂದಿದೇನು ಮಹಾ ? ಆ ಎನ್ನೆ ಸೂಕರಗಳ
ಕೇಳಿಯ ಕೊಳಳದ ಸವಿಷಪದಿಂದಾಗಿ ನಾನು ವಾಯುಸೇವನೆಗೆ ಹೋದುದು
ಇದು ಪ್ರಥಮವ ಸಲವೇನು ? ಅಲ್ಲ. ಆ ಕೊಳಳಕು ನೀರಿನ ಕೊಳಳದ
ಎಡಪಕ್ಕದಲ್ಲಿದ್ದ ಹರಿಜನ ಪಸತಿಯೊಂದನ್ನು ಬಿಟ್ಟು, ಅಲ್ಲಿ ಬೇರೆ ಯಾರ
ಮನೆಗಳೂ ಇಲ್ಲವೆಂಬುದನ್ನು ನಾನೋಬ್ಬನೇ ಏಕೆ, ನಗರವಾಸಿಗಳೆಲ್ಲರೂ
ಬಿಲ್ಲರು. ಆದರೆ ಕೊಳಳದ ದಂಡೆಯಲ್ಲೆಲ್ಲ ಕೆಲದಿನಗಳ ಹಿಂದಿನ ಮಳೆ
ಯಿಂದ ಹಚ್ಚನೆಯ ಹಸಿಹುಲ್ಲು ಚಿಗುರಿತ್ತೆಂಬುದನ್ನೂ ಅಲ್ಲೆಲ್ಲ ಹಾಯಾಗಿ
ಬಿದ್ದ ಕೊಂಡು ನಿಸರ್ಗದೇವತೆಯನ್ನು ಕಣ್ಣಣೆಯೆ ಕಂಡು ಇನಂದಿಸಬಹು
ದೆಂಬುದನ್ನೂ ನಾನೋಬ್ಬನೇ—ಕವಿ ಹೃದಯನಾದ ನಾನೋಬ್ಬನೇ ಇತರರಿ
ಗಿಂತ ಚಿನ್ನಾಗಿ ಅರಿತದೆ.

ಆದಕ್ಕಾಗಿಯೇ ನಿನ್ನೆ ಆ ಕಡೆ ಹೋದುದು. ಕೊಳಳನತ್ತೆ ಇಣಿಕುವುದು
ನನ್ನೆ ಆಭಾಸ; ಮಳೆಯ ನೀರಿನಿಂದಾಗಿ ತುಂಬಿಕೊಂಡಿದ್ದ ಆ ಕರೆಯಲ್ಲಿ
ತಾವರೆಯ ವೋಗ್ಗುಗಳೇನಾದರೂ ಕಾಣಿಸಿಗುತ್ತವೋ ಎಂಬ ಆತುರ ನನಗೆ.

ನೋಡಿದೆ; ತಾವರೆಯ ಎಲೆಗಳು ಒಂದಪ್ಪು ನೀರ ಮೇಲೆ ಹರಡಿದ್ದು
ದನ್ನು ಕಂಡೆ. ತಲೆಯಿತ್ತಿದೆ ಕಣ್ಣಿಗೆ ಇನ್ನೊಂದು ನೋಟ ಕಂಡಿತು. ಆಚೆಯ
ಪಕ್ಕದಲ್ಲಿ ಹದಿನಾರಾ: ವಡಾಷದ ಹರಿಜನರ ಹುಡುಗಿಯೊಬ್ಬಳು ಆ ಕೊಳಳದಲ್ಲಿ
ಮೀಂದಿದ್ದವಳು. ಮುಂಡಿಯನ್ನು ಗಂಟಿಕ್ಕೆ, ಒಡ್ಡೆಬಟ್ಟಿಯನ್ನು ಟ್ರೈಡ್ ಮೆಲ್ಲಿಗೆ
ತನ್ನ ಕೇರಿಯತ್ತೆ ಸಾಗುತ್ತಿದ್ದಳು. ಪಡುಗಡೆಯಿಂದ ಕೆಂಪು ಕಾರುತ್ತಿದ್ದ
ಸೂರ್ಯ ಅವಳನ್ನು ನನಗೆ ತೋರಿಸಿಕೊಟ್ಟು. ನಾನು ನಿಂತಲ್ಲೇ ನಿಂತೆ;

ಕಲ್ಲಿನಂತೆ. ಕೆಮಲದೊಂದು ಮೋಗ್ಗು ಗಾಳಿಯಲ್ಲಿ ತೇಲುತ್ತಾ ಹೋದಂತಿತ್ತು ನೆಟ್ಟಿದ್ದುಷ್ಟಿಯನ್ನು ಬಹುಹೊತ್ತು ಹಿಂಡಿಗೆಯಲಿಲ್ಲ.

ಅವಳು ಹಿಂದಿರುಗಿ ನನ್ನನ್ನು ನೋಡಲಿಲ್ಲ. ನನ್ನ ಭಾಗ್ಯ.

ರಘೂ ನಿನಗೆ ಹುಚ್ಚು ! ಆ ಹರಿಜನರ ಹುಡುಗಿಯಲ್ಲಿ ಏನು ಕಂಡು ಕೊಂಡೆಯವು ?

ಇಲ್ಲ ಒಳ್ಳೆಯ ನಿರಾಶೆಯಾಯಿತು ಈ ಸಂಜೆ.

ನಿನ್ನೇ ಹೊರಟ್ಟಿದಕ್ಕೆಂತ ಮುಂದಾಗಿಯೇ ಹೊರಗೋಡಿದೆ. ಕೊಡ ವನ್ನು ಸಮಾಪಿಸಿ, ನೇರವಾಗಿ ಎದುರುದಡಕ್ಕೆ ದೃಷ್ಟಿ ಹಾಯಿಸಿದೆ; ಪುನ ಗಾಳಿಯಲ್ಲಿ ತೇಲುವ ಆ ಹೂವನ್ನು ನೋಡುವ ಆಶೆ. ಇದರೆ ನಿರಾಶನಾದೆ ಅಯ್ಯೋ ! ಆಕೆ ಒಂದು ವೇళೆ ಕೊಳೆದಲ್ಲಿ ಮುಳುಗಿ ಹೋಗಿದ್ದರೆ ಹುಚ್ಚು ! ರಘೂ ನಿನಗೆ ಬೇಗನೆ ಹುಚ್ಚು ಹಿಡಿಯುತ್ತದೆ.

ಒಂದಾದರೂ ತಾವರೆಯ ಮೋಗ್ಗು ಕೊರಸೂಸಿದೆಯೆ ನೋಡೋಣ ವೆಂದುಕೊಂಡೆ. ಇಲ್ಲ, ಅದೂ ಇರಲಿಲ್ಲ. ಪುನಃ ನಿರಾಶೆ.

ಉಸ್ಪೆಸ್ಪೆ ! ಕಳಿದ ರಾತ್ರಿ ನಿದ್ದೆ ಹಿಡಿಯಿತು ಸ್ವಲ್ಪ ಸುಟ್ಟಿಗಾದರೂ ಇದು ದಿನಗಳ ಬಳಿಕ ನಿನ್ನೇ ಸಂಜೆ ಅವಳನ್ನು ಕಂಡೆ. ಅದೇ ಎದುರು ದಡಲ್ಲಿ ಬಟ್ಟಿ ಎಲ್ಲಿಯ ಬಟ್ಟಿ ? ಬಟ್ಟಿಯ ಚಿಂದಿಗಳನ್ನೂ ಗೆಯುತ್ತಿದ್ದಳು. ಮಾದ ಎಡೆಯಲ್ಲಿ ಮರೆಯಾಗಿ, ಬಹು ಹೊತ್ತು ಅತ್ತ ನೋಡಿದೆ. ಕದ್ದು ನೋಡಿದುದರಿಂದ ಒಂದು ಪಾಪದ ಹೊರೆಯನ್ನು ಹೆಚ್ಚಾಗಿ ತಲೆಯ ಮೇಲ ಹೊರಿಸಿದಂತಾಯಿತು....

ಅವಳು ಹೋದ ಬಳಿಕ ಎದುರಿಗೆ ಒಂದು ಕೊಳೆದಲ್ಲಿಣಿಕಿದೆ. ಒಂದು ತಾವರೆಯ ಮೋಗ್ಗು ತಲೆದೋರಿತ್ತು.

ಮೆಗ್ಗು ! ತಾವರೆಯ ಮೆಗ್ಗು ! ಸುತ್ತಲೂ ಯಾರೂ ಇರಲಿಲ್ಲ....

ಆಬ್ಜು ! ನಾನು ಹಾಡಿದ ಸಾಹಸವಾದರೂ ಎಷ್ಟು ! ಅದು ವಿಶ್ವ ಪ್ರಯತ್ನವೇ ಸರಿ ! ಆ ಮುಸುರೆ ತಿಕ್ಕವಬಳಿಗೆ ಏನು ಕೊಡಲಿ ? ನನಗೆ ನಹಾಯ ಹಾಡಿದ ಉಪಕಾರಕ್ಕೆ..... ಆ ಹುಡಿಗಿಯ ಹೆಸರು, ಮುದರೆ,

ಮುದರೆ! ? ಇಸ್ತಿಯಪ್ಪ....ಎಂಥ ಹೆಸರು!.... ಮುದರೆ. ಸರಿ, ಸರಿ, ಆ ರೂಪಕ್ಕೆ ಆ ಹೆಸರೇ ಒಪ್ಪುತ್ತಿರಬೇಕು. ನಾನು ಬಲ್ಲಿನೆ?

ಇನ್ನು ಆ ಒಂದೇ ಒಂದು ವೋಗ್ಗೂ? ಸರಿ, ಸರಿ. ಬಲಿಯಾತ್ತಾ ಇದೆ; ಬೆಳೆಯಾತ್ತಾ ಇದೆ.

* * * * *

ಒಗೆದ ಅಂಗ-ಬಟ್ಟೆಯುಟ್ಟು, ಪೊರ್ಚಿಯುಟ್ಟು, ಕುಲು ಕುಲು ನಗುತ್ತಾ ಹೊರ ಹೊರಬೆ.

ಇದ್ದಕ್ಕಿದ್ದಂತೆ ರತ್ನನ ನೆನಪಾಯಿತು. ರತ್ನ ಪೂವನ್ನನನ್ನು-ಅವನ ತಂಗ ಪೂವನ್ನನನ್ನು-ಮಂಡಿಕೇರಿಯ ಬೆಟ್ಟದ ಮೇಲೆ ಸಂಧಿಸಿದ ನೆನಪಾಯಿತು.

ಆಗ ಅವನು ಹಾಡಿದ್ದ :

ರಾವು ರಾಗಕ್ಕಾ ತಕ್ಕಂತ್ತೂ ಯೆಸರು!

ಎಂಗ್ ನೋಡಿದ್ದು ಒಪ್ಪೊ ಯೆಸರು!

ಪೂವನ್ನಾ! ಪೂವನ್ನಾ!

ಪೂವನ್ನಾ! ಪೂವನ್ನಾ!

ಈ ಹರಿಜನ ಹುಡಿಗಿಯಾ ಹಾಗಾದರೆ ನನ್ನ ತಂಗಿಯೇ?

ಏಕಾಗಬಾರದು?.....

ನನ್ನ ಕವುಲದ ವೋಗ್ಗು ಚನ್ನಾಗಿ ಬಲಿತಿತ್ತು. ದುಂಡಗೆ, ಉಬ್ಬಿ, ತನ್ನ ಮೊನೆಯಿಂದ ನನ್ನನ್ನಣಕಿಸಿತು. ಆಗ ಹೇಳಿದೆ, ‘ಆಣಕಿಸು ಮರೀ, ಎಷ್ಟು ದಿನ ಆಣಕಿಸುವೆ ನೋಡೊಣ!’

ಜೀವನ ಎಷ್ಟು ಉಲ್ಲಾಸಕರ!

ನಾನು ತಪ್ಪದೇ ಈಗ ಆವಳನ್ನು-ಮುದರಿಯನ್ನು-ಕಾಣಲು ಶಕ್ತನಾಗಿದ್ದೇನೆ. ಹೊಲದಲ್ಲಿ ದುಡಿದು ಬಂದು ಸಂಜಿ ಮೈ ತೊಳೆಯಾಗಿ ಗುಡಿಸಲಿಗೆ ಸೀರನ್ನೊಯ್ಲಾ ಆಕೆ ಕೊಳ್ಳೆ ಬರುವಳು.

ಹಂಡುಗಿಗೆ! ಅರಿಯದು, ತನ್ನನ್ನು ಈ ರಘು ನೋಡುತ್ತಿದ್ದಾನೆಂದು! ಕವುಲವೂ ಎಣಳು ಎಣಳಾಗಿ ಆರಳುತ್ತಿದ್ದಿತು. ಅನುದಿನವೂ ಆದು ವಿಕಾಸವಾಗುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ಲಾಲಲಾ ಎಂದು ಹಾಡುತ್ತಿನ್ನೇನೆ!

ಈ ದಿನ ಹೊಡಾಗ ನನ್ನ ಕಮಲ ಆರಳತ್ತು. ಪುರೋಣವಾಗಿ ಸಂಪೂರ್ಣವಾಗಿ ಆರಳತ್ತು; ಹುಟ್ಟಿಮೆಯ ಚಂದ್ರನಂತೆ ಆರಳತ್ತು. ಆದರ ಚೆಲುವಿಗೆ ನಾನು ಮರಳಾದೆ. ಆದರ ಶೋಭಿಗೆ ಮನಸೋತ್ತೇತಿ. ಏನು ಚೆನ್ನಾದ ಪುಷ್ಟಿ !

ನನ್ನನ್ನ ನಾನು ಮರೆತು, ಹಾಗೆಯೇ ಕೊಳಕು ಕೊಳದ ತಿಂದಿರು ಒಂದು ಕಮಲದತ್ತ ದೃಷ್ಟಿಯಿಡುತ್ತಾ ಈ ಕಡೆ ನಾನು ನಿಂತಿದ್ದೆ. ತಿಂದಿರು ಕೊಳದತ್ತ ನೋಡುತ್ತಲಿದ್ದ ನನ್ನನ್ನೇ ದಿಟ್ಟಿಸಿತ್ತಿದ್ದಾ ಈ. ‘ನಿರಲ್ಲಿ ಏನು ಕಳಕೊಂಡಿದ್ದಾನೆ. ಈ ವಾಡಿ’ ಎಂದು ಭಾವಿಸುತ್ತಿದ್ದಿರಬೇಕು. ನಾನು ತಿಂದಿರುತ್ತಿದೆ. ಪರಸ್ಪರ ನೋಡಿಕೊಂಡಿವು. ಅನಿವಾರ್ಯವಾಗಿ ಒಂದು ಮುಗ್ಗಳ್ಳಾಗು ನನ್ನ ಮುಖವನ್ನೂ ಕ್ರಮಿಸಿತು. ಆಷ್ಟು ದೂರದಲ್ಲಿ ತಿಕ್ಕಿಗೆ ಆದು ಕಂಡಿರಬಹುದೇ? ಒಡನೆಯೇ ತಲೆ ತಗ್ಗಿಸಿ ತಿರುಗಿ ಹೋದವಳು ನಕ್ಕಿರಬೇಕಿಂದು ನನ್ನ ವಿಶ್ವಾಸ.

ಆಂತೂ ಕೊಳದಲ್ಲಿಂದು ಕಮಲ....ಕೊಳದ ಹೋರಗೊಂದು ಕಮಲ....

ದುರಂತ! ಈ ಶಬ್ದದ ಪ್ರತ್ಯೇಕ್ವನುಭವ ನನಗಾಯಿತು. ಕಳಿದ ರಾತ್ರಿಯಿಡೀ ನಿಡ್ದೆಯಿರಲಿಲ್ಲ; ಧಿಕ್ಕೇ ಧಮಾ ದುಮ್ಮಾ ಧಿಕ್ಕೇ ಎಂಬ ದುಡಿಯ ಸದ್ಗಿಂದಿನ ಕಾರಣದಿಂದ.

“ಧಾರ್ಘ್ಯಕ್ಕು ಉಟ್ಟದ ಬಳಿಕ ವಿಶ್ವಾಂಶಿಗೆಂದು ಒರಗಿಕೊಂಡೆ....ಆಗಲೂ ಅದೇ ದುಡಿ ವಾದನ. ನಾನು ಸಿಟ್ಟಿಗೆದ್ದು ಕೆಲಸದವಳನ್ನು ಕೂಗಿ “ಅದೆಂಥಾ ಸದ್ಗು?” ಎಂದೆ.

“ಮುದರೆಯ ಮದುವೆ” ಎಂದು ಉತ್ತರ ಬಂತು. ಸರಿ. ಮತ್ತೆ ಎಲ್ಲಿಯ ನಿಡ್ದೆ ನನಗೆ? ದುಡಿಯ ಸದ್ಗಿಂದ ನನ್ನ ಕೆವಿಗಳಲ್ಲಿ ಬಲವಾಯಿತು. ಮದುವೆ, ಮುದರೆಯ ಮದುವೆ ಎಂದು. ಕೊಳದತ್ತ ಧಾವಿಸಿದೆ.

ಬಳಿಯ ದೇಗುಲದ ಅರ್ಚನೆ, ಉದ್ದೇಶ್ಯ ಬಿದಿರೊಂದಕ್ಕೆ ಕೆತ್ತಿಕಟ್ಟಿ ಆ ತಾವರೀಯ ಹೊವನ್ನು ದಂಟು ಸಹಿತ ಕರಕರ ಕೊಯ್ಯತ್ತಿದ್ದು. ಕೊಲೆವಾತೆಕ!
ನಾನು ಸಿಟ್ಟಿ ಕಾರುತ್ತಾ ‘ಇದೇನ್ನಿ ?’ ಅಂದೆ.

ತನ್ನ ಹಕ್ಕನ್ನೂ ಪ್ರತ್ಯೇಕಿಸಿದ ಮಹಾನುಭಾವ ಯಾವನವ್ವಾ? ಎಂಬ
ಭಾವನೆಯಿಂದಲೇ ಆ ಅರ್ಚನೆ ಹಿಂದಿರುಗಿ ನೋಡುತ್ತಾ, ‘ದೇವರ ಪೂಜೆಗೆ’
ಎಂದ.

ನಾನು ಸುಮೃನಾದೆ.

ಧಿಕ್ ಧಿಮಂಗಳೊಜನೆ ಮದುವೆಯ ಮನೀಯಿಂದ ಮಂದಿಯ ಮೆರ
ವಣಿಗೆ ಹೊರಡುತ್ತಿತ್ತು. ಮುದರೆ ತನ್ನ ಪತಿಗೃಹಕ್ಕೆ ಸಂಗುತ್ತಿದ್ದ ಲು....

* * * * *

ಮುದರೆ ತನ್ನ ಪತಿಗೃಹಕ್ಕೆ ತೆರಳದಳು. ಕೆಸರು ಕೊಚ್ಚಿಯ ಕವಲ
ದೇವರ ಅರ್ಚನೆಗಾಗಿ ಗಭರ್ಗುಡಿಯನ್ನು ಪ್ರವೇಶಿಸಿತು.

సుమంగలీ శ్రిరిన్

ప్రజ్ఞే బరుత్తిదె ఆకిగి.

ఆదరే డాక్షేరరు హేళ్ళాత్తిద్వారి: “ ఈ సుత్తూ దాటిబేకు. ఒకచ కోట్టు ఇరొఎదిల్ల ఈ ప్రజ్ఞావస్థ. ఇనేష్టువ్యై ప్రజ్ఞే బందాగ ఆదే నిధాంరద్దు. ఆగ ఎల్ల ఆపాయవన్నూ దాటిద కాగే.”

శ్రిరిన్ మంగిద్వాళి. కరుళన్న కిల్లు దిగిద ఆ ‘నిద్రిమాత్రి’గళ సులవాగి, తేలాళలాడి తేలాళలాడి జీవచ్ఛవదంతి నీడికొండ ఆ దేహ మత్తే చెలిసువ చిక్కేయన్ను తేలేరుత్తిదె.

ఆ హదినేళర హుడిగియు,—ఆస్త్రీయ బిళియ సిలువంగియల్లి దేవియ కాగె కాణిసుత్తిద్వాళి.

దేవి ! ఇత్త సోఇడమ్మ! ఆళ్ళత్త సుత్తులూ నింతిరువ తాయి, తందే, ఆ ఇబ్బరు తంగియరు; తుటి పిట్టిన్నద భీతియ ముఖముప్రయింద నిస్సున్న సోఇడుత్తిరువ కిరియ ఇస్కిబ్బరు సోఇదరియరు; ఆ డాక్షేరు—ఇనేష్టుబ్బ లేడి డాక్షేరు, నిన్న తందేయ మిత్రరు యారో ఒబ్బరు—, ఇవరన్నెల్ల ఒమ్మే సోఇడమ్మ.....

శ్రిరిన్ కనవరిసుత్తిద్వాళి. బిళిచికొండ ఆ తుట్టిగళ మేలీ ముగుళ్ళగు లాస్యవాడుత్తిదె. తెల్లునే బిసుతీరువ గాళయింద తప్పిసి కొండు ఆ ముంగురుళు హణియ మేలీ హరిదాడుత్తిదె. ఆ చినిగళల్లి గుంయా గుంయా గుంయారవన్ను ఆకే కేళ్ళత్తిద్వాళి. ఆదు మంగళ వాఢ్య—శహనాయా !

ఆదరే ఆ కణ్ణుగళు మాతాడుత్తినే.

“ బేడి.... ఈ మంగళవాఢ్య బేడి..... బరే శహనాయా నీవు బిట్టేరా ? జాంయల్లీ మంత్ర-తంత్రగళన్ను తరువవరు నీవు నముబ్బర విషయదల్లి నీవు క్షేహాచబేడి.... ”

ఆనదూ వోళగుత్తెలే ఇదే మంగళవాద్య. ఎష్టు మధుర! నూరు క్షేణ రు నూరు దిక్కుగలింద మురలి నుడినిద హాగే! ఆదక్కే వొరుహోగి ఆకే ముగుళ్లుగుత్తిద్దాళే....

కారిరుళు ఓడుత్తిదే.... బరుతలిద్దాళే ఉసే.

ఆదరే ఆ తాయి? అయ్యో—అచెంథ రోఇన ఒమ్మెలే! యాకే ఏనాయితు?

డాక్టర్ శిరినాళన్ను పరిశ్రేసుత్తిద్దాళే. లేఇఇ డాక్టర్ హుడుగి తాయియన్ను సంక్షేపుత్తిద్దారే. యారో మిత్రరు ఆ తండెయన్ను ప్రేమక్కార్. అ దూడుగియురు “ ఆక్షు—కుజియ వేలే కుళ్లరసుత్తిద్దార్. అ దూడుగియురు “ ఆక్షు—ప్రేమక్కార్ ” ఎందు కరియత్తిద్దారే. గాళ బలవాగి చిసి ఆస్తుత్తి యొందు గాజన కిటికియన్ను అస్పుళసుత్తిదే. హూర అంగళదలీల్లింపు నాయి భోఇఇ ఎందు కూగుత్తిదే.

+ + + +

జీలం నది తటిదింద ధావిసి బంద కుటుంబ ఆదు. ముతాం ధతియ ముసుకినల్లి ప్రాణనిగిద హిరియ మగనన్ను బిట్టు ఆ సింధి తాయ్తుందెయరు, సాధ్యవిద్ధిష్టన్ను ఎత్తికొండు, ఐవరు హేణ్ణు నుక్క లోడనే ఇళదు బందరు. ముంబయిగే, ఆల్లింద పుణిగే, మత్తి ఆల్లింద కన్నుడదేశబ రాజధానిగే..... ఆవర పయిణ బెళ్లయితు. ఎంధ ఆధ్య హీన వినిమయ! ఉత్తరశ్చే ముసల్కాన కుటుంబగళు; దశ్మిణశ్చే ముసల్కానేశర కుటుంబగళు. ద్వేషగళ ఉరివ కొళ్లయన్నెత్తి కొండు ఆవరు సాగిదరు. ఆత్మంత కెరాళవాడొందు ఆధ్యాయవన్ను దేశ బరెయితు.....

గురుబక్షసింగ్ తీరే బడెవనల్ల. మడది మక్కళ మేలిద్ద వస్తు—బడవే ఆ కుటుంబద చీంగావలిగే నింతువు. కన్నుడదేశవన్ను వరు తన్న పునజిష్టన్ను ద తాయ్యాడిందు బగిదరు. గురుబక్షసింగ్ సణ్ణదొందు బట్టియంగడి తిరేద. జిక్కుమశ్శిరడు శాలేగి హోగి కన్నుడ హుడుగియరాదువు.

ಇವರು ಹೆಣ್ಣು ಮಕ್ಕಳಲ್ಲಿ ಹಿರಿಯ ಹುದುಗಿ ಪ್ರೀವಾ. ಮತ್ತಿಯ ಗಲಭಿ ಆರಂಭವಾದಾಗ ಹದಿನ್ನೆಡು ವರ್ಷ ಆಕೆಗಿ. ಆವಳ ಕಣ್ಣಿ ದುರ್ಲೇಕಾರಾಡಿದ ಕೆಲ್ಲಿ-ಕೆಲ್ಲಿ, ರುಣತ್ವರಿಸಿದ ಚೂರಿ-ಚಾಕು, ಆರಹೋದ ಜೀವ ಜೊಂಟಿಗಳು, ಆ ಕಣ್ಣಿಗಳಲ್ಲಿದ್ದ ನಿಷ್ಪಳಂಕ ಪ್ರಕಾಶವನ್ನು ಕಸಿದುಕೊಂಡಿದ್ದವು. ಮಹಿಳುಗಳನ್ನು ಮಾಯವಾಯಿತು. ಗಭಿರತೀ ನೆಲೆಸಿತು. ಮಂಗತೀಯ ಬದಲು ವಯಸ್ಸಿನ ಹಿರಿವೆ ಮನೆಮಾಡಿತು.

ಅನಂತರದ ಸಂಕಟವಾಯ ತಿಂಗಳು ಹಲವು. ಎಲ್ಲವೂ ಶೂನ್ಯ-ಶೂನ್ಯವೆಂದು ತೋರುತ್ತಿದ್ದ ದಿನಗಳು. ಆ ಮೇರೆ ತುಂಗಭದ್ರೀಯನ್ನು ದಾಖಿಬಂದು ತೀತೆಲ ವಾತಾವರಣದಲ್ಲಿ ಆವರು ನೆಲೆಸಿದ್ದು.

ಆಳಿದುಹೋದ ಆ ಆಳಿನ ನೆನಪ್ಪೊ-ಮರುಕಳಿಸಿ ಮರುಕಳಿಸಿ ಬರುತ್ತೆತ್ತು. ಜೀಲಂ ನದಿ ತೀರದಲ್ಲಿದ್ದ ಆ ಪುಟ್ಟಿ ವಟ್ಟಣ ಕೈನಿಡಿ ಕರೆಯುತ್ತಿತ್ತು. ಹಳೆಯ ದಿನಗಳ ಮಧುರ ಶೃಂಗಳು. ಇರುವೆ ಸಾಲನ್ನು ಕಟ್ಟಿ ಹರಿಯುತ್ತಿದ್ದವು.

ಅಂಥದರಲ್ಲಿ ಬದುಕಿ ಉಳಿದಳಾಕೆ; ಬದುಕಿ ಬೆಳಿದಳಾಕೆ. ಮತ್ತೆನಿಧಾನವಾಗಿ ನೆರಿಮನೆಯ ಕನ್ನೆಡ ಮಕ್ಕಳನ್ನು ಕಂಡು ಆಕೆ ಮಹಿಳುಗು ನಕ್ಕಳು. ಪಕ್ಕದ ಹೂಡೊಣಿದಲ್ಲಿ ಆರಳುತ್ತಿದ್ದ ಚೆಂಗುಲಾಭಿಯನ್ನು ಕಂಡು ಕಂಪನ್ನು. ಅಫಾರ್ತಾಣಿಸಿ ಆಕೆ ಲಡೆಯಾಬ್ಜಿಸಿದ್ದು. ಬಹಳ ದಿನಗಳ ಮೇರೆ ಆಕೆಯ ಆಸೆ ಚಿಗುರಿಣಿಡೆಯಿತು; ಕನಸು ಗರಿಗಿದರಿತು.

ಅಂಥದೊಂದು ಬೆಳಿಗು ಮುಂಜಾನೆ ಎದ್ದು ಕಿಟಕಿ ತೆರೆದಾಗ ಆಕೆ ಮಾಧವನನ್ನು ಕಂಡಳು.

ಆವನ್ನಾ ಅದೇ ಆಗ ಕಿಟಕಿ ತೆರೆಯುತ್ತಿದ್ದು. ಆಕೆಗಿಂತ ಎರಡು ವರ್ಷ ದೊಡ್ಡವನಿರಬಹುದು ಆತ. ತೆಳ್ಳಿಗಿನ ಎತ್ತರದ ದೇಹ. ಮಾಟವಾಗಿ ತುಂಬಿಕೊಂಡಂತೆ ಕಾಣಿಸುತ್ತಿದ್ದ ಗೌರವಣಾದ ಮುಖ. ಆಸ್ತ್ರವೃತ್ತವಾಗಿ ಚಿದರಿದ್ದ ರೂ ಓರಣವಾಗಿ ತೋರುತ್ತಲಿದ್ದ ಕೂಪು....

ಆಕೆ ಒಂದು ಕ್ಷಣಿ ಯಾಗೆಯೇ ನಿಂತಳ್ಳು: ಆತನು ಕೂಡಾ. ತನಗೆ ಆರಿವಿಲ್ಲದಂತೆಯೇ ಆಕೆಯ ಕೈಗಳು ಮತ್ತೆ ಕಿಟಕಿಯನ್ನು ಮುಚ್ಚಿದುವು; ಮುಚ್ಚಿ ತೆರೆದುವು.

ಆತ ಮುಗುಳ್ಳಕ್ಕೆ. ಆಕೆಯ ಹೈದರ್ಯ ಕಂಪಿಸಿತೆ; ತುಟಿಯದುರಿತು. ಹೀಗಿದ್ದರೂ ಮುಗುಳು ನಗೆಯೋಂದು ಆ ಮುಖದ ಮೇಲೆ ಕಾಣಿಸಿಕೊಂಡಿತು.

ಅದು ಆರಂಭಃ....

....ಆತ ಕಾಲೇಜಿನಲ್ಲಿ ಓದುತ್ತಿದ್ದ. ಆ ವರ್ಷವೇ ಬಿ. ಎಸ್. ಸಿ. ಪರಿಕ್ಷೇಗಿ ಆತ ಕುಲಿತುಕೊಳ್ಳುವುದು. ಉತ್ತೀರ್ಣನಾದಬಳಿಕ ನೌಕರಿಯ ಚೀಟಿಗಾಗಿ ಹೊರಡುವವನನು. ಹಿಂದೆ ಅವನ ತಂದೆ ನಿದ್ರ್ಯಾ ಇಲಾಖೆಯಲ್ಲಿದ್ದ ವರು. ಪುಟ್ಟಿ ನಿವೃತ್ತ ಆಧಿಕಾರಿ. ಒಂದಿಷ್ಟು ಸೆನ್‌ಶನ್ ಬರುತ್ತಿತ್ತು. ಆದರೆ ಮನೆವೆಚ್ಚದ ಹೆಚ್ಚಿನ ಭಾರವಹಿಸುತ್ತಿದ್ದ ವನು, ಪದವೀಧರನಾಗಿ ಮುಂಬ ಯಿಗೆ ಹೋಗಿ ಸಂಸಾರ ಹೂಡಿ ದುಡಿದು ಸಂಪಾದಿಸುತ್ತಿದ್ದ ಹಿರಿಯಮಂಗ.

ಮಾಧವ ಎಂದವನ ಹೆಸರು—ಮಾಧವರಾವ್. ಗಿಳಿಯರು ಮಾಧೂ ಎಂದು ಕರೆಯುತ್ತಿದ್ದರು. ಆತನೆ ಬೆನ್ನುಲ್ಲೆ ಹುಟ್ಟಿದ್ದ ತಂಗಿ ತೀರಿಕೊಂಡಿದ್ದಳು. ಮನೆಯಲ್ಲಿ ಉಳಿದವರೀದರೆ ಆತನ ಪುಟ್ಟಿ ತಮ್ಮ, ಪುಟ್ಟಿ ತಂಗಿಯೊಬ್ಬಳು, ಮತ್ತು ವಾತ್ಸಲ್ಯಮಯಿಯಾದ ತಾಯಿ.

ಬಹಳ ದಿನ ಗುರುಬಕ್ಷಿಂಗನ ಹಿರಿಯ ಮಗಳು ಪ್ರೇಮಾ, ಮಾಧವ ನನ್ನ ನೋಡಿದಳು. ಆತ ಆಕೆಯನ್ನು ನೋಡುತ್ತಿದ್ದ.

ಮಾಧು ಕಾಲೇಜಿಗೆ ಹೊರಡುವ ಹೊತ್ತಿಗೆ ಕಿಟಕಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಳು ಪ್ರೇಮಾ, ತಪ್ಪದೆ, ಪ್ರತಿದಿನವೂ. ಹಾಗೆಯೇ ಕಾಲೇಜಿಂದ ಆತ ಮರಳುವಾಗಿಲ್ಲ.

ಆ ಮನೆಮನೆಯ ಚಿಕ್ಕಮಕ್ಕಳೊಳಗೆ ಬಾಂಧವ್ಯ ಬೆಳೆಯಿತು. ಅವರನ್ನು ಕರೆಯುವ ಕೂಡಿಸುವ ನಿಮಿತ್ತದಿಂದ ಆಕೆ ಮಾಡೋ ಮನೆಗೆ ಎಂದಾದ ರೀಮೈ ಬರುತ್ತಿದ್ದಳು. ಹಾಗೆ ಬರುತ್ತಿದ್ದದ್ದೆಲ್ಲ ಹೆಚ್ಚಿಗಿ ಆತನ ರಜಾ ದಿನಗಳಲ್ಲಿ!

ಒಂದು ಸಂಜೀ ಮನೆಗೆ ಮರಳದ ಮಾಧು, ತನ್ನ ಕೊಣೆಯ ಬೀರುವಿನಿಂದ ಒಂದೆರಡು ಇಂಗ್ಲಿಷ್ ಕಾದಂಬರಿಗಳು ಮಾಯವಾಗಿದ್ದನನ್ನು ಕುಡ.

ಆವ್ಯಾ ಹೇಳಿದರು: “ರೀಗಬೀಡ ಸದ್ಯ: ಆ ಸಿಂಧಿ ಹುಡುಗಿ ತಗೆಂದು ಹೋಗಿದಾಕೆ. ಇಂಗ್ಲೀಷು ಬರುತ್ತುಂತೆ ಆದಕ್ಕೆ. ಏನೋ ಸ್ವಲ್ಪ ಓದೊಂದಿನ ಯಂತೆ. ಓದಲಿ ವಾಪ, ಇಸಕೊಂಡರಾಯಿತು ಆ ಮೇಲೆ.”

“ಹೊಂ” ಎಂದ ಮಾಡು.

ನಾಲ್ಕು ದಿನಗಳನೇಲೆ ಪ್ರೇಮಾಳ ಚಿಕ್ಕತಂಗಿ ಅವೆರಡೂ ಪುಸ್ತಕ ತಂದಳು. ಒಂದರೊಳಗೆ ಜೀಟಿ ಇತ್ತು.

“ನಿಮ್ಮನ್ನ ಕೇಳದೆ ಒಯ್ದದ್ದಕ್ಕೆ ಹೈನೆ ಬೇಡುನೆ. ಬೇರೇನಾದರೂ ಕಳಿಸುವಿರಾ ?”

ಸಹಿ ಕೂಡಾ ಇರಲಿಲ್ಲ !

ಮಾಡೂ ಆ ಹುಡುಗಿಯ ಮುಂಗುರುಳು ನೇವಂಸಿದ. ಬೇರೋಂದು ವುಸ್ತಕ ತೆಗೆದು, ಅದರೊಳಗೊಂದು ಜೀಟಿಯಿಟ್ಟು.

ಆ ಜೀಟಿ ಬರೆದಾಗ ಎದೆ ಡವಡವನೆ ಹೊಡಿದುಕೊಂಡಿತು:

“ನಿಮ್ಮ ಜೀಟಿ ತಲುಪಿತು. ವುಸ್ತಕ ಕೆಳಿಸಿದೀನಿ—ಮಾಡೂ.”

ಆ ಮಗುವನ್ನು ಕಳುಹಿಕೊಟ್ಟಿ ಮೇಲೆ ಮಾಡುವ ಕಿಟಕಿಯತ್ತ ನೋಡಿದ. ಪ್ರೇಮಾ ಅಲ್ಲೇ ನಿಶ್ಚಯಿತಾಗಿ ನಿಂತಿದ್ದಳು. ಆ ಕಣ್ಣಗಳಲ್ಲಿ ತೇವನಾಡುತ್ತಿದ್ದ ಹಾಗೆ ತೋರುತ್ತಿತ್ತು.

ವರಸ್ವರ ನೋಡಬೇಕೆಂಬ ಆಸೆ ಅವರಿಗೆ. ಆದರೆ ಕದ್ದು ನೋಡಬೇಕು. ಒಬ್ಬರೊಡನೇಬ್ಬರು ಮಾತಾಡಬೇಕೆಂಬ ಬಯಕೆ ಅವರಿಗೆ. ಆದರೆ ಆದಕ್ಕೆ ಅವಕಾಶವಿಲ್ಲ. ಕನ್ನಡದೇಶದ ಸಮಾಜವಧಿತಿ ಅಂಥಾದ್ದು. ಸಾಮಾಜಿಕ ಸಂಬಂಧಗಳು ಅಂಥವು. ಹುಡುಗ ಹುಡುಗಿಯರು ಜತೆಯಲ್ಲಿ ಹೊಡರೆ ಆದಕ್ಕೆ ಅವಾಧ್ಯ ಕಲ್ಪಿಸುತ್ತಾರೆ. ಸಹಸ್ರ ಕಣ್ಣಗಳು ತೀಕ್ಷ್ಣನೋಟಿ ಬೇರುತ್ತವೆ. ಸಾವಿರ ಕಿವಿಗಳು ನಿವರಿ ನಿಲ್ಲಿತ್ತವೆ. ಹೃದಯವನ್ನು ಹರಿದು ತಿನ್ನುವ ಹಾಗೆ ಮಾತುಗಳು ಇರಿಯುತ್ತವೆ.

ತಮಗೆ ಅರಿವಿಲ್ಲದಂತೆಯೇ ಒಬ್ಬರನೇನ್ನಿಬ್ಬರು ಪ್ರೀತಿಸಿದರು ಆ ಲ್ಲೇಲಾ ಮಜ್ಜು. ಪುಸ್ತಕಗಳ ಮೇಲಿನ ಹೊದಿಕೆಯ ರಕ್ಷೆಯೊಳಗೆ ಅವರ ಒಲುಮೆಯ ಓಲಿಗಳು ಅಶ್ರೀಂದಿತ್ತ ಇಶ್ರೀಂದತ್ತ ಪಯಣ ಬೆಳಿಸಿದುವು. ಮನೀಯ ಪುಟ್ಟು ಮಕ್ಕಳು ಅವರಿಬ್ಬರ ಸಂದೇಶವಾಹಕರಾದರು.

ಗುಡಿಯ ಹಿಂದಿನ ಬೆಟ್ಟದ ಮರೆಯಲ್ಲಿ ಆ ನೋಡಲ ಭೀಟಿ !

ಅತನಾದರೋ ಗೊತ್ತಾಗಿದ್ದ ದಕ್ಕಿಂತ ಒಂದು ಗಂಟಿ ಮುಂಚಿಯೆ ಬಂದು ಹಾದಿ ನೋಡುತ್ತಿದ್ದ.

ಆಕೆ ತಡವಾಗಿ ಬಂದಳು ಏದುತ್ತೆ. ಏದುತ್ತೆ.

ಒಂದು ಕ್ಷೇತ್ರ ಇಬ್ಬರೂ ಮಾತಾಡಲಿಲ್ಲ. ಆಕೆಯೇ ಹರುಕು ಮುರುಕು ಇಂಗ್ಲೀಸಿನಲ್ಲಿ ನೋಡಲು ಮಾಡಿದಳು:

“ ತಡವಾಯ್ತು ಬರೊದು. ಯಾರೋ ಉತ್ತರದಿಂದ ನಮ್ಮ ಹಾಗೆ ಈ ಉರಿಗೆ ಬಂದ ಸ್ನೇಹಿತಿ ಮನೆಗೆ ಹೋಗಿಬ್ರಿಂಣಂತೆ ಓಡಿಬಂದೆ. ಬಹಳ ಹೊತ್ತಾಯ್ತು ಬಂದು ? ”

“ ಹೊಂ. ಬರೊದೇ ಇಲ್ಲೇನೋ ನೀವು ಎಂದಿದ್ದೆ. ಹಾದಿ ಸೋಡಿ ಸೋಡಿ ದೃಷ್ಟಿ ಮಂದವಾಯಿತು. ಕುತ್ತಿಗೆ ಸೋಯುವದಕ್ಕೆ ಶುರು.”

....ಮತ್ತಿ ಮಾತಿನ ಸರಪಳಿ ಕಡಿದ ಹಾಗೆ. ವಿಷಯವೇ ಕೋಚಲಿಲ್ಲ ಯಾರಿಗೂ !

ಮಾಧೂ ಕೇಳಿದು: “ ಸುಮ್ಮನೆ ಇರೊಡಕ್ಕೇನಾ ಬಂದಿದ್ದು? ಏನಿದು? ”

“ ಮಾತಾಡಿ ನೀವು ”

“ ಏನನ್ನು ? ”

ಆಕೆ ನಕ್ಕಬಿಟ್ಟಿಳು; ಅತನೂ ನಕ್ಕು.

ಮಾಧೂ ಹೇಳಿದ :

“ ಎಷ್ಟೊಂದು ಕಷ್ಟ. ಒಂದಿಷ್ಟ ಸರಿಯಾಗಿ ಸೋಡಿ ಮಾತಾಡೋಣ ವೆಂದರೆ! ಎಷ್ಟೊಂದು ಹಿಂಸೆ! ಮನೆಯವರಿಗೆ ಗೊತ್ತಾದರೆ ಆಗಿಹೋಯಿತು ಕಥೆ.”

“ ನಿಮ್ಮಲೂ ಅಷ್ಟೆ. ನಮ್ಮಲೂ ಅಷ್ಟೆ. ನಮ್ಮ ಉರಲ್ಲೂ ಇದೇ ರೀತಿ. ಮನಸ್ಸು ಬಿಜಿ ಮಾತಾಡೋಕೆ ಅವಕಾಶವೇ ಇಲ್ಲ.”

ಎರಡು ಗಂಟಿಗಳ ಕಾಲ ಹಾಗೆಯೇ ಏನನ್ನೊಂದು ಹರಟಿತ್ತು ಕುಳತರು. ಒಬ್ಬರನ್ನೊಬ್ಬರು ಪ್ರೀತಿಸುವ ಪ್ರೀತಿಸುವ ಬಗೆಗೆ ಅವರು ಮಾತಿತ್ತಲೇ ಇಲ್ಲ.

ಆ ಸಾರೆ.....

ಮುಂದಿನವಾರ ಮತ್ತಿ ಸಂಧಿಸಿದಾಗ ಆಕೆ,

“ ನಂಗೆ ಕನ್ನಡ ಕಲಿಸ್ತೀರಾ ? ” ಎಂದು ಕೇಳಿದಳು.

“ ಹೊಂ, ನನಗೆ ಸಿಂಧಿ ಕಲಿಸಿ ” ಎಂದು ಆತ ಕೇಳಿದ.

ನಡುವೆಯೊಮ್ಮೆ ಮಾತಾಡಲು ವಿಷಯ ದೊರಕದೇಹೋದಾಗ, ಆಕೆ ಮೋನ ಮುಖಮುದ್ರೆಯುಂದ ಆತನಸ್ನೇ ನೋಡಿದಳು. ಯಾವುದೋ ವೇದ ನೆಯ ಸೇರಳು ಆ ಸುಂದರ ಮುಖವನ್ನು ಆವರಿಸಿತ್ತು. ಪರಸ್ಪರರನ್ನು ಅವರಿಬ್ಬರೂ ಎವೆಯಿಕ್ಕೆದೆ ದಿಟ್ಟಿಸಿ ನೋಡಿಕೊಂಡರು. ನಾಲ್ಕು ಕಣ್ಣಿಗಳಲ್ಲಾ ಆನಂದಬಾವ್ಯ ತುಂಬಿಬಂತು.

ಮಾಧೂ ಮುಂದಾಗಿ ಆಕೆಯ ಬಲಗ್ರೀಯನ್ನು ತನ್ನ ವರಡಳ ಶೈಗಳಲ್ಲಿ ಎತ್ತಿಹಿಡಿದು ಆದುಮಿದ; ಪ್ರೇದುವಾಗಿ ಆದುಮಿದ.

“ ಏನನಿಸುತ್ತೇ ಗೊತ್ತಾ ” ಎಂದು ಕೇಳಿದಳು ?

“ ಇಲ್ಲ; ಏನು ? ”

“ ಆಳಬೇಕು ಎನ್ನಿಸುತ್ತೇ.”

“ ಹೋದು, ಸನಗೂ ಹಾಗೇನೇ. ಸಂತೋಷದ ಆಳು ಇಲ್ಲವೇ ? ”

“ ಎಂಥ ದಿನ ಇವತ್ತು ! ”

“ ಇವತ್ತಿನಿಂದ ನನ್ನ ಸಿನ್ನ ಸಂಬಂಧ ಏನು ಗೊತ್ತೇ ? ”

“ ಹೊಂ-ಏನು ಹೇಳು.”

“ ಸಮಗ್ರಿಗೂ ಮದುವೆಯಾದ ಹಾಗೆ ಇವತ್ತು.”

ಆಕೆಗೆ ಲಜ್ಜೆಯಾಯಿತು; ಆತನಿಗೂ.

“ ಶೀರಿನಾ ಫರಾ ಹಾದ್ ಕಥೆ ಗೊತ್ತೇ ನಿನಗೆ ? ”

“ ಹೋದು ಕೇಳಿದಿನ್ನಿ.”

“ ಹಾಗೆಯೇ ಇಲ್ಲವೇ ನಾವೂನೂ ? ”

“ ಹೊಂ-ಹೊಂ. ಆದರೆ ನಾವು ಬದುಕುವವರು ! ”

“ ಹೋದು ಬದುಕುವವರು—ಗಂಡಹೆಂಡಿರ ಹಾಗೆ—ಆದರ್ಥವಾಗಿ.”

“ ನೀನು—ನೀನು ನನ್ನ ಶೀರಿನಾ....”

“ ಇದೆ. ಶೀರಿನಾ ಹೆಸರು ಜೆನ್ನಾಗಿಲ್ಲವೇನೋ....”

“ ಹೊನಪ್ಪಾ. ನೀನು ಮಾತ್ರ ಫರಾಹಾದ್ ಅಲ್ಲ.”

“ ನೀನು ನನ್ನ ಮಧ್ಯು.”

“ మధూనే ? మాధూ ఆప్తి ? ”

“ ఉహం. మధు. నన్న మధు.”

....మత్తీ ఆవరు భవితవ్యద మాతాడిదరు. ఆత వాసాగియే ఆగుత్తానే. ఆ మేలి కేలస హుడుకబేచు. యారాదరూ సకాయ మాడియే మాడుత్తారే. కేలస సిగదే ఇద్ది తే ?

....ఆ ఉఱల్లి నేలసిద సింధిగళ్లు తమ్మ మక్కలగాగి ఒందు సణ్ణ శాలి ఏఫడిసువరంతి. అల్లి ఉషాధ్యాయినియాగువ ఆనే శీరినోగి. ఆకే కలితవళల్లివే స్టోల్స ?

హాగి ఇబ్బరూ ఇష్టిష్టు సంపాదిసబేచు- ఆదాదమేలి తమ్మనే ఆడొందు గుబ్బళ్లిగూడు-పుట్టు సంసార.

సడువే మనేయ హిరియరు తడేయాదరి ? ఆగ ? అంథ ఆపత్తు ఒంబాగ ?

అంథ యోఇచనేగళ నడువే ఆపరిబ్బర మనవూ తల్లణిసుత్తిత్తు. కాగాగలారదు-ఎందు ఆవరు ఆశిసుత్తిద్దరు. ఆదరే, ఒందువేళి కాగాదరే ముంది ? ఆల్లగి ఆవర విచార సరణి నిల్లుత్తిత్తు.

....ముందే ? హిరియరన్న వించి వేఁసఃపుదు సాధ్యవాదితే ? ఆవరన్న విఠోధిసి నడేయుపుదక్కుదితే ? ఆగ దిక్కు తోఇచదే కోఇగుత్తిత్తు ఆపరిబ్బరగూ....

అంతా ఆ దిన ఒంతు. మాధువిన పరిక్షే ముగిదు బేసిగేయ రజా ఆరంభవాద కాల. ఆగలే మాధవన తండే మగన మదువేయ మాత్తిదరు. హేళ్లిన జతేయల్లి నౌకరియన్నూ కొడిసువ ఆత్మసనే ఒందిత్తు ! మాధూ ఒల్లెనెంద.

తండే గదరిసిదరు.

తాయి ఆత్మ గోళాడిదరు.

“ ననగి మదువేయే బేడ ” ఎంద ఆవర హుడుగ.

తండే సిష్టిద్దు మగన కేస్తేగి ఎరదేటు బిగిదరు. ఆ దిన మాధు ఆన్న నిఁరు ముట్టలిల్ల.

ಆ ರಾತ್ರಿ ತಾಯಿ ಬಳಿ ಬಂದು ಮಲಗಿದ್ದ ಮಗನ ವೈದಜವಿದಳು.
ಆತ ಎಷ್ಟೋ ಹೊತ್ತು ಮಾತಾಡಲಿಲ್ಲ. ಮಗನ ತಲೆದಿಂಬನ್ನ
ತನ್ನ ಕಟ್ಟೋ ರಿಸಿಂದ ತೋರಿಸಿದಳು. ತುಂಬ ನೊಂದುಕೊಂಡಿತ್ತು ಹೇತು
ಆ ಕರುಳು.

ಕೊನೆಗೂ ತಾಯಿ ಕೇಳಿದಳು :

“ ಯಾರನ್ನಾಡರೂ ಸ್ತ್ರೀತಿಸ್ತಿದೇಯೇನೋ ? ”

ಆತ ಇಲ್ಲವೇನ್ನಲಿಲ್ಲ.

“ ಅಂತೂ ನಾನು ಉಹಿಸಿದ್ದೇ ಸರಿಹೋರಿತು ಅನ್ನು. ಆಯ್ದೋ ! ”
ಎಂದಳಾಕೆ.

“ ಆದೇ ಹುಡಗಿನೇನೋ ? ”

ಆತ ಮಾತಾಡಲಿಲ್ಲ.

“ ಆಯ್ದೋ ಪ್ರಾರಭವೇ, ಹೀಗೂ ಆಗ್ನೇಯ್ಯೇ ! ”

ಆಗುವುದೇನು—ಹೋಗುವುದೇನು? ಮಾಥು ತಂದೆ ಸುಮೃದ್ಧಿರುವರೇ?
ಅವರು ಗುರುಬ್ರಹ್ಮಸಿಂಗನನ್ನು ಕರೆದು ಆವಾಜ್ಯ ಬೈಗಳ ಮಳಿ ಸುಂದರು:
“ಬಲೆಯಲ್ಲಿ ಕೆಡವ್ಯೋದಕ್ಕೇನೋ ನೀನು ಹುಡುಗಿನರ್ ಸಾಕ್ಷಿರೋದು ! ”

ಗದ್ದದ ಕಂಠದಿಂದ ಸಿಂಗ್ ಹೇಳಿದ :

“ ಹೈಮಿ; ನೋರಿಸಬೇಡಿ ಮನಸ್ಸನ್ನು. ನನ್ನದೇ ತಪ್ಪಿ. ಹುಡುಗಿ
ದಲ್ಲ. ತಿಳಿಯಹೇಳ್ತೇನಿ ಆಕಿಗೆ.”

ಆದರೆ ಆತ, ಒಡೆದ ಸಾದೆಯನ್ನು ಕೈಯಲ್ಲಿತ್ತಿಕೊಂಡು ಹೊಡಿಯುತ್ತ
ಮಗಳಿಗೆ ತಿಳಿಯ ಹೇಳಿದ.

....ಹಾಗೆ, ಆದೇ ಆಗ ಆರಳುತ್ತಿದ್ದ ಆ ಎರಡು ಹೊಗ್ಗಿಗಳೂ ಸಂಪು
ದಾಯದ ಕಟ್ಟು ಕಟ್ಟಿಳಿಯ ಮುಳ್ಳಬೇಲಿಯೋಳಗೆ ಸಿಲುಕಿಕೊಂಡುವು. ಆ
ಮನಗಳನ್ನು ಮುರಿದರು; ಶರೀರಗಳನ್ನು ಜಜರಿತಗೊಳಿಸಿದರು.

ಅವರು ಪರಸ್ಪರನ್ನು ಸ್ತ್ರೀತಿಸಿದ್ದ ಎಂಥ ಅವರಾಧ! ಎಂಥ ಆಪ್ಯವ್ಯಾ
ಅವರಾಧ! ಹೂ. ಸವಾಜದ ಬುಡಕಟ್ಟೀ ವಡಿಲುಗೊಂಡು ಆಲ್ಯೆನ್ನೀಲ
ಕಲ್ಲೊಲವಾಗುವ ಹಾಗೆ ಅವರು ನಡೆಯುವುದೇ?

“ ಮನೆ ಬಟ್ಟು ತೋಲಗು ! ” ಎಂದರು ತಂದೆ, ಮಗನಿಗೆ.

“ ಕಾಲು ಮುರಿದುಹಾಕ್ತೇನಿ ಬೋಳಿರಂಡೆ ” ಎಂದು ಇನ್ನೊಬ್ಬ
ಗದರಿಸಿದರು.

ತಾಯಂದಿರಿಬ್ಬರೂ ಬೇರೆ ಬೇರೆಯಾಗಿ ಕಟ್ಟಿರೆ ನದಿ ಹರಿಸಿದರು.
ವರಡೂ ಮನೆಯ ಹಿರಿಯ ಕೀರಿಯರೆಲ್ಲ ಸದೆಯುತ್ತಿದ್ದ ರುದ್ರನಾಟಕದ
ಶೈಕ್ಷಕರಾದರು.

† † † †

ಆ ಸಂಜೀ ಅವರೇನೂ ವರಸ್ವರ ಮೊದಲೇ ಏರ್ವಡಿಸಿ ಭೇಟಿಯಾಗ
ಲಿಲ್ಲ. ಅವನ ಕಾಲುಗಳು ಆ ಬೆಟ್ಟಿದತ್ತ ಬಂದುವು. ಆಕೆಯೂ ಬಲುಭಾರ
ದೊಂದು ಹೈದಯವನ್ನೆತ್ತಿಕೊಂಡು ಬಂದಳು.

ಆ ಬಂದೊಂದೇ ಸ್ತುದಣಂ...ಆ ಹತ್ತು ತಿಂಗಳಲ್ಲಿ ಬೆಳೆದು ಬಂದ ಆ
ಬಾಂಧವ್ಯ...ಮೊದಲ ನೋಟ, ಮೊದಲಭೇಟಿ, ಮೊದಲ ಮಾತು...ಆ
ಚೀಟಿ-ಕಾಗದಗಳು.....ಜತೆಯಾಗಿ ಕುಳಿತು ಏನೋ ತಿಂಡಿ ತಿಂದ ಆ
ನೇನಪುಗಳು.....

ಇಬ್ಬರೂ ಕುಳಿತು ದೀರ್ಘಕಾಲ ಕಟ್ಟಿರನ್ನು ಕೋಡಿಗಟ್ಟಿ ಹರಿಸಿದರು.
“ ಶಿರಿನಾ...ಇದೇ ಹೊನೆಯ ಶಿರಿನಾ ? ಇದೇ ಅಂತ್ಯವೇ ? ”

“ ಶಿರಿನಾ, ಮುಕ್ಕೆಯೇ ಇಲ್ಲವೇ ಶಿರಿನಾ, ಮುಕ್ಕೆಯೇ ಇಲ್ಲವೇ ? ”
“ ಮುಕ್ಕೆ ? ಈ ಜೀವ ಹಾರಬೇಕು—ಆಗ ಮುಕ್ಕೆ ! ”

ಮಧು, ಆಕೆಯ ಬಾಯಿಗೆ ತನ್ನ ಅಂಗ್ರೀಯನ್ನು ಅಡ್ಡಲಾಗಿ ಹಿಡಿದ.
ಅಬಧ ಮಾತಾಡುವದು ನಾಜ್ಯಯವೇ ?

ಆದರೆ ? ಆದರೆ ? ಆ ಮಾತಿನಲ್ಲಿಂದು ಎಳಿ ಪತ್ರಾಂಶವಿರಲಿಲ್ಲ ?
ಮುಕ್ಕೆ-ಹೊನೆಯದು—

“ ಕೊನೇ ಮಾತೊಮೈ ಕೇಳಬೇಕು ಶಿರಿನಾ. ನೀನು ನಿನ್ನನೇಲಿಲ್ಲ.

“ ಆ ಆಸೆಯೂ ಮುಗಿದ ಮೇಲಿ ? ”
“ ಆದು ನಾಳೆಯ ತಿಮಾನಿ. ”

“ ಹೂಂ. ಮಧು ”

....ಆ ನಾಲ್ಕೆ ಬರದೇ ಹೋಗಲಿಲ್ಲ. ಎರಡು ಮನೆಗಳಲ್ಲಾ ಆ ದಿನ ರಾದ್ರತೆ ಪರಾಕಾಷ್ಮೀಯನ್ನು ಮುಟ್ಟಿತ್ತು.

ಕತ್ತಲಾದಾಗ ಅವರು ಸಂಧಿಸಿದರು. ಹಿಂದೆಯಾಗಿದ್ದರೆ ತದವಾಗಿ ಮನೆಗೆ ಹೋದರೆ ಬೈಗಳು ಕೇಳಬೇಕು. ಈ ರಾತ್ರಿ ಬೇಕಾದರೆ ಎಷ್ಟು ಹೊತ್ತುದರೂ ಸರಿಯಿ!

ಸಿಂಗರಿಸಿಕೊಂಡು ಬಂದಿದ್ದಳಾಕೆ. ಆ ವ್ಯಂಗ್ಯ ನಗಿಯೋ! ವಾಯಜಾಮ ಶೊಟ್ಟು, ಎದೆಗೆ ಅಡ್ಡವಾಗಿ ಶಾಲನ್ನು ಇಳಬಿಟ್ಟು, ಬರುವುದರ ಬದಲು ಆಕೆ, ಕನ್ನಡ ಹೊಡುಗಿಯರ ಹಾಗೆ ಸೀರೆಯುಟ್ಟು ಬಂದಿದ್ದಳು. ಮತ್ತೆ ಮತ್ತೆ ಆಕೆ ನಗುತ್ತಿದ್ದಳು.

ಎರಡೂ ತೋಳುಗಳನ್ನುಕೆ ಮಾಥವನ ಕತ್ತಿನ ಸುತ್ತಲೂ ಬಳಸಿದಳು. ಆ ಮುಖವನ್ನಾಡ ಅತಿ ಶವಿಂಪದಲ್ಲೀ ನೋಡಿದ. ಒಬ್ಬರ ತುಟಿಗಳು ಇನ್ನೊಬ್ಬರದನ್ನು ಒತ್ತಿಕೊಂಡವು. ಪರಸ್ಪರ ತೋಳತೆಕ್ಕೆಯಲ್ಲೀ ಅವರು ವ್ಯಾಕಾಲ ನಾಸ್ತಿವತೆಯನ್ನೇ ಮರೆತರು. ಆ ಪ್ರಥಮ ಚುಂಬನ; ಕೊನೆಯದೂ ಆದ ಆ ಚುಂಬನ.

ಆ ಬಳಿಕ ಆತ ಆ ಮಾತ್ರಿಗಳನ್ನು ಕೊಟ್ಟು.

....ಅನಿವಾಯವೇಸಿದಾಗ, ಅವಮಾನ ಹೆಚ್ಚಿದಾಗ.....ಮುತ್ತಿಯ ಸಾಧನೆಗಾಗಿ.

....ಹಾಗೆ ಅನರು ಅಗಲಿದರು,
ಮರುದಿನ ಬೆಳಗೆಯೇ ಶಿರಿನಾಳ ಪಾಲಿಗೆ ಆ ಸಂಧಿಯೋದಗಿತು.
ಮಾತ್ರಿಗಳು ಕರುಳನ್ನು ಕತ್ತಿರಿಸಲ್ಪಿಡಿದಾಗ ಆಕೆ ಚೀರಾಡಿದಳು. ಸಾವ ಸಲೀಸಾಗಿ ಬರುವುದುಂಟಿ?

ಹಾಹಾಕಾರವೆದ್ದಿತು. ಡಾಕ್ಟರು ಬಂದರು. ಅಂಬ್ಯಲೆನ್ನ ಕಾರ್ಯ ಬಂತು. ಮತ್ತೆ ಆ ಚಿಕಿತ್ಸೆಯ ಯತ್ನ.

ಈ ವಿವಯ ತಿಳಿದಾಗ ಮಾಥವನ ತಂದೆ ಮಗನ ರಕ್ಷಣಿಗಾಗಿ ಯತ್ನಿಸಿದರು. ಆದರೆ ಆತ ಕ್ರಾಪು ಕೆದರಿಸಿಕೊಂಡು ಹುಳ್ಳನ ಹಾಗೆ ಸೈಕಲೀರಿ ಅಂಬ್ಯಲೆನ್ನ ಗಾಡಿಯನ್ನೇ ಹಿಂಬಾಲಿಸಿದ.

ಶಿರಿನಳ ಕುಟುಂಬದ ಹೋರತಾಗಿ ಬೀರೆ ಯಾರನ್ನೂ ಒಳಬರಲು

ఆవరు బిడలిప్ప. ఆదరే భయంకరవేంను తొలిచ ఆ తొళుటదల్లా శీరినా, “ మధూ మధూ ” ఎందు జీరాడుత్తిద్ద లు.

ఆత హుళ్వనంతి కాటిన బలి ధావిసిదాగ నీరెదిద్దనరు కాది బిట్టరు. ఆత ఆకేయ ఎరడూ క్షేగళ్నైతి అవచిక్షేఖ్లైత్త గోఎలో ఎందు రోధిసిద. సుత్తు సింతిద్ద అపరిచితరు కేలనర కణ్ణు గళ్లూ సిరు హనియాడిసితు.

ଲେଇ ଦୋଷ, ରୁ ଆଶନମ୍ବୁ ସଂକ୍ଷିପ୍ତ ଲେଖା ନୋଇଥିଲାଏବୁ.

ಕೊನೆಯವಿದಾಯ ಹೇಳಬವನ್ನಂತೆ ಆಕೆಯ ಮುಂಗುರುಳನ್ನೊಮ್ಮೆ, ನೇವರಿಸಿ ಆತ ಹೊರಟು ಬಂದ. ಹಾಗೆ ಬಂದವನು ಹೊರಗೆ ಬೆಂಬಿನ ಮೇಲೆ ಕುಳಿತ್ತ. ಅಲ್ಲಿ ಆತ ವಾತ್ರಿಗಳನ್ನು ತಿಂದಾದನ್ನು ಯಾರೂ ಕಾಣರು. ಆತ ಹೊಟ್ಟಿ ಹಿಸುಕೆಕೊಂಡು ಗೂರ್ಕಾ ಗೂರ್ಕಾ ಎನ್ನ ತೊಡಗಿದಾಗಲೇ ಅದು ಗೊತ್ತಾದುದು.

ಮತ್ತೆ ಅದೇ ಅಸ್ವಲ್ಯಿಯ ಇನ್ನೊಂದು ಭಾಗದಲ್ಲಿ ಆತನ ಚರ್ಚಿಸ್ತಿನಡಿಯಲ್ಲಿ ನಡೆಯಿತು.

ಒಂದು ಕೈಯಿಂದ ಕಾಟಿನ ಹಿಂಭಾಗದ ಶರಖನ್ನು ಹಿಡಿಮುಕೊಂಡು
ಮೇಲೆಹ್ತಿಗವಾಗಿ ಉಸಿರಿಗಾಗಿ ಚಡವಡಿಸಿದ ಆ ದೃಶ್ಯವೋ !

“ ‘ಆ....ಆ !....ಶೆರಿನ್... ಶೆರಿ....’ ”

ಶ್ರೀರಂಜನೆ ಅಂತೆ. ಯಾರ ಹೆಸರೋ ಏನು ಕೆಢಿಯೋ ನಿವರಿಸಬೇಕಾದ್ದೇ ಇರಲಿಲ್ಲ. ಈರುಡರಿಗೂ ಕಾಣುವ ಹಾಗೆ ಆ ದುರಂತ ನಡೆಯುತ್ತಿತ್ತು. ಪ್ರೀತಿಯ ಶಾಯಿ, ಮುಗನೀರಡೂಕಾಲುಗಳನ್ನು ಬಿಗಿಹಿಡಿದು, ಅವುಗಳ ಮೇಲೆ ಹೆಚ್ಚೆಯನ್ನಿಷ್ಟು, ಬಿಕ್ಕೆಬಿಕ್ಕೆ ಅಳುತ್ತಿದ್ದರು. ತಲೆ ಕೆಳಗೆನೂಡಿ ಆ ತಂದೆ ಕುಳಿತ್ತರು. ಅಲ್ಲಿ ಸೆರಿದಿದ್ದ ಮಥ್ತೂ ಬಳಗವೋ.....ಆತನ ನಾಲ್ಕುರು ನಿತ್ತರೋ....

ಮಧ್ಯಾಹ್ನದ ವರಡು ಗಂಟಿಗೆ ಮಧುವಿಗೆ ಮುಕ್ತಿ ದೊರೆಯಿತು. ಎಂಥ ಹೋರಾಟ ಆದು! ನಾತು ಖಡಗಿಹೋಗಿದ್ದರೂ ನ್ಯಾಷ್ಟ, ಶೀರಿನ್ ಮಲಗಿದ್ದ ವಿಭಾಗದತ್ತ ಹರಿಯುತ್ತಿತ್ತು. “ ಬಲ್ಲಿ, ಕೊನೆಗಾಣಲೊಲ್ಲಿ ” ಎನ್ನುತ್ತಿತ್ತು ಜೀವ. ಮತ್ತೆ ಬದುಕುವ ಆಸೆ ಇತ್ತೇನೋ ಅದಕ್ಕೆ !

ಆದರೆ ಆ ಸಾವಿನ ಒಪ್ಪಂದ. ಆ ಎರಡು ಹಿರಿಯ ಜೀವಿಗಳ ಮಹಾ ಹಂಬಲಕ್ಕೆ ಕೆರಿಯ ಮುಕ್ತಾಯ.... ಕಲ್ಲನ್ನು ಕರಗಿಸುವ, ಕತ್ತನ್ನು ಒತ್ತರಿಸುವ ಉಗುಳು ನುಂಗಿಸುವ ಆ ಫೋಟನೇ.

ಶಿರಿನ್‌ಗೆ ಆಗ ಅದೊಂದೂ ತಿಳಿಯದು. ಸಾವು ಬದುಕುಗಳ ನಡುವೆ ಗುಟ್ಟಿಕೆರಿಸುತ್ತಿದೆ ಆವಳ ಜೀವ. ಇಂಗದ ಅಸೀಯನ್ನು ಆ ಜೋಗಸೆಗಳ್ಲಿಗಳು ಹೊರಸೂಸುತ್ತಿವೆ.

ಪ್ರಜ್ಞೆ ಮರಳಬರುತ್ತಲಿದೆ.

“ ಇನ್ನು ಆಪಾಯವಿಲ್ಲ! ” ಎನ್ನುತ್ತಿದ್ದಾರೆ ಡಾಕ್ಟರು. ಲೇಂಡಿಡಾಕ್ಟರು ಮುಗುಳ್ಳಿಗುತ್ತಿದ್ದಾರೆ. ಸಾವಿನ ಒಪ್ಪಂದವನ್ನು ಮುರಿದುಹಾಕಿದರು, ಬದುಕಿನ ಆರಾಧಕರಾದ ಆ ಡಾಕ್ಟರು. ಒಂದು ಜೀವವನ್ನು ಆವರು ಉಳಿಸಿದ ಹಾಗಾಯಿತು.

ಶಿರಿನ್ ಬಲು ನಿಧಾನವಾಗಿ ಚೇತರಿಸಿಕೊಂಡಳು. ಆಕೆಗೆ ಮುಕ್ತಿ ಬೇಕಿತ್ತು. ಆದರೆ ಅದನ್ನು ಎಲ್ಲರೂ ಸೇರಿ ನಿರಾಕರಿಸಿದ್ದರು. ಎಂಥಿ ಸಿತೂರಿ! ಒಳಸಂಚಾ! ಆಕೆಯ ಮನಸ್ಸು ಕಹಿಯಾಗಿತ್ತು. ಡಾಕ್ಟರಿಗೆ ತಕ್ಕೆ ಶೃಷ್ಟಿ ಆರ್ಥಿಸಲಿಲ್ಲ.

ಮಧು? ಮಧು? ಮತ್ತೆ ಜೀವ ಆತನಿಗಾಗಿ ಹಂಬಲಿಸುತ್ತಿತ್ತು. ಎಲ್ಲಿ ಆತ? ಎಲ್ಲಿ?

ಯಾರೊಬ್ಬರೂ ಉತ್ತರ ಕೊಡರು. ಹಿರಿಯರನ್ನು ಕೆಬಾಯಿಪ್ಪಿ ಉತ್ತರ ಬರಲಿಲ್ಲ. ಚಿಕ್ಕ ತಂಗಿಯೊಡನೆ ಆಕೆ “ ಮಾವಾ ಎಲ್ಲಿ? ” ಎಂದಾಗಿ ಕೆಳಿಲಿಲ್ಲ.

ಆದರೂ ಆ ಕಣ್ಣಗಳ ನೊಟಿ ಆತ್ಮತ್ವ ಹುಡುಕುತ್ತ ಆಲೆಯಿತು. ಮೂರನೆಯ ದಿನ ಮಾಧವನ ತಾಯಿ ಬಂದರು. ರಾತ್ರೀಯೆಲ್ಲವೂ ನಿಡೆ ಬಿಟ್ಟು ಕುಳಿತಿದ್ದ ಶಿರಿನ್‌ಳ ತಾಯಿಯನ್ನು ಕಂಡು ಆವರು ಹೇಳಿದರು: “ ಆಕ್ಕಾ, ಸೇವು ಹೊಗಿ ಬಸ್ತಿ..... ಸ್ವಾನ ಉಟ ಮುಗಿಸ್ತೊಂದು ಬಿಸ್ತಿ... ನಾನಿತೇನಿ.... ”

“ ಆಕ್ಕಾ! ”

ಮತ್ತೆ ಆ ಗೊಳಿಂಬಾ ಆಳು. ಶಿರಿನ್ ನಿಶ್ಚಲನೊಟಿದಿಂದ ಇದನ್ನು

నోఎడుత్తిద్దాళి. ఆళుకు ఆచేగి. మధువిన తాయి తన్న బళియల్లి? నొయోగేదయ పర్చినుదిందలే ఆదద్దు? కలేయుగవే కళేదు హోయితే కాగాదరే? తన్న తాయియ రోదనద ఆధ్ర?

ఆ ఆధ్ర బలు నిధానవాగి తిళయితు. ఖిమగడైయన్న సిళువ కాగి ఆ వాతే తలుపితు—నోదవోదలు ఆస్టష్టవాగి, ఆదుదేనేందు ఆ తాయియిలు హేళలిల్ల. ఆదరే శిరినో ఉఱిసికొండళు.

మనస్సు హోయ్యాడితు.... ఆచేయోబ్బళీ పాపి. క్షేలాగద హేడి. ఆతనాదరో తన్న పాలిన కటవ్య పూర్ణీస తన్నస్సు బిట్టు హోద.

ఆదరే ఎల్ల నోవిగూ దివ్యాషథవేంబంతే సక్కరేయ నాల్చు వాతన్న ఆ తాయి హేళదరు :

“ ప్రేమా.... శిరి.... సినేనే ఇన్న నన్న పాలిన మాధూ. ఎల్లె సినేనే.... నన్న పనస్పు.... క్షేమిసు తాయి ఈ ముదురేనా.... క్షేమిసు”

+ + + +

క్షేమిసబేకంతి!

మత్తే నూరు విచారగళు బందవు : ఇన్న నన్న పాలిగి ఉళిదు దేను? లైలా—మజ్జు; శిరినా—ఫౌకాద్, దొడ్డ పరంపరే ఇదు.... ఆదే హాదియల్లి ఆల్లనే తావు సాగబేకాదద్దు? మాధు నిజక్షు విరి.... కొనేగి తనగే అవమానవాదద్దు.

.... సాయబేకు ఇన్నాదరూ....

ఆదరే దఃఖలవాగిద్ద ఆ త్యాదయ యావ తిమానవన్న మాడు పుదక్కు సమథవాగలిల్ల. క్షేత్రవాగిద్ద ఆ శరిర కొరగి కొరగి మత్తూ కడ్డియాయితు.

డాక్షు తన్న తంగియే ఆకే ఎంబంతే ఆర్యేకమాడి బదు

కిసిదరు....

.... సంజేగత్తలు కనియుత్తిదే. ఆస్త్రత్తియ స్మీల్ వాడినల్లి ప్రతాంతవాగి విద్యుత్ బిళకు పసరిసిదే. సక్కద కొణిగళల్లి గుణ ముఖరాగుత్తిద్దవరీలు మాతనాడుత్తా నగుత్తా హోత్తు కళేయుత్తి

ದ್ವಾರೆ. ರೇಡಿಯೋ ದಿಲ್ಲಿ ಕೇಂದ್ರದಿಂದ ಆಶಾವಾದದ ‘ಆಯಿಗಾ ಆಯಿಗಾ’ ಅಮರಗಿರುತ್ತವನ್ನು ಮಿಡಿಯುತ್ತಿದೆ.

ಶ್ರೀರಿನ್‌ ದಿಂಬಿಗೌರಗಿ ಕುಳತು, ಉಟಿಕಿಯಾಚಿ ದೂರ ದೂರ ನೋಡು ಶ್ರೀದ್ವಾಳಿ. ಇನ್ನೇನು ತಾಯಿ ಉಟಿನೆತ್ತಿ ಕೊಂಡು ಬರುವ ಹೊತ್ತು.....

ಫರ್ ಹಾದನನ್ನು ಕಳೆದುಕೊಂಡ ಆ ಶ್ರೀರಿನ್ ಬದುಕಿ ಉಳಿದಿದ್ವಾಳಿ. ಸೈಧವ್ಯ ವ್ರಾಹ್ಮಣಾಗಿದೆ ಆಕೆಗೆ.

ಸೈಧವ್ಯ? ಸೈಧವ್ಯವೆಂದರೆ?

ಮಾಥವನ ಮಧುರ ನೇನಪೊಂದರ ಹೊರತು ಬೇರೇನೂ ಉಳಿಯಲ್ಲಿ ಇಲ್ಲವೇ ಆಕೆಯ ಪಾಲಿಗಿ?

....ಹದಿನೇಳರ ವಯಸ್ಸಿನಲ್ಲಿ ಬಾಳನ ಮುಕ್ತಾಯ ಸಾಧ್ಯವೇ?

....ಆ ಬಾಹುಗಳು ಮತ್ತೆ ಬಲಿಸ್ತುವಾಗುವವು. ಆ ಹೃದಯ ಮತ್ತೆ ತಂಬಿಕೊಳ್ಳುವುದು. ಮುಖವರಳಿವುದು ಮತ್ತೊಂದು.

ಮಹಿತ್ತಿಮೈ ಶೀತಲಗಾಳಿಗೆ ಮುಖವೊಡ್ಡಿ ಆಕ ಮುಂಗುರಳನ್ನು ನೇವಿರಿಸದೆ ಇದ್ವಾಳಿ? ಅರಳುವ ಚಿಂಗುಲಾಬಿಯನ್ನು ಮತ್ತೊಂದು ಆಫಾಲಣಿಸಿ ಆಕ ಎದೆಯುಬ್ಬಿಸಲಾರಳಿ.

....ಇಂಥ ನಿಷ್ಪುರ ನಿಯಮ ದಿಗ್ಭಿಂಧನವಿಲ್ಲದ ಸಮಾಜ ಇದ್ದಿತು ಎಲ್ಲಿಯೋ. ಆಲ್ಲಾಗಿದ್ದರೆ ಇಂಥ ಸ್ಥಿತಿ ಒದಗುತ್ತಿತ್ತೇ?

....ವಿಶಾಲವಾದುದು ಈ ಪ್ರವಂಚ. ಆದರಲ್ಲಿ ಎಳಿಯ ಶ್ರೀರಿನ್ಗಿ ಜಾಗ ವಿಲ್ಲ ಎನ್ನುವವರು ಯಾರು? ಆ ಹೀರಿಯ ಹೃದಯದಲ್ಲಿ ಸ್ತ್ರೀತಿಗೆ-ಸೈಮಕ್ಕೆ ಮತ್ತೆ ಸಾಫನವಿಲ್ಲ ಎನ್ನುವವರು ಯಾರು?

ಆದರೆ ಮಾಧುವಿನ ಸಹಸ್ರ ನೇನು ಆಕೆಯನ್ನುವರಿಸಿದೆ. ಆತನ ನೇನಿಗಾಗಿ ಬದುಕಬೇಕು. ಆ ಕೂರಫುಟನಿಗೆ ಸಾಕ್ಷಿವಾಗಿ ಉಳಿಯಬೇಕು. ಮೈಮರೆಯುತ್ತಿದೆ ಆಕೆಗೆ. ಗತಕಾಲದ ನೇನಪುಗಳು ಭವಿಷ್ಯತ್ತಿನ ಕಲ್ಪನಿಗಳೊಂದನೆ ಲೀನಗೊಳ್ಳುವುದು ಆಗಲ್ಲೇ.

ಆಕ ತನ್ನ ಯಳಾಗಿದ್ವಾಳಿ.

ವಿಧವೆಯಲ್ಲಿ ಆಕೆ—ಮುಂಗಲೆ ಶ್ರೀನ್!

ಕೇರಾಫ್ ಕಾಗದ

ಇವತ್ತಿನ ಟಪಾಲಿನಲ್ಲಿ ಒಂದು ಕಾಗದವಿತ್ತು. ಶೀಲಾ ಕೇರಾಫ್ ರಾಧಾಕೃಷ್ಣಯ್ಯ ಇತ್ಯಾದಿ.... ಇತ್ಯಾದಿ. ಹುಡುಗರ ಹಸ್ತಹೆರ ಇದ್ದ ಹಾಗಿತ್ತು. ನಾನು-ರಾಧಾಕೃಷ್ಣಯ್ಯ-ಕನ್ನಡಕವೇರಿಸಿ ಪರೀಕ್ಷೆಸಿ ನೋಡಿದೆ. ನಮ್ಮುಳಿರಿ ನಡೀ ಅಂಚಿ ಮುದ್ರೆ. ನನ್ನ ಮಗಳಿಗೆ ಪ್ರೇಮ ಪತ್ರ ಬಂದಿರಬಹುದು ಎಂದು ಕೊಂಡಾಗ ನಗು ಬಂತು. ಮತ್ತೆ ಯೋಜನೆ.

ಒಂದು ಕ್ಷಣಿ “ಹುಂ” ಎನ್ನುತ್ತಾ ಆದನ್ನೆತ್ತಿ ಕೊಂಡೊಯ್ದು ಶೀಲಳ ಮೇಜಿನ ಮೇಲಿರಿಸಿದೆ. ಮಗಳಿಗೆ ಬುದ್ದ ಕಾಗದವನ್ನು ಕೂಡಾ ಒಡೆದು ನೋಡುವ ಅಭಿಷ್ಯಾಸವಿಲ್ಲ ನನಗೆ.

ನನಗೇನೂ ವರ್ಷ ಇವತ್ತಾಯಿತು. ವಿಜ್ಞಾನದ ಪ್ರಗತಿಯಲ್ಲಿ ವಿಶ್ವಸ ಪುಳ್ಳ ಇಪ್ಪತ್ತನೆ ಶತಮಾನದ, ನವನಾಗರಿಕ ನಾನು. ಎಂದು ಭಾವಿಸಿ ಕೊಂಡು ಬೆಳೆದೇ ಮುಪ್ಪಿನ ಗೆಳಿತನ ಸಂಪಾದಿಸಿದ್ದೇನೆ. ಮಕ್ಕಳನ್ನು ದೊಡ್ಡವರನ್ನಾಗಿ ಸೂಡಾವ ವಿವಯದಲ್ಲಿ ತುಂಬ ಉದಾರ ಮನೋಭಾವ ನನ್ನದು. ಹೀಗಿದ್ದರೂ ಆ ಕಾಗದ ಯಾಕೋ.....

ಮನಸ್ಸಿನಲ್ಲಿಂದು ಕಳವಳ. “ಭಿ! ಭಿ! ಪತ್ರವ್ಯವಹಾರದ ಸ್ವಾತಂತ್ರ್ಯವೂ ಇಲ್ಲವೇ ಮಗಳಿಗೆ” ಎಂದು ನನ್ನನ್ನು ಸಂಶೈಸಿಕೊಂಡೆ. ಆದರೆ ಮರುಕ್ಕೊಡಲ್ಲಿ.....ಹುಡುಗ ನಂಥವನೋ ಏನೋ...ಯಾರಾದರೂ ದುರ್ಫಡತೀಯವನಾಗಿದ್ದರೆ,-ಸೋಲಿಯೋ ಬಿಲಾಡಿಯೋ...“ಭಿ! ಭಿ! ಅಂಥ ವರ ಸಹವಾಸ ಶೀಲಾ ನೂಡುತ್ತಾಳೆಯೆ? ”

ಯಾಕೋ ಆ ಹಗಲೆಲ್ಲ ಮನಸ್ಸಿಗೆ ನೆಮ್ಮೆದಿ ಇರಲಿಲ್ಲ. ನವ್ವಾಕೆ ಉರಿಗೆ ಹೋಗಿದ್ದಳು. ಹೋಗಿಗಲ್ಲ; ಆಕೆಯ ಸಂಬಂಧಿಕರ ಯಾವುದೋ ಹುಡುಗಿಯ ಮದುವೆಗೆ. ಹಾಗಾಗಿ, ಶೀಲಾ ಮತ್ತು ನನ್ನದೇ ಕಾರಭಾರ ಮನೆಯಲ್ಲಿ.

ಅನ್ನ ಪ್ರಾಣ

ಇದು ಗಂಟಿಗೆ ಸ್ವರ್ವ ಹಚ್ಚಿ ಕಾಫಿಗೆ ನೀರಿಟ್ಟೆ. ಅರೆಂಟ್ ಶಾಂತಿಲಾ ಬಿಸ್ಕುತ್ತನ್ನು ಎತ್ತಿಹೊರಗಿರಿಸಿದೆ. ಇದು—ಇಪ್ಪತ್ತುಕ್ಕೆ ಸರಿಯಾಗಿ ಕಾಲೇಜ್ ಬಸ್ ಕಾಡಿಸಿತು. ಇಂದು ಬಂದಳು ನನ್ನ ಶೀಲಾ.

“ ತಡಿಯಣ್ಣ, ನಾನು ಡಿಕಾರ್ಕ್ ಇಂಸ್ಟಿಟ್ಯೂಟ್.”

“ ಎಲ್ಲ ರೇಡಿ ಅಗೋಯ್ಯಮ್ಮ. ರೂಮಿಗೆ ಹೋಗು. ಸೀರೆ ಬದಲಿಸಿಕ್ಕೊಂಡಿ. ವಾರ್ಷಿಕ್ ಹೋಗೋಣವಂತೆ. ಅಡುಗೆ ತಡವಾಗಿ ಮಾಡಿದ ರಾಯಿತು.

“ ಹೂನಣಿಂ”

“ ರೂಮಿಗೆ ಹೋಗು ” ಎಂದೆ ಹಾದು. ರೂಮಿಗೆ ಹೋದಾಗ ಆ ಕಾಗದ ಸಿಗುವುದು ಆಕೆಗಿ !

ನಾನು ಉಂಟಿಸಿದ್ದ ಹಾಗೆಯೇ ಹತ್ತು ನಿನಿಷ ಹಿಡಿಯಿತು ಶೀಲಾ ಹೊರಗೆ ಬರಲು. ಮುಖ ? ಹಾದೋ ಅಲ್ಲವೋ ಅನ್ನವ ಹಾಗೆ ಲಜ್ಜೆ ಗೆಂಸಿಗೆ ತಿರುಗಿತ್ತು. ನೇಡಿಯೂ ನೋಡದವನ ಹಾಗೆ ಇದ್ದು ಕೊಂಡೆ. ತಾನಾಗಿಯೇ ಮಗಳೇ ಹೇಳಬಹುದು ಎನ್ನವ ಆಸೆ ನನಗೆ. ಆಕೆಯ ಮೇಲಿನ ಸ್ವೀತಿಗೆ ನಾನೇ ಸವಾರ್ಥಿಕಾರಿ ಎಂದು ತಿಳಿದಿದ್ದೆ. ಗುಗ್ಗ ನಾನು. ಆಧುನಿಕ ಎನ್ನಿಸಿಕೊಂಡರೂ ಎಂಥ ವಿಚಾರಗಳು ನೋಡಿ !

ಅನೇರಿಕದಿಂದ ವಾಪಸು ಬಂದಿರುವ ಆಕೆಯ ಲೆಕ್ಕರ್ ಒಬ್ಬರೆ ವಿಷಯ ಮಾತಾಡಿದೆವು. ಹಿಸ್ಟೆರಿ ಪ್ಲೌಫೆಸರರ ಕುರಿತಾದ ಕಿಂವದಂತಿ ಕಥೆ ಒಂದು...ಜುನಾವಣಿ.....

ವಾತನಾಡುತ್ತಾ, ಬಿಸ್ಕುತ್ತ ಕಾಫಿ ಒಳಗೆ ಇಂದಿದ್ದವು.

ಸಿದ್ಧವಾಗಿ ಬಂದಳು ಶೀಲಾ.

ಶೀಲಾ ಸುಂದರಿ. ಇಲ್ಲ, ತಪ್ಪ ತಿಳಿಯಬೇಡಿ. ತಂದೆ ಮಗಳ ವರ್ಣನೇ ಮಾಡಬಾರದೆಂದು ಯಾವ ಶಾಸ್ತ್ರದಲ್ಲಿದೆ ? ಇದು ಕುತ್ತಾಹಲದ ಹುಡು ಗಿರಿಗಾಗಿ ಜಾಹಿರಾತು ಎಂದು ತಿಳಿಯಬಾರದು ಅನ್ನೆ !

ಬೀದಿಯಲ್ಲಿ ಹಾಗೆ ಹೊರಟು ಬೆಟ್ಟದತ್ತ ಸಾಗಿದೆವು. ಮೂನ್ವಾಗಿ ಗಂಭೀರವಾಗಿ ಇಬ್ಬರೂ ನಡೆದು ಹೋಗುವದು ನಮ್ಮ ಮಾಮೂಲಿನ

ಪಡ್ತತಿ. ಬೆಟ್ಟೆದ ಏರಿಯನ್ನು ತಲುಪಿ, ಒಂದು ಹಾಸುಗಲ್ಲಿನ್ನಾರಿಸಿ ಪಡೆ ನಣಕ್ಕೆ ಮುಖಿತಿರುವಿ, ಕುಳಿತ ಮೇಲೆ ಮಾತ್ರವೇ ಮಾತುಕೆತೆ.

ಆದರೆ ನಮ್ಮ ಹುಡುಗರೋ ! ನಾನೂ ಶೀಲಾ ನಡೆದು ಹೋಗುತ್ತಿದ್ದರೆ, ನನ್ನನ್ನು ಯಾರೂ ಲಕ್ಷ್ಯಸುವದೇ ಇಲ್ಲ. ಎಲ್ಲರೂ ಶೀಲಳನ್ನು ನೋಡುವನರೇ ! ಅವರ ತುಂಟು ತಂಟಿಗಳ ಕ್ಷೇತರಕ ಕಂಪನೆ, ಕಣ್ಣಗಳ ಭಾಷೆ, ಕೈಗಳ ಕ್ಷೇತರ ಸ್ತೋಂಭನ-ಅಬ್ಜಬ್ ! ಮೂನತ್ತು ವರ್ಷಗಳ ಹಿಂದೆ ನಾನೂ ನನ್ನ ಓರಿಗಂವರಣ ರಸಿಕ ಶಿಶಿವಂಣಿಗಳೆಂದು ಪ್ರಖ್ಯಾತರಾದವರು. ಆದರೆ ಈಗನವರಷ್ಟು ಎಡೆಗಾರಿಕೆ ಇರಲಿಲ್ಲವಪ್ಪ ನಮಗೆ !

ನಮ್ಮ ಶೀಲಾ ಸೆದ್ದು ಹುಡುಗಿ ಎಂತ ನಾನೆಂದೂ ಶಿಳಿದವನಲ್ಲ. ದೃಷ್ಟಿ ಹಾಯಿಸುವ ಸೂರುಹುಡುಗರನ್ನೆಲ್ಲ ಕ್ಷಣಾಧ್ಯಾದಲ್ಲೇ ತೂಗಿ ಆಕೆಯ ಬಲ್ಲ ಸಾಮಧ್ಯವಂತಿ ಆಕೆ....

ಯೋಚನಿಗೆ ಮತ್ತೆ ತಡೆಯೊಡ್ಡಿತು, ಆ ಕಾಗದ. ನೋಡಿದಿರಾ, ಶೀಲ ನನಗೆ ಹೇಳಲೇ ಇಲ್ಲ. ಆ ವಿಚಾರ; ಹೋಗಲಿ ಬಿಡಿ. ನನಗೂ ಅದಕ್ಕೂ ಏನು ಸಂಬಂಧ ? ಆಕೆಯ ಮೇಲೆ ನನಗೆ ವಿಶ್ವಾಸವಿಲ್ಲವೇ ? ಇದರೂ....ಆದರೂ....ಒಂದು ವೇಳೆ ಆ ಹುಡುಗ ಶುಧ ಲಘಂಗ ನಾದರಿ ? ಶೀಲಾ ಮೋಸ ಹೋಡರಿ ? ಕಲ್ಲಿನ್ನೇರಿ ಕುಳಿತಾಗ ಸೂರ್ಯ ರಶ್ಯಿಯ ಹೊಂಬಣ್ಣ ಶೀಲಳ ಮುಖಕ್ಕೆ ಹೊಷ ಶೋಭಿ ತಂದಿತು. ಎಷ್ಟೊಂದು ಉಲ್ಲಿಸಿತಳಾಗಿದ್ದಾಳೆ ಹುಡುಗ ! ಹುಂ. ಎಲ್ಲಿ ಅವಿತ್ತಿಟ್ಟಿಕೋ ಆ ಕಾಗದಾನ ? ಜಂಪರಿನೊಳಗೆ ? ಹಾಸಿಗೆಯ ಕೆಳಗೆ ? ಪುಸ್ತಕದ....? ಇಲ್ಲ ! ಆ ಬಗ್ಗೆ ಯೋಚಿಸಬಾರದೆಂದು ಮತ್ತೆ ಮನಸ್ಸು ಬಿಗಿ ಹಿಡಿದೆ.

.....

“ ಶೀಲಾ ”

“ ಹೋಂ ? ”

“ ಏಳು ವರ್ಷದ ಹಿಂದೆ, ಆಕ್ಷನನ್ನು ನಿನ್ನನ್ನು ಇಲ್ಲೇ ಬೆಟ್ಟೆ ನಾನೊಬ್ಜನೇ ಹಳ್ಳಿಗೆ ಹೋಡದ್ದು ಹತ್ತಾರು ದಿನ, ಗೊತ್ತಾ ? ”

“ ಓಹೋ...ಹತ್ತು ವರ್ಷ ಆಗ ನನಗೆ.”

“ ಹೋಂ. ಅಲ್ಲಿ ಶಂಕ್ರಯ್ಯನ ಮನೆಯಲ್ಲಿದೆ.”

“ ಹೊಂ.”

“ ಅಲ್ಲಿಂದು ತಮಾಣಿಯಾಯಿತ್ತು ಕಣೇ!”

“ ಹೇಳಣ್ಣಿ—ಹೇಳಣ್ಣಿ”

*

*

*

*

ರಾಧಾಕೃಷ್ಣಯ್ಯ (ನಾನು) ಹಳ್ಳಿಗೆ ಹೋದಾಗ, ಶಂಕರಯ್ಯನ ಮನೆಗೆ ಬೀರೆ ಯಾರೋ ಗಳಿಯರೂ ಬಂದಿದ್ದರು. ಏನೋ ಆಟದ ಸಾಮಾನು ವಿಜನಿ ಇತ್ತುಂತೆ ಅವರಿಗೆ. ಅವರು, ಅವರಾಕೆ, ಮಗಳಿಂಬಿಳು. ಶಂಕರಯ್ಯನ ಹೊಸ ದೋಸಿಯಂತೆ ಆತ.

ಶ್ರೀಸುಮಾ ಹಬ್ಬಿದ ಕಾಲ ಆಗ. ತುಂಬ ಒಳ್ಳಿಯವಳು ಆ ವಿಶ್ವರು ಮಗಳು. ಒಳ್ಳಿರಸಿಕ ಹುಡುಗಿ, ಹಳ್ಳಿಯವರ ಹಾಗೆಯೇ ಉಡುಪು ಬದಲಾಯಿಸಿಕೊಂಡಳು ತಮಾಣಿಗೇಂತ. ಕಾಲೇಜು ಓದುವ ಹುಡುಗಿ ಎಂದು ಯಾರೂ ಹೇಳುವ ಹಾಗಿರಲಿಲ್ಲ.

ಶಂಕರಯ್ಯನವರ ಮಗ ಗೋಪಾಲ ಆ ವರ್ಷವೇಲ್ಲಾ ಮನೆಗೆ ಬರದೆ ಇದ್ದವನೂ ಆಗಲ್ಲೇ ಬರಬೇಕೇ? ಬಿ. ಎ. ಮುಗಿಸಿ ಕೆಲಸ ಸಿಗದೆ ಲಾಟರಿ ಹೊಡಿಯುತ್ತಿದ್ದ ಮಹಾನುಭಾವ ಆತ!

ಬಂದವನು ಸುಮೃದ್ಧಿರುವುದುಂಟೇ?

ಮನೆ ತುಂಬ ಸಾವಿರ ಮಾತಾಡುತ್ತಿದ್ದರು ಎಲ್ಲರೂ. ಈ ನಡುವೆ ಅವರಿಬ್ಬರೂ ಹೇಗೆ ಬಿಡುವು ನಾಡಿಕೊಂಡರೋ?

“ ಇಂಗಿಷ್ಟ್ ಬರತ್ತನಿಂಗೆ?” ಎಂದು ಗೋಪಾಲ ಹೋದಲು ಕೇಳಿದನಂತೆ.

“ ಉಹುಂ,” ಎಂದಳು ಹುಡುಗಿ.

“ ಹೈಸ್ಕ್ಯಾಲಿಗ್ಸ ಹೋಗಿಲ್ಲಾನ್ನು”

“ ಉಹುಂ ? ”

“ ಯಾಕೆ ? ”

“ ಬೀಡ ಅನ್ನಿಸಿತ್ತು, ಹಳ್ಳಿಯವರ ಜತೀಲೇ ಇರೋ ಆನಿ ನಂಗೆ.”
ಎಂಥ ತುಂಟ ಶಿಶಿಂಬಣಿ ಆಕೆ! ಗೋಪಾಲ ಹೊಲವೆಲ್ಲಾ ಸುತ್ತುಡಿ

ಬಂದು ಕೊಳ್ಳದ ಪಾವಟಿಗೆಯ ನೇಲೆ ಕುಳಿತು ಯೋಚಿಸಿದ. ಸೀಲಿ ಆಂತಾ ತದ ಶಾಸ್ಯದತ್ತ ದೃಷ್ಟಿಹರಿಸಿದ.

ಅವನಿಗೊಂದು ಶಂಕೆ. “ಹಲ್ಲಿಯವರ ಜತೀಲೀಜರುವ ಆಸೆ” ಎಂದಳ್ಳಲ್ಲ. ಎಲಾಲ್ ದರೂ, ತಾನೊಬ್ಬಿ ಹಲ್ಲಿ ಮುಕ್ಕೆ ಅಂತ ಆಕೆ ಲೇವಡಿ ಮಾಡಿರಬಹುದೆ? ಧೂ-ಧೂ-ಅವ್ವುರಸಿಕತೆ ಎಲ್ಲಿಬಂತು ಅದಕ್ಕೆ? ಆದರೂ -ಅಬ್ಬಿ ಎಂಥ ಮಾಟಗಾತಿ!

ಸಮಸ್ಯೆ ಬಗೆಹರಿಯದೆ ಗೋಪಾಲ ಸಮಯ ಸಾಧಿಸಿ ಒಬ್ಬಕೇ ಇದ್ದಾಗ ತಾಯಿಯ ಬಳಿಗೆ ಹೋದ.

“ಆವರು ಯಾರೇ ಆಮ್ಮು?”

“ರಾಧಾಕೃಷ್ಣ ಯ್ಯಾ ಅಲ್ಲೇನೋ.”

“ಆವರಲ್ಲವಮ್ಮು”

“ಮತ್ತೆ?”

“ಆ ಇನ್ನೊಬ್ಬರು”

“ಇಲ್ಲೋದು ಗೋಪು, ಆ ಹುಡುಗಿ ವಿಚಾರ ಕೇಳುರೋದಾದೆ ನಂಗೇನೂ ತಿಳಿಯಿದು. ಅವಳಪ್ಪ ಶಟಿದ ಸಾಮಾನಿನ ವಾಪಾರ ಮಾಡ್ತು ರಂತಿ. ಇವಳಮ್ಮು ಬಹಳ ಬಳ್ಳಿಯವಕು, ಇನ್ನೇನವನೆ?”

ಮತ್ತೆ ಗೋಪಾಲ ಹೊಂಚು ಹಾಕುತ್ತ ಕುಳತ್ತ. ಮುಧಾಜ್ಯದ ಹೊತ್ತು ಪಡಸಾಲೆಯಲ್ಲಿ ಆ ಹುಡುಗಿ-ಹುಸರು ಗೌರಿ-ಒಬ್ಬಳೇ ಇದ್ದ ಅ.

“ನಿವ್ರಾ ಫಾದರ ಏನಾತ್ಮಡ್ಯುಂಡಿದಾರೆ?

“ಶಟಿದ ಸಾಮಾನಿನ ವಾಪಾರಿ.”

“ಮಾರಾಟ ಮಾಡೂದೆ?”

ಗೌರಿ ನಕ್ಕು ಹೇಳಿದಳು:

“ಸುಲಭವಾಗಿ ಸಿಗ್ಗೂಡಂಡ್ರಿ ಕೊಂಡೆನ್ನೇತಿಂದಿ!

“ಸುಲಭವಾಗಿ ಸಿಗ್ಗೂಡಂಡ್ರಿ ಕೊಂಡೆನ್ನೇತಿಂದಿ! ಕೊಂಡು ಗಿರ್ಂದಿತು ಗೋಪುವಿನ ತಲೆ, ಮಜ್ಜು ಹಿಡಿಯುವ ಸಿಫತಿ! ಕೊಂಡು

ಕೊತ್ತಾಳಂತಿ-ಹು೦!

ಅಷ್ಟರಲ್ಲಿ ಪರಸ್ಪರ ಸ್ತ್ರೀತಿಗೆ ಶರು. ಗೋಪಾಲ, ರಾಧಾಕೃಷ್ಣ ಯ್ಯಾನ ಬಳಿ ಬಂದ. “ಮಾವಾ ನಿಮ್ಮಣ್ಣ ಬಂದು ಮಾತುಕೇಳಬೇಕೊಂತೆ.”

“ಹೊಡಿ ಬಾಣ”

“ನಮ್ಮೆಗೆನ್ನೇ ಇದಾರಲ್ಲಾ. ಅವರ ಹುಡುಗ ಏನಾಗ್ತಿಕ್ಕೆಂದಿದಾನೇ?”

“ಹುಡುಗನೇರೇ ಹುಡುಗಿನೇರೇ ? ”

“ಹೋಗಿ ಮಾನ, ಅವರ ಸನ್ನು ? ”

“ಸನ್ನೇ ಇಲ್ಲವಪ್ಪ ಅವರಿಗೆ. ಮಗಮಗಳು ಎಲ್ಲಾ ಆಕೆ ಒಬ್ಬ ಕೇಳಿನೇ...
ಬಿ. ಎಸ್. ಸಿ. ಟಿಪ್ಪಾತ್ತಿ ಇದಾಳಿ. ಫ್ರೆಂಚಿಯರೂಂಟ್ ಕಾಣಿತ್ತೆ.”

“ಈ ! ”

ರಾಧಾಕೃಷ್ಣಯ್ಯನಿಗೆ ನಗು ಬಂತು.

ಮತ್ತೆ ಇದೆಯಲ್ಲ-ಪ್ರೇಮದ ಫೋನನೆ; ಹಿರಿಯರು ಒಪ್ಪದೆ ಹೋಡರೆ, ಮಾವಿನ ತೋರಿನ ಆಚಿಗೆ ಇದ್ದ ಈಚು ಕೊಳವೇ ಗತಿ-ಮುಳುಗಿ ಸಾಯಲು-ಇತ್ಯಾದಿ, ಇತ್ಯಾದಿ.

ತುಂಬ ಸಿಟ್ಟಾಡವರೆಂದರೆ ಶಂಕರಯ್ಯ. ಆ ಸಂಬಂಧದ ಬಗ್ಗೆ ತಾವೇ ಮಾತಾಡಬೇಕು ಎಂದಿದ್ದರು ಅವರು! ಅಪ್ಪರಲ್ಲಿ ಈ ಹುಡುಗ ಮುಂಡೆದೇ ಹಿಂಗೆ ಮಾಡಿದರೆ?

ರಾಧಾಕೃಷ್ಣಯ್ಯ ಶಂಕರಯ್ಯನಿಗೆ ಹೇಳಿದರು :

“ಸರಿಯಾಗಿದೆ ಸುಮಿತ್ರ. ನನ್ನ ಸಿನ್ನ ಕಾಲದಲ್ಲಿ ಆಗಿಲಳಂತೆ, ಈಗ ಈ ರೀತಿ ಆಗಬೇದೇ? ಮಾತ್ರಾಚಾ ಸರಿಯಾಗಿದೆ. ಗೋಪೂಗೆ ಆ ಮಾನ ಅವರ ಅಂಗಿ ರೀತೆ ಕೆಲಸ ಕೊಡಿಸ್ತಾನೆ!”

ಶಂಕರಯ್ಯ ಸಿಟ್ಟು ಬೆಂಕಿಯಾಗಿದ್ದರೂ ತಣ್ಣಿಗಾಗ ಹೋಡರು.

“ಹೂಂ. ಇದೇ ಸಿನ್ನ ತಪ್ಪಣಾನ. ಇನ್ನು ಆರೇಳುವಷ್ಟ ಹೋಗಲಿ. ಶೀಲಾ ದೊಡ್ಡವಳಾಗಲಿ. ಆ ವೇಲೆ ಗೊತ್ತುಗುತ್ತೆ ! ” ಎಂದರು.

“ಒಹೋ ! ” ಎಂದು ನಕ್ಕರು ರಾಧಾಕೃಷ್ಣಯ್ಯ.

ಅಮೇಲೆ—

*

*

*

*

“ಗೊತ್ತಾಯ್ಯ ಬಿಡಣಿ” ಎಂದಳು ಶೀಲಾ.

“ಏನು ಗೊತ್ತಾಯ್ಯ ? ”

“ಕಢಿ ಗೊತ್ತಾಯ್ಯ.”

“ ಕಂಥೀನಾ—? ”

“ ಹೂಂ ಕಂಥೀ.”

ನಾನು ತೆಪ್ಪಿಗಾಗಿ ಹೋದೆ. ನಿಜಕ್ಕೆ ಜಾಟಿ ನನ್ನ ಮಗಳು ಶೀಲಾ. ನನ್ನ ಜಾಟನದ ಬಗೆಗೂ ಹೆಮೈ ಪಟ್ಟಿ ಕೊಳ್ಳುತ್ತೆ ಎಲ್ಲೆಲ್ಲು ಬೆಟ್ಟಿ ದಾಚಿ ಮರೆಯಾಗುತ್ತಿದ್ದ ಸೂರ್ಯನನ್ನು ನೋಡಿದೆ. ಒಂದು ಪ್ರಾಣ ಎಲ್ಲವೂ ಮರೆತುಹೋಯಿತು. ಶೀಲಾ ಕೇರಾಫ್ ರಾಧಾಕೃಷ್ಣರ್ಯಾ ಎಂದು ಬಂದಿದ್ದ ಕಾಗದ, ನನಗಾದ ಕಳವಳ, ಗೌರಿ-ಗೌರ್ವಾಲದನ್ನು ಶ್ವಷಿಸಿ ನಾನು ನಡೆಸಿದ ಪ್ರಯೋಗ,.....

ಒಮ್ಮೆಲೆ ಸಮಾಧಿಗೆ ಭಂಗ ತಂದು ಶೀಲಾ ಹೇಳಿದಳು:—

“ ಅಣ್ಣಿ ! ನಾಳೆ ಸಾಯಂಕಾಲ ಇಬ್ಬರು ಸ್ವೇಹಿತರನ್ನು ಕರೆದು ಕೊಂಡು ಬರಲಾ ? ”

“ ಕೇಳಿಹೋದೇನು ? ಯಾವತ್ತಾದರೂ ಬೇಡ ಅಂದಿದ್ದೆ ನಾನು ? ”

“ ಅದರೂನೂ ”

“ ಓಹೋ ಲಾಸಗೀನೋ... ಸರೀನಮ್ಮು.... ನಾಳೆ ಸೀನೂ ಫೀಂಡ್ಲೊ ಬರ್ಣತ್ವನಿ ವಾರೆಂಗ್ ಹೋರಡಿತ್ತೀನಿ.”

“ ಅಣ್ಣಿ ! ”

“ ಏನು ? ”

ಮಾತ್ರಬರಲಿಲ್ಲ ಎರಡು ನಿಮಿಷ ಬಾಗಿ ಶೀಲೆಯ ಮುಂಗಾರುಳು ನೇವಿ ರಿಸಿದೆ. ಆಕೆ ನನ್ನದೆಯ ಮೇಲೆ ತಲೆಯೋರಿಸಿದಳು. ಎಂಥ ಲಜ್ಜೆ ಆಹಾರಗಿಗೆ ! ಹನಿಯಾಡುತ್ತಿತ್ತು ಆ ಕಣ್ಣಗಳಲ್ಲಿ.

“ ರಾಜ-ರಾಜಾಂತ ಅವನ ಹೆಸರು ರಾಜಗೋವಾಲ. ಅವನ ತಂಗಿನೂ ಬರಾತ್ರಿ-ರಾಧಾ. ಅವನೇ ಕಾಗದ ಬರೆದಿರೋದು.... ಅಣ್ಣಿ ! ಅಣ್ಣಿ ! ”

ಕರವಸ್ತುಕಳ್ಳಿಗಿ ನಾನು ತಡವರಿಸಿದೆ. ಆಕೆಗೋಷ್ಠರ ಅಲ್ಲ. ನೋಯು ತ್ವಿದ್ದ ವಯಸ್ಸುದ ನನ್ನ ಕಣ್ಣಗಳನ್ನು ಒತ್ತಿಕೊಳ್ಳುವುದಕ್ಕೇ ಅದು ಬೇಕಾಗಿತ್ತು..!

ವಿಜಯಿ ಆದರೆ

ಯಾರೋ! ಬಾಗಿಲು ತಟ್ಟಿದರು!

ಪ್ರಾತಃಕಾಲ ಪದ್ಬನರೆ ಗಂಟಿಯ ಹೊತ್ತು; ದೀಪದ ವದರಿನಲ್ಲಿ ಅವಸರಪನೆ ವಾಗಿ ವಿನಸೆನ್ನೋ ಬಡಯತ್ತಿದ್ದ ನಾನು, ಬಾಗಿಲು ಶೇರೆದು ಹೊಡಗಣಿಸಿದೆ.

ವೆಂಕಟಪ್ಪ ಕೈ ಜೋಡಿಸಿ ನಿಂತಿದ್ದ; ನಾನು ಪ್ರತಿವಂದನೆ ಮಾಡಿದೆ.

ಮುದುಕ ಉದ್ದಿಗ್ನಿಸಾಗಿದ್ದ. ಬಡಕಲಾಗಿದ್ದ ಆ ಕೈ ಬೆರಳುಗಳು ನಡುಗುತ್ತಲಿದ್ದವು. “ಲಿಂಗಣ್ಣ ಹೇಠದ ರಾಯರೆ” ಎಂದ.

ನನಗೆ ಆರ್ಥಿಕವಾಗದೆ, “ಏನು?” ಎಂದು ಪ್ರಸ್ತುತಿಸಿದೆ.

“ಲಿಂಗ ಹೊರಟು ಹೋಗಬಿಟ್ಟ; ಪುಣಿಗೆ! ನಿನ್ನೆ ‘ಆಧ್ಯತ್ಮ’ ಬಂತು. ನಸುಕಿನಲ್ಲಿ, ನಿಮ್ಮನ್ನ ಕಂಡು ಮಾತಾಡಲಿಕ್ಕಾಗಲಿಲ್ಲ. ಇದು ಗಂಟಿ ಟ್ರೀನಿಗೇ ಹೋದ. ನಿನಗೆ ನಮಸ್ಕಾರ ಹೇಳಿದ್ದನೇ..... ದೇವರು..... ಒಕ್ಕೀದು ಮಾಡಬೇಕು.....”

ಈಗ ನನಗೆಲ್ಲ ಹೊಳೆಯಿತು. ಲಿಂಗಣ್ಣ ಸೈನ್ಯಕೈ ಸೇರಬೇಕೆಂದು ಇಚ್ಛಿಸಿದ್ದ; ವೆಂಕಟಪ್ಪ ಆ ವಿಚಾರ ಆಗಾಗೆ ಹೇಳುತ್ತಿದ್ದಂತು.....

ನನಗೆ ಸಂಕ್ಷಿಪ್ತಿಯಾಯಿತೆಂದು ತಿಳಿಯಲು ಮುದುಕನಿಗೆ ಇತ್ತರ. ಅವನನ್ನ ನಿರಾಶಿ ಪಡಿಸಬಾರದೆಂದು ನನ್ನ ಆಶಯ.

“ಸಂತೋಷ! ಸಂತೋಷ!” ಎಂದೆ.

“ಭಾವಾ! ಮಾವಾ!” ಎಂದು ಹೆಂಗಸರು ಆಂಗಳಿದಿಂದ ವೆಂಕಟಪ್ಪ

ಅವರು. ಮುದುಕ “ಬ್ರಹ್ಮನಿ, ಸಾಮಾನ್ಯ! ” ಎಂದು ಹೊರಟು ಹೋದ.

ನಾನೂ “ಆಗಲಿ ! ” ಎಂದುತ್ತೇ ಹೇಳಿ, ಒಳಗೆ ನಡೆದೆ.

† † † †

ಆ ದಿನದ ವೆಂಕಟ್ಪನನ್ನು ನಾನು ಮರೆಯಲಾರೆ. ಆ ದಿನನೆನ್ನು,
ಅವನೂ ಮರೆಯಲಾರ. ಅದು ಲಿಂಗಣ್ಣನ ಪತ್ರ ಮೊದಲನೆಯ ಬಾಂಗೆ
ಎಂದ ದಿನಸೇ.

ಆಕ್ಷ್ಯನ ಮಗ ನಾಯಿ ಮರಿಯೋಡನೆ ಆಡುತ್ತಿದ್ದುದನ್ನು ನಾನು
ನೋಡುತ್ತೇ ಆನಂದಿಸುತ್ತಿದ್ದೆ. ವೆಂಕಟ್ಪ ಓಡುತ್ತೂ ಬಂದ. ಕೈಯಲ್ಲಿ
ಒಡಿದ ಲಕ್ಷೋಟಿಯಿತ್ತು.

“ ಲಿಂಗನ ಕಾಗ್ಡ ” ಎಂದ. ಆವನ ಮುಖದಲ್ಲಿ ವರ್ಣಿಸಲು ಆಸಾಧ್ಯ
ವಾದ ಸಂತಃಷ್ಟಿ ತುಂಬಿ ತುಳ್ಳುಕಾಡುತ್ತಿತ್ತು. ಉದ್ದೀದ ಆವನ ವಿಂತೆ
ಹಾರಾಡುತ್ತಿತ್ತು. ಉದುರದೆ ಉಳಿದಿದ್ದ ಹಲ್ಲಿಗಳು ಹೊರ ಕಾಣುತ್ತಿದ್ದವು.
ಸುಕ್ಕಿಗಟ್ಟಿ ಜೋಲು ಬಿಡಿದ್ದ ಮುದುಕನ ಮೋರೆ, ಆವನ ಆ ನಗುವಿಗೆ
ವಿಲಕ್ಷಣ ಕಳಿ ಕೊಡುತ್ತಿತ್ತು. ದಫೇದಾರನಾಗಿದ್ದಾಗ ಇದ್ದ ದರ್ವದ
ಒಂದಿಪ್ಪ ಕುರುಹೂ ಈಗ ಅವನಲ್ಲಿ ಇರಲಿಲ್ಲ. ವೆಂಕಟ್ಪನ ಪರಿಚಿತರಿಗೆ
ಅವನೋಬ್ಬ ಹೊಸ ಮನುಷ್ಯನೇ ಆಗಿದ್ದ.

ನನ್ನ ಒಳಗೆ ಬಂದುದನ್ನು ನೋಡಿದಾಗ, ಕಾಗದ ಇಂಗ್ಲಿಸಿನಲ್ಲಿ
ಯೋನೋ ಎಂದುಕೊಂಡೆ. ತಿದರೆ ಹಾಗೇನೂ ಇರಲಿಲ್ಲ. ತಾನೋಮೈ
ಓದಿದ್ದನಾದರೂ, ಉಳಿದವರಂ ಓದಲಿ ಎಂಬ ಆಭಿಲಾಷೆ ಅವನಿಗೆ. ನಾನು
ಮನಸ್ಸಿನಲ್ಲೇ ಓದಿದೆ. ಆವನ ಅವೇಕ್ಕೆಯಂತೆ, ಪುನಃ ಗಟ್ಟಿಯಾಗಿ ಓದಿದೆ.
ನಡುನಡುವೆ, ಆತುರದಿಂದ ಹೂಂಗಟ್ಟುತ್ತೀಲೇ ಇದ್ದ ವೆಂಕಟ್ಪ. ಲಿಂಗಣ್ಣ
ಪುಣಿಗೆ ಸೆಖಿವಾಗಿಯೇ ತಲುಪಿದನೂತೆ.....ಅವನನ್ನು “ ರಿಕ್ವಾಟ್ ”
ವರಾಡಿಕೊಂಡರಂತೆ.....ಆವನ “ ಬಿಲ್ಲ್ ” (ಶರೀರ ದಾಢ್ಯತೆಯ ಕಟ್ಟಿ)
ನೋಡಿ ಮೇಚಿರಿಗೆ ಸಂತೋಷವಾಯಿತಂತೆ.....

ಮುದುಕನ ಕಡೆಗೆ ನೋಡಿದೆ. ಆತ ಕಣ್ಣಿಗಳನ್ನು ಅರೆಮುಖ್ಯ, ಇಹ
ವನ್ನು ಮರೆತವರಂತೆ, ಭಾವನಾ ಪ್ರವಂಚದಲ್ಲಿ ಸುತ್ತುತ್ತಿದ್ದ ವರಂತೆ ಇದ್ದ.
ಇದ್ದಿಬ್ಬನೇ ಮಗ ಲಿಂಗಣ್ಣ! ತನ್ನ ಪ್ರತ್ಯಾಶ್ಯಲ್ಯವನ್ನು ಮುದುಕ
ತಂದಿ ಬೇರೆ ಹೇಗೆ ಪ್ರದರ್ಶಿಸಬಲ್ಲ?

దినగళు కళింపు. వూసిగలు ఉర్కాడవు. ఎరదు నారగళి
గొమ్మె, లింగళొన ఓలే వేంకటప్పునిగే బరుత్తిత్తు. ఒందు పత్ర, ఒంద
మేలే, ఇన్నోందు బరువ తనకన్నా వేంకటప్పునిగే విశ్రాంతి ఇల్లి.
కండ చండవరిగెల్ల, ఓదు బల్లవరిగెల్ల కాగడవన్ను తొరిసజేశు;
ఆవరింద ఓదిని, కేళి, ఆనందిసబేశు; సిక్కుసిక్కువరిగెల్ల తన్న మగను
పడియుత్తిరువ శ్రీకృష్ణ కురితు నివరిసి హేళబేశు.

ಇದು ನೆಂಕಟಪ್ಪನ ದಿನವಹಿ ಕಾರ್ಯಕ್ರಮ.

ముంజానే, రావుయ్యన ఇడ్లి సాంచారా హోటీలినింద ఆరంభ వాగి, సంజీ “గడంగి”నల్లప్పే (హెండదంగడి) వేంకటప్పన ఈ ఉక్కన్నాస మాలి కొనేగొళ్ళువుదు.

ଲିଂଗନନ୍ଦୁ ରହେନେମୁ ଦେଵରାତ୍ରି ନେଂକଟପ୍ପ ବେଣିକୋଳ୍ପୁ ଦିନବିଲି·
ଆମ ଯାବ ଯିବେଚନେଯାମ ଖଲୁଦେ, ସିନ୍ଧୁତେନାଗି ନିର୍ବିଶିଦ୍ଧ
ରାତ୍ରିଯାତ୍ମି.

ವೆಂಕಟಪ್ಪನಿಗೆ ಮನಿಯಾಡರೂ ಆಗಾಗೆ ಬರುತ್ತಿತ್ತು. ಹತ್ತಿನ್ನೊಂದೇ—
ಬದ್ದೋ, ಹೀಗೆ! ವೆಂಕಟಪ್ಪನಿಗೆ ಬೇಸರ, ಜುಂಬಿ, ಸಂಕಟ. ಕಡಿಮೆ ಹಣ
ಬರುತ್ತಿದ್ದೀರುತ್ತಿಲ್ಲ; ಮಗ ಹಣವನ್ನೀಲ್ಲ ತನಗೆ ಕಳುಹಿಸಿ ತಾನ್ನೀಲ್ಲ ಆರ್ಥಕ್ಕೆಬ್ಬಿ
ಯಲ್ಲಿರುವನ್ನೋ ಎಂದು!

ಎಲ್ಲಾದರೂ ಸರಿ! ನಡು ಬೀದಿಯಲ್ಲಾದರೆ ನಡಬೀದಿಯಲ್ಲಿ; ಗಲ್ಲಿ
ಯಲ್ಲಾದರೆ ತಲ್ಲಿ; ನನ್ನನ್ನ ಕಂಡರೆ, ಸಾಕು;—ಹೂತನಾಡಿಸಲೇ ಬೀಕು
ಅವನಿಗೆ.

ಯುದ್ಧದ ಸ್ಥಿತಿಗತಿಗಳನ್ನು ಆವಸ್ಯಿಗೆ ವಿವರಿಸಿ ಹೇಳುವವನು ನಾನು.
ಸಮಾಜ ಪ್ರಾಚ್ಯಕ್ಕೆ ಹೋಗಬೇಕಾಗಿ ಬಂದರೂ, ಲಂಗಡ್ಲನು ವಿಜಯಿಯಾಗಿ
ಹಿಂದಿರುಗುವನೆಂದು ಆಗಾಗ ತಶ್ವಾಸನೆ ಕೊಡುವವನು ನಾನು.
ವೆಂಕಟಪ್ಪಸಿಗೆ ಲಂಗಡ್ಲ ಹ

ವೆಂಕಟಪ್ಪನಿಗೆ ಲಿಂಗಣ್ಣನ ಭಾವೀ ಜೀವನದ ಕುರಿತು ಬಲವಾದ ಆಲೋಚನೆ. ಯುದ್ಧದಿಂದ ಹಿಂದಿರುಗಿ ಬಂದೊಡನೆಯೇ, ಕೈಷ್ಮಾರ್ಯನ ಮಗಳು ಲಷ್ಟಿಯಾಡನೆ ವಿವಾಹ ಮಾಡಿಸಬೇಕು; ಮಗನು “ಶ್ರೀಮೃನೆಂಟೋ”

ವಿಜಯಿ ಆದರೆ

ಅಥವಾ ಇನ್ನು ಯಾವುದಾದರೂ ದೊಡ್ಡ ಹುದ್ದೆಗೋ ಏರಿ ಕೈತುಂಬಾ
ಸಂಬಳ ಪಡೆಯಬೇಕು, ಎಂದೆಲ್ಲ ಅವನ ಹಂಬಲ.

* * *

ಕೆಲವು ಭಾರತೀಯ ಸೈನ್ಯಗಳು ಲಿಬಿಯಾದ ಯುದ್ಧದಂಗಕ್ಕೆ ಹೋದುವು.
ಲಿಂಗಣ್ಣನೂ ಆ ಸೈನ್ಯದಲ್ಲಿ ಇದ್ದ. ತನ್ನ ಇನ್ನಿಭಾವಿಯಲ್ಲಿ ಇದ್ದಾಗ
ಬರೆದ ಕೂನೆಯ ಪತ್ರ ವೆಂಕಟಪ್ಪನಿಗೆ ತಲುಪಿತು. ಅವನಿಗೆ ತುಂಬಾ ಕಳವಳ.
ಆದರೂ, ಯುದ್ಧಕ್ಕೆ ಸೇರಿದ ಮೇಲೆ ವೀರನಂತೆ ರಣರಂಗಕ್ಕೆ ಹೋಗಬೇ
ಕೆಂಬಾದನ್ನು ಆವನು ಒಪ್ಪದಿರಲಿಲ್ಲ.

ಲಿಬಿಯಾದ ವಿಜಯದ ಕುರಿತು, ಬಾಡಿ ಯಾದ ಮುತ್ತಿಗೆಯಲ್ಲಿ
ಭಾರತೀಯರು ಶೈರಿಸಿದ ಪರಾಕ್ರಮದ ಕುರಿತು, ನಾನು ಅವನಿಗೆ ವಿವರಿಸಿ
ಹೇಳುತ್ತಿದ್ದೆ. ವೆಂಕಟಪ್ಪ ಸಂತಃಷ್ಟನಾಗದೆ ಇರುತ್ತಿರಲಿಲ್ಲ.

ಆದರೆ ಅವನಿಗೊಂದು ಸಂಶಯ. ಯುದ್ಧದ ವಿಜಯಾ ವೀರರ ಹೆಸರು
ಗಳನ್ನು ಯಾಕೆ ಹೋರಿಗೆ ತಿಳಿಸುವುದಿಲ್ಲ? ಎಂದು. ಲಿಂಗಣ್ಣನೂ ಅವರ
ಲೊಬ್ಬನೇಕೆ ಆಗಿರಬಾದ್ದು? ಎಂದು.

ಪುಂಡುವರಿದ ವಿಜ್ಞಾನ ಯುಗದ ಈ ಯುದ್ಧದಲ್ಲಿ, ಮಾನವ ಜೀವಿಗೆ
ಚಿಲೆಯಲ್ಲವಂಬಾದನ್ನು ಮಂದರ್ಪಣೆಗುವಂತೆ ತಿಳಿಸಲು ನಾನು ಬೇರೆ
ಸಂದರ್ಭವನ್ನೇ ಹುಡುಕಬೇಕಾಯಿತು.

† † †

ಬಳಿಕ ಬಂದುದು ಗ್ರಿಸಿನ ಸುಹಾಯುದ್ಧ! ವೈರಿ ರಾಷ್ಟ್ರ, ತನ್ನ ಭೀಕ
ರತೆಯ ನಗ್ನತೆಯನ್ನು ಪ್ರದರ್ಶಿಸಿ ಚಿಕ್ಕದೊಂದು ಸ್ವತಂತ್ರ ರಾಷ್ಟ್ರವನ್ನು
ಪ್ರದಿ ಗೂಡಿಸಿದ ಯುದ್ಧ. ಲಿಂಗ
ವೆಂಕಟಪ್ಪ, ಈ ದಿನಗಳಲ್ಲಿ, ಉತ್ತರಂತ ನಾಗಿಯೇ ಇರುತ್ತಿದ್ದೆ. ಲಿಂಗ
ಇಂದ ಕಾಗದ ಈಟ್ಟಿನಿಂದ ಬಂದೇ ಬಾರಿ ಬಂದಿತ್ತು. ಈಭ ದಿನಗಳನ್ನು—
ಇಂದ ಕಾಗದ ಈಟ್ಟಿನಿಂದ ಬಂದೇ ಬಾರಿ ಬಂದಿತ್ತು. ಈಭ ದಿನಗಳನ್ನು—ತಾನು ನಿರೀಕ್ಷಿಸುವುದಾಗಿ
ಬಂಧುಬಳಿಗನನ್ನು ಸಂದರ್ಶಿಸುವ ಸುದಿನಗಳನ್ನು—ತಾನು ನಿರೀಕ್ಷಿಸುವುದಾಗಿ
ಅವರಲ್ಲಿ ಬರೆದಿದ್ದೆ.

ತನ್ನ ಪುಗನು ವೀರನೀಂದೂ, ಹೇಡಿಯಂತೆ ವರ್ತಿಸಿ ತನ್ನ ಹೆಸರಿಗೆ
ಕಳಂಕ ತಾರನೀಂದೂ ವೆಂಕಟಪ್ಪನಿಗೆ ಖಂಡಿತ ಗೊತ್ತಿತ್ತು.

၂၅၃

၁။ ပေါ်မဲနာလွှာ လရေးနှင့် — သာမန် ဒီပိုမို ၈၂၄ ခုနှင့်
၂။ ပြည့်မဲနာလွှာ အပြိုမို ကျောစိန္တလွှာ ရွှေအားလုံး နှင့် ချို့မှု ၈၂၅

ଏହି ପ୍ରକାଶକିତ ମାନ୍ୟ ପ୍ରକାଶକ କୁଣ୍ଡଳ ପାଇଁ ଏହାଙ୍କ ଲେଖକ ହେଉଥିଲା
ଏହାଙ୍କ ଲେଖକଙ୍କ କାହାର ପାଇଁ ଏହାଙ୍କ ଲେଖକ ହେଉଥିଲା
ଏହାଙ୍କ ଲେଖକଙ୍କ କାହାର ପାଇଁ ଏହାଙ୍କ ଲେଖକ ହେଉଥିଲା
ଏହାଙ୍କ ଲେଖକଙ୍କ କାହାର ପାଇଁ ଏହାଙ୍କ ଲେଖକ ହେଉଥିଲା

ನೋಡಲು ಸುಂದರವಾಗಿದೆ ನಿಮ್ಮ ಉರು. ಬಸವನಗುಡಿಯ,
ಕುಮಾರಾ ಪಾರ್ಕಿನ, ದಂಡಿನ ಬಿಡಿಗಳು ಎಷ್ಟೊಂದು ವಿಶಾಲವಾಗಿವೆ! ಆ
ಮನೀಗಳ ಕಿಟಕಿಗಳು ಎಷ್ಟೊಂದು ಅಗಲ! ಆ ಕಿಟಕಿಯ ಕಂಬಿಗಳನ್ನು
ಹಿಡಿದು ಕಣ್ಣ ಮುಚ್ಚುತೆಯಾಡಬೇಕೆಂಬ ಆಸೆಯಾಗುತ್ತಿದೆ!

ನಾನು ಬದುಕಿ ಬಾಳದ್ದ ಹಟ್ಟಿಯೋ! ಇಲ್ಲಿ ಕಿಟಕಿಗಳೇ ಇರಲಿಲ್ಲ
ಸ್ವಾಮಿ. ಆದೊಂದು ಪುಟ್ಟ ಗೂಡು. ಬೆಜ್ಜಗಿರಲೆಂದು ನಾನೇ ಕಟ್ಟಿದೆ.
ಬೆಜ್ಜಗಿರಲು ಸಾಧ್ಯವಾಗಲೇ ಇಲ್ಲ ಸ್ವಾಮಿ. ಎಲ್ಲವೂ ತಣ್ಣಿಗಾಗಿ
ಹೋಯಿತು.

† † † †

ನನ್ನ ಕತೆ ಹೇಳಲಾ? ಗುಮ್ಮ ಬಂತೆಂದು ಹೆದರಿಸಲು ಮಕ್ಕಳಿಗೆ
ಒಮ್ಮೆನ್ನೆ ಪ್ರೇತದ ಕತೆ ಹೇಳುತ್ತಾರೆ. ಆದರೆ ಇಲ್ಲಿ ಪ್ರೇತವಾದ ನಾನೇ
ಕತೆ ಹೇಳುತ್ತಿದ್ದೇನೆ!

ಹೆನೆರು ಕೇಳಿ ಬೇಡಿ. ಹೆಸರಿನಲ್ಲಿನಿದೆ? ಯಾವ ಜನಾಂಗದವ
ನೇನೆ? ಕನ್ನಡಿಗನ್ನೋ ತೆಲುಗನ್ನೋ—ಯಾರಾದರೇನು ಸ್ವಾಮಿ? ನಿಮ್ಮ
ವಾಲಿಗೆ ಎಲ್ಲವೂ ಒಂದೇ—ಎಲ್ಲವೂ ಒಂದೇ....

ಕೊಲಾರ ತಾಲೂಕಿನಲ್ಲಿದೆ ನಿಮ್ಮ ಹಳ್ಳಿ. ತಾತನಿಗೆ ಸ್ವಂತದೊಂದು
ಜೂರು ಹೊಲವಿತ್ತು. ನಿಮ್ಮ ಆಪ್ಪನ ಮನುವೆಗೆ ಎಂತ, ಹೊಸ ಒಂದು ಜತಿ
ಹೋರಿ ಕೊಂಡುಕೊಳ್ಳುವದಕ್ಕೆ ಎಂತ, ತಾತ ಸಾಲವಾಡಿದ. ಸಾಲಕ್ಕಿಂತ
ಹೆಚ್ಚಾಯಿತು ಬಡ್ಡಿ. ಕೊನ್ನಿಗೆ ಬಡ್ಡಿಯೂ ಸಂದಾಯವಾಗದ ಸ್ಥಿತಿ ಬಂತು.

ಆದರೆ ಸಾಲ ಕೊಟ್ಟಿನರು ದಯಾನಂದರು ಸ್ವಾಮಿ..... ತಾತನ ಹೊಲ
ವನ್ನು ತಿನ್ನ ಹೆಸರಲ್ಲಿ ಬರೆಸಿಕೊಂಡರು ಗೇಣಿಯ ಒಕ್ಕಲಾಗಿ ಇರು
ಎಂತ ನಿಮ್ಮ ತಂಡಿಗೆ ವರುಸಿಕೊಟ್ಟಿರು. ಆದರೆ ಆದೇನು ಭೂಮಿಯೋ
ಆದೇನು ವಾಟೋ—ಬೆಳ್ಳಿ ಚಿನ್ನಾಗಿ ಅಗಲೇ ಇಲ್ಲ. ತಾತನನ್ನು ತಂಡಿ
ಮಣಿ ವಾಡಿದ. ತಂಡಿಯನ್ನು ನಾನು ಮಣಿ ವಾಡಿದೆ. ಆಗ ನಾನಿನ್ನು
ಚಿಕ್ಕವನ್ನು....ನಿಮ್ಮ ಧನಿ ಬಂದು ನಯವಾಗಿ ಹೇಳಿದ:

“ ಮಗೂ....ನಿನ್ನಪ್ಪ ತೀರಬೇಕಾಗಿದ್ದ ಕಂದಾಯ ಸಂದಾಯವಾಗಿ
ಬಿಟ್ಟದ ಹಾಗೆ ಬಿಡ್ಡಿದೆ. ಆದು ತೀರಿಸಲಾಗದ ಬಡವ ನೀನು. ಹೊಲ

ಬಿಟ್ಟು ಹೊರದು. ಜಾಸ್ತಿ ಕಂದಾಯ ಕೊಡುವ, ಸರಿಯಾಗಿ ಕೊಡುವ,
ಹೊಸ ಒಕ್ಕಲನ್ನು ತಂದಿದ್ದೇನೇ”....ಹಾಗೆ ಹೊಲಬಿಟ್ಟು, ಬಡಕಲು ಹೋರಿ
ಗಳನ್ನು ನೂರಿ, ಹಲ್ಲಿಯ ಹೊರ ಆವರಣದಲ್ಲಿ ಹಟ್ಟಿ ಕಟ್ಟಿ ಹೊಂಡಿ. ಇದರೆ
ಧನಿ, ತುಂಬಾ ಒಕ್ಕಿಯವರೆಂದು ಹೊಡಲೇ ಹೇಳಲಿಲ್ಲವೇ? ಅವರು ನನಗೆ
ಕೆಲಸ ಕೊಟ್ಟಿರು. ಆವರದಾದ ಹೊಲದಲ್ಲಿ ದಿನ ಕೂಲಿಯಾಗಿ ದುಡಿದೆ.
ಹೊಲದಲ್ಲಿ ಕೆಲಸ ಕಡಿಮೆಯಾದಾಗ ಅವರ ಮನೆಯಲ್ಲಿ ಚಾಕರನಾದೆ

ವಷಣಗಳು ಕಳೆದೆವು. ಹಲ್ಲಿಯ ಹಿರಿಯರು ನನಗೊಂದು ಮದುವೆ
ನೂಡಿಸಿದರು. ನಮ್ಮ ಒಕ್ಕಿಯ ಧನಿಗಳು ಗಂಡ ಹೆಂಡಿರಿಬ್ಬರೂ ವೈಯುಜ್ಞ
ವಿಾಯಲು ಎಣ್ಣೆ ಕೊಟ್ಟಿರು; ಸೀರೆ-ಬಟ್ಟಿ ಕೊಡಿಸಿದರು. ಮದುವೆ ಮನಗೆ
ಬೇಕಾದ ಹೆಂಡಕೊಳ್ಳಲು ದುಡ್ಡಿ ಸಾಲ ಕೊಟ್ಟಿರು....ನಾವು ಕೃತಜ್ಞರಾಗಿ
ಹೆಚ್ಚು ಆಸಕ್ತಿಯಿಂದ ದುಡಿದೆವು....ನಮ್ಮ ಮನಗೊಬ್ಬ ಹೊಸಬ ಬಂದ—
ಎಳೀಯ ಕಂದನ್ನು, ಶೋಳೆದ ಕೆಂಡರ ಹಾಗಿದ್ದ-ನನ್ನ ಹಾಗೇ!

ಆಗ ನನ್ನವಳು ಹೇಳುತ್ತಿದ್ದಳು.

“ಮುಗ ದೊಡ್ಡವನಾಗೋ ಜೊತೆ ನಿಮ್ಮ ತಾತನ ಹೊಲ ವಾಪಸ

ಪಡಿಬೇಕು....ನಮ್ಮ ಹಟ್ಟಿಲೇ ನಮ್ಮ ಕಂದನ ಮದುವೆ.”

ಪನ್ನ ತಿಳಿಯದ ಹೆಚ್ಚಿ ಆವಳು. ಕೂಸು ಹುಟ್ಟಿದ ಮುಂಜಿಯೇ
ಕುಲಾವಿ ಹೋಲಿಸಿದರಂತೆ. ಹುಟ್ಟಿದ ಕೂಸಿಗೆ ಮದುವೆ ಗೂತ್ತುನೂಡಿದ
ರಂತೆ! ಹುಂ!

ನಾನು ಮನೆ ಬಿಟ್ಟಾಗ ಮಗುವಿಗೆ ಮಾರು ವಷಣ. ಹಾದು, ಮನೆ
ಬಿಟ್ಟಾಗೆ.

ಮನೆ ಬಿಡಬೇಕಾಗಿ ಬಂದ ವರಣಿತಿ ನಿಮಗೆ ಗೂತ್ತೇಇದೆಯಲ್ಲವೇ? ಈ
ವಷಣ ಮಳೆ ಪೂರ್ಯವಾಯಿತು. ನೆಲ ಕಲ್ಲಾಯಿತು. ಹೊಲ ಬಿರುಕು
ಬಿಟ್ಟಿತು....ನೀರಾವರಿ? ಇಲ್ಲ ದೇವರು-ನಮ್ಮತೆ ನೀರಾವರಿ ಇಲ್ಲ. ಬೆಳೆ
ಬಿತ್ತಲಿಲ್ಲ ಯಾರೂ. ಮೇವಿಲ್ಲದೆ ದನಗಳು ನರಳ ನರಳ ಜೀವ ಬಿಟ್ಟಿವು.

ನಮ್ಮ ಒಕ್ಕಿಯ ಧನಿ ನನ್ನನ್ನು ಕರೆದು ಕಣ್ಣಿರಿಟ್ಟು ಹೇಳಿದರು.

“ಬಹಳ ಕಷ್ಟವನ್ನು ಈ ವಷಣ. ಮಗಳು ಬಾಳಂತಿತನಕ್ಕೆ ಬರ್ತಾಕೆ.
ಮಗ ವಿದೀಕ್ಕೆ ಹೋಗ್ತಾನೆ. ಮಗುವಿಗೆ ಮುಂಜಿಯಾಗಬೇಕು. ದುಡಿಲ್ಲ

ವಷ್ಟೆ, ದುಡ್ಡಿಲ್ಲ. ಎಷ್ಟೇ ದ್ಯುತರು ಆರುಕಾಸು ಮೂರುಕಾಸಿಗೆ ಹೇಳಲ
ಮಾರಿ ಉಂಟು ಬಿಡ್ಡಿದ್ದಾರೆ. ಅದನ್ನು ಕೊಂಡುಕೊಂಡು ಅವರಿಗೆ ಸ್ವಲ್ಪ
ದರೂ ಸಹಾಯವಾಗೇ ಈತು. ಅದು ನನ್ನ ಧರ್ಮ....ಅದರೆ ಸಾಕಷ್ಟು ದುಡ್ಡೇ
ಇಲ್ಲ....ನೀನು ಎಲ್ಲಿಯಾದರೂ ಕೆಲಸ ಹುಡುಕಿಕೊಂಡು ಹೋಗಷ್ಟು.....
ನಿನ್ನ ಹೆಂಡತಿಯೊಬ್ಬಳು ಇಲ್ಲೇ ಇರಲಿ. ವಾಸುರೀತಿಕೊಳ್ಳಿಕೇ ಯಾರಾದ
ರೂಬ್ಬಳು ಬೇಕಳ್ಳು—”

ನಾವು ಗೋಚೋ ಎಂದು ಅತ್ಯಿವು. ಕಣ್ಣಲ್ಲಿ ಸೀರು ಇಂಗಿದ ಮೇಲೆ
ಅಳು ನಿಲ್ಲಿಸಿದೆವು.

† † † †

ಒಹಳ ದಿನ ನಾನು ಮನೆ ಬಿಡಲಿಲ್ಲ—ಆದರೆ, ಬದುಕು ಹ್ಯಾಗೆ ಸಾಗ
ಬೇಕು? ಮಗು ಯಾಕೋ ನಗುವದನ್ನು ನಿಲ್ಲಿಸಿತು. ಕೊರಗುವ ತಾಯಿ,
ಸೊರಗುವ ಮಗು! ವೊದವೊದಲು ಹಗಲೂ ರಾತ್ರಿಯೂ ಮಗು
ಅಳುತ್ತಿತ್ತು. ಆ ಮೇಲೆ ಅಳುವುದನ್ನೂ ನಿಲ್ಲಿಸಿತು....ಆಳದೇ ಇರುವ ಎಳೆಯ
ಮಂಕ್ಯಳನ್ನು ಕಂಡೆರಿ ನಿಮಗೆ ಇಷ್ಟ ಅಲ್ಲವೇ? ಆದರೆ ನನ್ನ ಮಗು—ಅದು
ಅಳದೇ ಇದ್ದುದು ಶಕ್ತಿಯಿಲ್ಲದೆ....ಅಳುವುದಕ್ಕೂ ಶಕ್ತಿಬೇಕು ಸ್ವಾಮಿಯಾ....

ನೀವು ನೋಡಲು ನೀಟಾಗಿದ್ದಿರಿ. ಶಭ್ರವಾದ ಬಟ್ಟಿಬರೆ ಹಾರೆ
ಕೊಂಡಿದ್ದಿರಿ. ನಿಮ್ಮ ಜೀಬು ಖಾಲಿಯಾಗಿದೆಯೋ ಏನೋ. ಅದು ನನಗೆ
ತಿಳಿಯದು. ನೀವೆಂಥ ತಿಂಡಿ ತಿನಿಸಿನವರೋ ಯಾರಿಗೆ ಗೊತ್ತು?

ರಾಗಿಮುದ್ದೆ—ಅನ್ನ ನನಗೆ ಬಲುಮೆಚ್ಚಿಗೆಯಾಗಿದ್ದವು. ಒಂದು
ಕಾಲದಲ್ಲಿ....ಕ್ರಮೇಣ ಆ ಮೆಚ್ಚಿಗೆ ಕಡಿಮೆಯುಂಟಾಯಿತು. ರಾಗಿಯೂ
ಅಕ್ಕೆಯೂ ವಾಯವಾದಾಗ....ಮನೆಗೆ ಕತ್ತಾಳಿಗಡ್ಡೆ ಬಂತು....ಅದನ್ನು
ಬೇಯಿಸಿ ತಿಂದೆವು....ಧನಿಗಳ ಮನೆಯಂದ ಬಂದುದನ್ನು ಹಂಚಿಕೊಂಡಿವು.
ಒಂದು ಚೂರನ್ನು ಮಗುವಿಗೆ ಕೊಟ್ಟಿವು.

ನಾನು ಮನೆ ಬಿಟ್ಟಿ, ಕೆಲಸ ಹುಡುಕಿಕೊಂಡು ಹೆಂಡತಿ ಮಗುವನ್ನೈತಿ
ಕೊಂಡು ಹಳ್ಳಿಯ ಹೊರಗೆ ಅರ್ಥಹಾದಿಯವರಿಗೂ ಬಂದಳು. ಬಂದವರು

ಕಾವ್ಯ ಮತ್ತು ವಿಷಯದಲ್ಲಿ ಪರಿಹಾರ ಏಂಬ ಮಾತ್ರ ಕೇಳಿಸಿತು.
ಕ್ಷಮೆ ಮತ್ತು ವಿಷಯದ ವಿಧಾನ, ಪರಿಹಾರ ಏಂಬ ಮಾತ್ರ ಕೇಳಿಸಿತು.
ಕ್ಷಮೆ ಮತ್ತು ವಿಷಯದ ವಿಧಾನ, ಪರಿಹಾರ ಏಂಬ ಮಾತ್ರ ಕೇಳಿಸಿತು.

“ ಕಾಲರಾದಿಂದ ಜನ ಸಾಯ್ಯಿದ್ದಾರೆ—ಬಡತನದಿಂದ ಬಂಧ ರಾಜು
ಹೇಣ ಹೇಡೀರೋಕೆ ನೀನು ಉತ್ತರಕ್ಕು” ಎಂದರು ಯಾರೋ. ತಿರುಗಿ ನೋಡಿ
‘ಧೂ’ ಎಂದು ಉಗುಳೊಣವೆಂದಿದೆ. ಅದರೆ ಶತ್ರು ಇರಲಿಲ್ಲ. ಬೆನ್ನ ಹಿಂದೆ
ಯಾರೋ ನಕ್ಕಿ ಹಾಗಾಯಿತು.

యారో! నక్క హగాయితు. ఆ దిన ఒందు మేరవణిగి ఇత్తు. దత్తిరద హత్తారు హళ్లయవరు బండిద్దరు. బావుటి, స్థోవణై-చూగాటి. బక్కల వస్తుద కుండి జవాహెరలాలరు బందిద్దూగ నానోందు మేరవణిగి సోఇద్దీ—కాగ జొడి—బందిద్దీ—అన్న కోడి—బందిద్దీ—పరికార కు మేరవణిగి. ఇనరు ‘అన్న కోడి—బందిద్దీ—పరికార కోడి’ ఎందు కూగుత్తిడ్డరు. నానూ ఆవర జతి సేరిదే.

ಕೂಡಿ' ಎಂದು ಕೂಗಾತ್ತಿದ್ದು. ನನಗೆ ಅನ್ನ ಸಿಗಲಿಲ್ಲ, ಉದ್ದೇಶೀಗ ಸಿಗಲಿಲ್ಲ, ಪರಿಹಾರವೂ ಇಲ್ಲ. ತುತ್ತು ಕೂಳಿಗಾಗಿ ಬೇಡಿದೆ. ಒಂದೆರಡು ದಿನ ಯಾರೋ ಕೊಟ್ಟಿರು. ಆದರೆ ಅದನ್ನು ಬಾಯಿಗಿಡುತ್ತಿದ್ದಾಗ ಹೆಂಡತಿ ಮುಗುವಿನ ಸೈನಪಾಗಿ ಕರುಳು ಕೊನಿಸಿಕೊಂಡು ಬರುತ್ತಿತ್ತು.....

ಮತ್ತೆ ಭಿಸ್ಕೆಯೂ ಸಿಗಲಿಲ್ಲ. ಏರಿ ಕು...
ಪೈಲಪೈನನಾದೆ! ಎಲ್ಲಿಂದ—ಎಡ್ಲಿಗೆ!
....ಜ್ವರ ಬಂತು....ಮೈಯಿಂದಲೇ ಗಬ್ಬು ವಾಸನೆ ಹೊರಟಿತು....ಬಸ್
ಸ್ವೈಲಿಂಡಿನ ಹಿಂದೊಂದು ವೆಡ್ಡಿಗೂರಿ ಕುಳತೆ....ಎದುರಿನಲ್ಲೀ ಹಾದಿ ಇತ್ತು-
ನಾಶ್ಯಯಾಸಾಥನಕ್ಕೆ ಹೋಗುವ ಹಾದಿ....ನಾಶ್ಯಯ!
ಯಾವಾಗ ಮಲಗಿದೆನೋ—ಅದೇನಾಯಿತೋ—ನನಗೆ ತಿಳಿಯದ
—ತೆಣು, ಇಂಜೆ!

ಹಾಗೇ ತೀವ್ರ ಬಂತು, ಬಿಡುಗಡೆಯ ಆಷ್ಟು !
ಹಷ್ಟು ! ಅಂತೂ ಕೊನೆಗೊಮ್ಮೆ ನನಗೆ ಬಿಡುಗಡೆಯಾಯಿತು !
ಬಡುಕೆದ್ದಾಗ ಯಾರೂ ಕೇಳಲಿಲ್ಲ. ಸತ್ತಾಗ, ಯಾರೋ ಪಶ್ಚಿಮ

ಯಲ್ಲಿ ನನ್ನ ವಿವರ ಬರೆದರು. “ಆತ ಸಹ್ಯ ದು ಕ್ವೇಮದಿಂದಳ್ಳ—ಕಾಲರಾದಿಯ

ನಂದರು! ನಕ್ಕು ನಕ್ಕು ನಲ್ಲಿ ಇಂಡ

....బేసేరవాయితి కతికేళి ? దుఃఖవే ! ఇల్లి నోఇడు, బిడు గడియాద మేలి నన్ను కట్టగి హోగి హండతి నుగువన్ను నీఓఇదు వుదు నన్న కట్టవ్యవాగిత్తు ఎన్నవిరల్లునే ?

ఇల్ల స్వామి, నావు హరియ జీవిగళు నమగె రాగడ్చేషగళిల్ల; నమతి వూటేగళల్ల....

* * * *

ಕೋಲಾರದಿಂದ ಬೆಂಗಳೂರಿಗೆ ಹೊಗಿ ಕೆಲಸ ಹುಡುಕಬೇಕೆಂದಿದ್ದೆ ಹಿಂದೆ. ಸರಿ, ಆ ಪ್ರಯಾಣವೇ ಸಾಗಲೆಂದು ಇಲ್ಲಿಗೆ ಬಂದಿದ್ದೇನೆ!

ନୀବେଳୁରଙ୍ଗ ଆଶୋର୍ଗ୍ରାହିକାରୀ ?

ప్రేతాత్మ ! ఆష్టవు యారాదరూ ఆగబహుదేనో! ఎందు
ఇల్లియూ నోడిచ్చేని..... ఇన్నూ ఇల్లి స్వామి..... ఆదరే జీవంత
ప్రేతగళు వాత్ర బేకష్టవే. ఎల్లింద బందివెయో! ఈ హసిద
భరతగళు ?

ರಾಯಲಕ್ಷೀನೆಯಿಂದ? ಬಾಗೇ ಹಲ್ಲಿಯಿಂದ? ತಮಿಳುನಾಡಿನಿಂದ? ಮೈಸೂರು ದೇಶದ ಇತರ ಹಳ್ಳಿಗಳಿಂದ? ನನಗೆ ತಿಳಿಯದು, ರೀಲ್ಯೇ ಸಿಲ್ವೆಣಿದಲ್ಲಿ ಕಂಡ ಆಗ್ಗದ ಕೂಲಿಗಳ ತಂಡವೋ ಪ್ರತಿ ಬೀದಿಯಲ್ಲಾ ಇರುವ ಭಿಕ್ಷುಕರೊ!

ಇಲ್ಲಿ ಭೋಜನ ಸಮಾರಂಭಗಳು ವಿದಾಯ ಸತ್ಯವರಗಳು, ಸಂತೋಷ
ಕೂಟಗಳು, ದಿನಕ್ಕೆ ಹತ್ತಿರಂತೆ ಆಗುತ್ತಿವೆ. ಮೊನ್ಸೈ ಮೊನ್ಸೈ ಬಂದು
ನಾಲ್ಕುರು ಕೈತಣಗಳಲ್ಲಿ ಕಾಜರಿದ್ದು ಬಂದೆ. ಇಲ್ಲ ! ಅವರನ್ನು ಹೆಡರಿಸ
ಲಿಲ್ಲ....ನುಮ್ಮನೆ ಕುಳಿತು ಮಂತ್ರಾ ನೋಡಿ ಬಂದೆ. ಒಂದನ್ನು ಮಾತ್ರ ಸಹಿಸು
ನುದಾಗಲಿಲ್ಲ—ದೊಡ್ಡ ದೊಡ್ಡ ಗುಲಾಬ್ ಜಾಮುನಾಗಳು ! ನನ್ನ ಮಂಗವಿನ
ಕಣ್ಣಗುಡ್ಡೆಗಳ ನೆನಪಾಗುತ್ತತ್ತು ಆಗ.

ಹೊರಟಿರಾ? ಇನ್ನು ಈ ಕತೆ ಕೇಳುವುದು ಸಾಧ್ಯವಿಲ್ಲವೇ? ಹಣ್ಣಿ!
ಆದರೆ ಇದು ಸೋಜಿಗ. ಬಡುಕೆದ್ದಾಗ ಮಾನವನನ್ನು ಕಾಲಕಸ
ವೆಂದು ತುಳಿದ ನೀವು, ಸತ್ತಾಗ ಯಾಕೆ ಭಯಪಡುತ್ತಿರಿ?

ಇಲ್ಲಿಯೇ ಇರಬೇಕೆಂದಿದ್ದೇನೇ ನಾನು; ಮುಖ್ಯ ಬೀದಿಗಳಲ್ಲಿ—ಗಲ್ಲಿ
ಕೇರಿಗಳು, ಕೊಂಡೆಗಳು, ಕಾರಬಾನೆಯ ದೂರದಲ್ಲಿರುವ ಹಟ್ಟಿಗಳು—ಅಲ್ಲಿ
ನಾನು ಅಲ್ಲಿದಾದಬಹುದು. ಅಲ್ಲಿ ನನ್ನ ಆಪ್ತಾರಂಬಹುದು.

ಷರಿಚಯ ಮಾಡಬೇಡಿ. ಆಗಾಗ್ಗೆ ಸಿಗುತ್ತಿರುತ್ತೇನೇ. ನಾನು ನಿಮ್ಮದೇ
ನೈಸ್ಟಿ, ಕ್ವಾಮತಿಶು.... ಸತ್ತು ಹಟ್ಟಿರುವ ಕ್ವಾಮತಿಶು..... ನನಗಾಗಿ ಕನಿಕರದ
ಕಣ್ಣಿರು ಮಿಡಿಯಬೇಡಿ. ನಿಮ್ಮ ಕಂಬನಿ ಉದುರಿದರೆ ನನ್ನ ಆತ್ಮಕ್ಕೆ
ಎಲ್ಲಾದರೂ ಶಾಂತಿ ದೊರೆತು ನನಗೆ ಗೊಂದಲವಾದಿತ್ತ! ಕಲ್ಲಾಗಿ ಮಾನ
ವರೆ, ಕರಿನ ಮನಸ್ಸರಾಗಿ, ಕೂರಂಗಳಾಗಿ—ಆದು ಯಾಗಧಮುಂ !

ಅನ್ನಪೂರ್ಣಾ

“ ಧಣ್ಣಾ ಧಣ್ಣಾ ” ಎಂದು ದೇಗುಲದ ಫಂಟೆಯ ಸ್ವರ ಕೇಳಿಸಿತು.

ಆಚರ್ಚರು ಗಭ್ರಗುಡಿಯ ಹೊರ ದ್ವಾರದಲ್ಲಿ ನಿಂತು ಕೂಗಿ ಹೇಳಿದರು:
“ ಉಣಿ ಲಿಕ್ಕಿದ್ವಾರೆಯೇ ? ಇನ್ನೂ ಉಣಿ ಲಿಕ್ಕಿದ್ವಾರೆಯೇ ? ”—

ವ್ಯಾತಿಕಾಲದ ಶಾಂತತೆಯ ಆ ವಾತಾವರಣದಲ್ಲಿ ಆಚರ್ಚರ ಮಧುರ ಕಂತ ಮಾರ್ಚಿಗೊಂಡಿತು.

ನಡುಹೆಗಲಲ್ಲಿಯೂ ಆದೇ ಕರೆ.

ಸಂಜೀ ಪುನಃ ಆದೇ ಕರೆ.

ನಡುವಿರುಳಲ್ಲಿಯೂ ಆ ಕರೆಯೇ.

* * *

ಹಿಂದಿನ ಕಾಲದಲ್ಲಿ ದೇವರುಗಳಿಗೆ ದಾರಿದ್ರ್ಯವಿರಲಿಲ್ಲ.

ಅನ್ನಪೂರ್ಣಾ ಆ ನಾಡಿನ ದೇವಿ. ಆಕೆ ವಾಸ್ತವಿಕವಾಗಿಯೂ ಅನ್ನಪೂರ್ಣಾ. ತನ್ನ ನಾಡಿನ ನಿವಾಸಿಗಳಲ್ಲಿ ಯಾರೂ ಬರಿಯ ಹೊಟ್ಟಿಯಲ್ಲಿರಬಾರದೆಂದು ದೇವಿಯ ಆಶಯ. ಅದಕ್ಕಾಗಿಯೇ “ ಉಣಿ ಲಿಕ್ಕಿದ್ವಾರೆಯೇ ? ಇನ್ನೂ ಉಣಿ ಲಿಕ್ಕಿದ್ವಾರೆಯೇ ? ” ಎಂದು ಆಚರ್ಚರು ಮಾರುಹೊತ್ತು ಕರೆಕೊಡುತ್ತಿದ್ದರು. ದೊಡ್ಡ ಫಂಟಿ ದೇಗುಲದಲ್ಲಿ ಬಾರಿಸಲ್ಪಟ್ಟಿಷ್ಟಿದ್ದನೇಯೇ ಜನರಿಗೆ ಗೂತ್ತು,-ಹಸಿದವರನ್ನು ಅನ್ನಪೂರ್ಣ ಕರಿಯುತ್ತಿದ್ದಾಗೇ-ಎಂದು.

“ ಹಸಿದವರಿಲ್ಲ ದೇವಿ ! ” ಎಂದು ಉತ್ತರವಿರುತ್ತುವುದು ಆಗಿನ ರೂಪಿಯಾಗಿತ್ತು. ತಾವೆಲ್ಲಿರೂ ಉಂಡು ಸುಖವಾಗಿದ್ದರೆ ದೇವಿಗೆ ಸಂತೋಷವೆಂದು ಉರಜನರು ಬಗೆದಿದ್ದರು. ಹಾಗಾಗಿ ಯಾರೂ ಒಪ್ಪುತ್ತೂ ಉಟ್ಟ ಮಾಡದೆ ಕುಳಿತುಕೊಳ್ಳುತ್ತಿರಲಿಲ್ಲ. ದಿನವೂಕೂಳನ್ನು ಸಂಪಾದಿಸುವುದು ಸುಲ

ಭದ ಕೆಲಸವಾಗಿತ್ತು ಆಗ. ಪ್ರತಿ ಉಪವಾಸಗಳಿಂದ್ರೂ ಶರಿಯೇ, ಯಾರಿಗೂ ಹಸಿವಾಗುತ್ತಿರಲಿಲ್ಲ. ಅನ್ನಪೂರ್ಣೆಗೆ ತೃತೀಯಾಗಬೇಕು,— ಅದಕ್ಕಾಗಿ ಬರಿಹೊಟ್ಟಿಯವರಾರೂ ಇರಲಿಲ್ಲ.

ಕರೆ ಕೊಟ್ಟ ಸ್ವಲ್ಪ ಹೊತ್ತಿನ ತನಕ ಅರ್ಚಕರು ನಿಯಮದಂತೆ ಕಾದುಕುಳುತ್ತುಕೊಳ್ಳುವರು. ಯಾರೂ ಬರುತ್ತಿರಲಿಲ್ಲ. ದೇವಿಗೆ ಸಮಸ್ಥಿತಿ ನೈವೇದ್ಯವನ್ನುತ್ತಿ ಕೊಂಡು ಆ ನೋಲಿ ಆವರು ಗೃಹಾಭಿಮುಖವಾಗಿ ತೀರಳುವರು. ಅನ್ನದಾನಕ್ಕಾಗಿ ಉಂಟಾರದಿಂದ ಏನೇನೂ ವೆಚ್ಚವಾಗುವುದಿಲ್ಲವಲ್ಲ ಎಂದು.

† † † †

ವೊದಲು ಬಂದುದು ಪರದೇಶಿಯರ ಆಕ್ರಮಣ-ಕೊಳ್ಳೆ. ಅದರ ಹಿಂದಿನಿಂದ ಬಂದುದು ಕ್ಷಾಮ, -ಬರಗಾಲ. ದಾರಿದ್ರ್ಯ ದೇವಿ ಅಲ್ಲಿ ಶೋರಿ ಕೊಂಡು ಕೆಲಕಾಲ ನರ್ತಿಸಿ ಹೊರಟು ಹೊಗಿದ್ದಳು.

ಆಗ ಹಸಿದವರಿಗಾಗಿ ಅನ್ನಪೂರ್ಣೆಯ ಕರೆ ಬಂದಾಗ ಜನರು ತಂಡತಂಡವಾಗಿ, ಇಳವೊಗದವರಾಗಿ, ಆವನತಶಿರರಾಗಿ ದೇಗುಲದ ಮುಂದೆ ಬಂದು ನಿಂತರು. ಅನ್ನದಾನದ ಕಾರ್ಯ ಉತ್ಸಾಹದಿಂದ ನಡೆಯತೊಡಗಿತು.

ಅಂದಿನಿರದ ಹಸಿದವರ ಹೊಟ್ಟಿ ತಣಿಯಲಿಲ್ಲ. ನಿರುದ್ದೇಶಿಗಳು, ದಿನಗೂಲಿ ದೊರಕಡವರು, ಅರೆಹೊಟ್ಟಿಯವರು, ಭಿಕ್ಷೆಕರು, ಬಡವರು-ಇವರ ಸ್ತೋಮಗಳಿಗೆ ಕಡಿಮೆ ಇರಲಿಲ್ಲ.

ಈ ವ್ಯವಹಾರ ಹೀಗೆಯೇ ಮುಂದೆ ಸಾಗಿತು. ಉಂಟಾರ ಮುಖಂಡರು ಮಿಕೆ ಮಿಕಿ ಪರಸ್ಪರ ನೋಡಿಕೊಂಡರು. ಅರ್ಚಕರು ಬೇಸತ್ತು ಗೊಣಗುಟ್ಟಿ ತೊಡಗಿದರು. ಹಸಿದು ಬಂದವರು ಅರೆ ಹೊಟ್ಟಿಯಲ್ಲೇ ಹಲವೊಮ್ಮೆ ಹಿಂದಿರುಗಿದರು. ಮನೆಗೆ ನೈವೇದ್ಯಕ್ಕೆ ಕೊಂಡೊಯ್ಯಾವುದಕ್ಕೆ ತಡವಾಗುತ್ತದೆಂದು ಅರ್ಚಕರು ಚಡವಡಿಸಿದರು.

† † † †

ಅಗಲೇ ಒಮ್ಮುಂದೊಮ್ಮೆಲೇ ಜನರು ವಾತನಾಡಿಕೊಳ್ಳತೊಡಗಿದ್ದು. “ಹೀಗೆ ಅನುದಿನವೂ ಉಪದ್ರವವಿತ್ತರಿ ಹೇಗೆ ? ” “ಅನ್ನಪೂರ್ಣ ದೇವಿಗೆ ಅತ್ಯಾಪಿಯಾಗಿದೆ ! ”

ಒಂದು ತೀರೆನಾಡ ಭಯಭಿತ್ತಿ ಜನರಲ್ಲಿ ಸಂಚಾರ ವಾಡುವುದಕ್ಕೆ ವೇದಲಾಯಿತು. ಹೀಗೆ ಸುದ್ದಿಗಳನ್ನು ಯಾರು ಹಬ್ಬಿಸಿದರೆಂದು ವಿಚಾರಿಸುವ ಗೋಜಿಗೆ ಒಬ್ಬನೂ ಹೊಗಲಿಲ್ಲ.

ದಿನೇ ದಿನೇ ಅರ್ಚಕರ ಕರೆಗೆ ಮರು ಸುಧಿ ಕೊಡುತ್ತಿದ್ದ ಪಾಪಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಕ್ರಮಶಃ ಹಾಗೆ ಜನರು ಬರುವುದು ನಿಂತೇ ಹೋಯಿತು....

ಅದರೂ ಆನ್ನಪೂರ್ಣಾ ಕರೆಯುತ್ತಿದ್ದಳು—“ಉಣಿ ಲಿಕ್ಕಿದ್ದಾರೆಯೇ? ಇನ್ನೂ ಉಣಿ ಲಿಕ್ಕಿದ್ದಾರೆಯೇ? ” ಎಂದು.

† † † †

ಎನ್ನೋ ವರ್ವಗಳು ಸಂದುವು. ಒಂದು ದಿನ ಬರಗಾಲದ ಪರವೂರಿನ ಕೆಲವು ಬಡಕಲು ಜೀವಿಗಳು ಆನ್ನಪೂರ್ಣಾವ್ಯಾನ ನಾಡಿಗೆ ಬಂದರು.

ರಾತ್ರಿಯ ಮಹಾಪೂಜೆಯಾಗಿ ಅರತಿ ಬೆಳಗಿದ್ದ ಹೊತ್ತು. ಅಧಿಕಾರಿಗಳು ದೇಗುಲದ ಬಳಗೆ ಬರುತ್ತಿದ್ದರು. ಆನ್ನಪೂರ್ಣೆಯ ಮಹತ್ವವನ್ನು ಅವರು ಕೇಳಿಯರಿಯದ ಜನರಾಗಿರಲಿಲ್ಲ.

ಅರ್ಚಕರು ಘಂಟೆ ಬಾರಿಸಿ, “ಉಣಿ ಲಿಕ್ಕಿದ್ದಾರೆಯೇ? ಇನ್ನೂ ಉಣಿ ಲಿಕ್ಕಿದ್ದಾರೆಯೇ? ” ಎಂದರು.

ಆದರಿದ್ದರು ತಮ್ಮ ಆಗಮನ ಶೂಚಕದ ಧ್ವನಿಯಿಂದ “ಇದ್ದೇವೆ!” ಎಂದರು.

ಅರ್ಚಕ ಹುಬ್ಬಿ ಗಂಟೆಕ್ಕಿದೆ. ಉರವರೇನೂ ಕಾಟಕೊಡುತ್ತಿರಲಿಲ್ಲ. ಎಂದಾದರೂ ಬರುತ್ತಿದ್ದವರು ಪರದೇಶಿಗಳು, ಭಿಕಾರಿಗಳು. ಎನ್ನೋ ಬಾರಿ ಆ ಹೊಸ ಅರ್ಚಕ ಅವರನ್ನು ಗದರಿಸಿ ಕಳಣಹಿಸಿದ್ದು.

“ಪಾಪಿಗಳು” ಎಂದು ಆತ ಗೊಣಗುಟ್ಟಿದೆ. ತನ್ನ ಮನೆಯವರಿಗೆ ಬೇಕಾಗುವನ್ನೇ ಸ್ನೇಹೇಧ್ಯ ದೇವಿಗೆ ಸಮಸ್ಯೆತವಾಗಿತ್ತು. ಅರ್ಚಕ ಅತಿತ್ತ ನೋಡದೆ ಸ್ನೇಹೇಧ್ಯದ ಪಾತ್ರಿಯನ್ನುತ್ತಿ ಗಭ್ರಗುಡಿಗೆ ಬೀಗವನ್ನೊತ್ತಿ ಹೊರ ನಡೆದು ಹೆಬ್ಬಿಗಿಲನ್ನು ಎಳೆದುಕೊಂಡೆ. ಎದುರುಗಡೆಯ ಗೊಪ್ಯರದಲ್ಲಿ ಸಾಲಾಗಿ ನಿಂತಿದ್ದ ಬಡಜೀವಿಗಳಲ್ಲಿಬ್ಬ ಅರ್ಚಕ ಹೊರಡುತ್ತಿದ್ದಿದನ್ನು ಕಂಡು, “ಪುಸಾದವಿಲ್ಲವೇ? ಭಕ್ತರಿದ್ದಾರೆ! ” ಎಂದ.

ಉತ್ತರ ಬರಲಿಲ್ಲ ಆ ಪ್ರಶ್ನೆಗೇ.

* * * *

ಮರುದಿನ ಮುಂಜಾನೆ ಪೂರ್ಜಿಯ ಹೊತ್ತಿಗೂ ಆ ಭಿಕ್ಷೆಕರು ಅಲ್ಲೇ
ಇದ್ದರು.

ಮುಂಜಾನೆಯ ಕರೆ ಬಂದಾಗ ಅವರಲ್ಲಿಳಬ್ಬ ಹಿರಿಯ ಮುಂದೆ
ಹೋಗಿ ನಿಂತೆ.

ಅರ್ಚಕ ಸಿಟ್ಟುಗೊಂಡು “ ಏನು ? ” ಎಂದೆ.

“ ಕರೆದಿರಿ. ಬಂದಿದ್ದೇವೇ.”

“ ಹುಂ, ಈಗ ಆ ವದ್ದತ್ತಿ ಇಲ್ಲ—ಗೊತ್ತಿಲ್ಲವೇ ? ”

“ ಏನು ? ಅನ್ನಪೂರ್ಣ ಈಗ ಅನ್ನದಾನ ಮಾಡುವುದಿಲ್ಲವೇ ? ”

ಅರ್ಚಕನು ಶೈಡುಗಚ್ಚಿದ, ಅಷ್ಟೇ!

ಆ ಬಡವಾಯಿ ಸ್ವರವೇರಿಸಿ ನುಡಿದೆ: “ ಯಾಕೆ ಮತ್ತೆ ಈ ಸೋಗು ? ”

ಅನ್ನಪೂರ್ಣ ಒಳಗಳ್ಳಿನಿಂದ ತನ್ನ ಆ ಮಕ್ಕಳನ್ನೂ ಸೋಡಿ ನಗುತ್ತಿ
ದ್ದಂತೆ ತೋರಿತು.

ಅರ್ಚಕ ಅರಚಿಕೊಂಡೆ.

“ ವಂಡ ! ನಾತ್ತಿಕ ! ದೇವಿಯನ್ನು ಅವರೂಣಿಸಿ ನರಕಕ್ಕೆ ಹೋಗು
ತ್ತಿದ್ದೀರ್ಯೇ ”

* * * *

“ ಧಣ್ಣಾಧಣ್ಣಾ ” ಎಂದು ದೇಗುಲದ ಫಂಚಿಯ ಸ್ವರ ಕೇಳಿ ಸಿತು.

ಅರ್ಚಕ ಮಹಾಶಯ ಗಭರ್ಗುಡಿಯ ಹೊರದ್ವಾರದಲ್ಲಿ ನಿಂತು ಕೂಗಿ
ಹೇಳಿದೆ: “ ಉಣಿ ಲಿಕ್ಕಿದಾರೆಯೇ ? ಇನ್ನೂ ಉಣಿ ಲಿಕ್ಕಿದಾರೆಯೇ ? ”
ಪ್ರತಃಕಾಲದ ಆಶಾಂತಿಯ ಆ ವಾತಾವರಣದಲ್ಲಾ ಅರ್ಚಕನ
ರಣ ಕರೋರ ಕರೆ ಕೇಳಿಸಿತು.

ನಡು ಹಗಲ್ಲಿಯೂ ಅದೇ ಕರೆ.

ಸಂಜೆ ಪುನಃ ಅನೇ ಕರ್ಕಣ ಕರೆ.

ನಡುವಿರುಳ್ಳಿಯೂ ಆ ಕರೆಯೇ.

— — —

